

ಮೈಸೂರು ಮಿತ್ರ

ಮೈಸೂರು–ಮಂಡ್ಯ–ಚಾಮರಾಜನಗರ–ಕೊಡಗು–ಹಾಸನ

ಬೆಳಗಿನ ಪ್ರಾದೇಶಿಕ ದಿನಪತ್ರಿಕೆ


ಫೆಬ್ರವರಿ 22 ಭಾನುವಾರ 2026

ಮೈಸೂರು ಸುದ್ದಿ: ದೂರವಾಣಿ: 2496520/21/26/27/28 ಜಾಹೀರಾತು: 2496522/23
ನಗರ ಕಚೇರಿಗಳು: ಕೆ.ಆರ್.ಸರ್ಕಲ್, ವಿಶ್ವೇಶ್ವರಯ್ಯ ಕಟ್ಟಡ Ph: 2431774, ಡಿ.ದೇವರಾಜ ಅರಸು ರಸ್ತೆ, Ph: 2428695
ಸುದ್ದಿ ಜಾಹೀರಾತಿಗಾಗಿ–ಮಂಡ್ಯ: 8762960325, ಚಾಮರಾಜನಗರ: 9242265657, ಕೊಡಗು: 9731469871

46


ಸಂಪುಟ: 46 | ಸಂಚಿಕೆ: 303 | ಪುಟಗಳು: 12
ಸುದ್ದಿ, ಫೋಟೋಗೆ: news@mysurumithra.com
ಜಾಹೀರಾತು: ad@mysurumithra.com, website: www.mysurumithra.com

₹4



ಫೆ.26, ಡಿಸಿಎಂ ಡಿಕೆಶಿಗೆ ಮತ್ತೊಂದು ಶುಭ ದಿನ!?

ರಾಮನಗರ: ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದಂತೆ ಪಕ್ಷದ ಹೈಕಮಾಂಡ್ ಫೆ.26ರಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ದೆಹಲಿಗೆ ಬರಲು ಸೂಚಿಸಿದೆ. ಅಂದು ನಮ್ಮ ನಾಯಕರಿಗೆ ಒಳ್ಳೆಯದಾಗಲಿದೆ ಎಂದು ಡಿಸಿಎಂ ಆಪ್ತ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಹೇಳಿದ್ದಾರೆ.



▶ 6ನೇ ಪುಟಕ್ಕೆ

ಹೈಕಮಾಂಡ್ ತಾರ್ಕಿಕ ನಿರ್ಧಾರಕ್ಕೆ ಬಂದಿದೆ

ನವದೆಹಲಿ: ರಾಜ್ಯದಲ್ಲಿ ಸೃಷ್ಟಿಯಾಗಿರುವ ಗೊಂದಲಗಳಿಗೆ ಸಂಬಂಧಿಸಿದಂತೆ ಹೈಕಮಾಂಡ್ ನಾಯಕರು ಒಂದು ತಾರ್ಕಿಕ ನಿರ್ಧಾರಕ್ಕೆ ಬಂದಿದ್ದಾರೆ. ಶೀಘ್ರದಲ್ಲಿ ಒಂದು ಅಂತಿಮ ನಿರ್ಧಾರ ಪ್ರಕಟಿಸಬಹುದು ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.


ಸತೀಶ್ ಜಾರಕಿಹೊಳಿ

▶ 6ನೇ ಪುಟಕ್ಕೆ

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕೌನ್ಸೆಲಿಂಗ್ ಮೂಲಕ

ನೇಮಕಾತಿ, ವರ್ಗಾವಣೆ

ಬೆಂಗಳೂರು, ಫೆ.21(ಕೆಎಂಶಿ)– ಭ್ರಷ್ಟಾಚಾರ ತಡೆಯಲು ಸರ್ಕಾರಿ ನೇಮಕಾತಿ ಹಾಗೂ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಘೋಷಿಸಿದ್ದಾರೆ.

ಈಗಾಗಲೇ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೌನ್ಸೆಲಿಂಗ್ ಮೂಲಕವೇ ನೇಮಕಾತಿ ಮತ್ತು ವರ್ಗಾವಣೆ ನಡೆಯುತ್ತದೆ. ಇದನ್ನು ಇತರೆ ಇಲಾಖೆಗಳಿಗೂ ವಿಸ್ತರಿಸಲಾಗುವುದು. ವರ್ಗಾವಣೆ ಆರಂಭವಾಗುತ್ತಿದ್ದಂತೆಯೇ ಎಲ್ಲಿಂದಲೋ ಮಧ್ಯವರ್ತಿಗಳು ಹುಟ್ಟಿಕೊಳ್ಳುತ್ತಾರೆ. ನಮಗೆ ಯಾರು ಹತ್ತಿರ ಇರುತ್ತಾರೋ ಅಂತಹವರನ್ನು ಹಿಡಿದುಕೊಂಡು ಕೆಲಸ ಮಾಡಿಸಿಕೊಳ್ಳುತ್ತಾರೆ. ಫಲಾನುಭವಿ, ಮಧ್ಯವರ್ತಿಗಳೂ ಹಾಗೂ ಅಧಿಕಾರಿಗಳಿಗೆ ಹಣ ನೀಡಿ ವರ್ಗಾವಣೆ ಪಡೆಯುತ್ತಾರೆ. ಇಂತಹ ದಂಧೆಗೆ ಕಡಿವಾಣ ಹಾಕಲು ಕೌನ್ಸೆಲಿಂಗ್ ಒಂದೇ ಅಸ್ತ್ರವಾಗಿದೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ 'ಅಭಯ ಹಸ್ತ' ಆರೋಗ್ಯ ಮತ್ತು ಆಹಾರ ಸುರಕ್ಷತೆ, ಔಷಧ ಆಡಳಿತದ ವೃಂದಗಳ ನೇಮಕಾತಿ ಆದೇಶಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದರು.

● ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ● ಈಗಾಗಲೇ ಆರೋಗ್ಯ, ಶಿಕ್ಷಣ ಇಲಾಖೆಯಲ್ಲಿ ಅನುಸರಣೆ


ಬೆಂಗಳೂರಲ್ಲಿ ಶನಿವಾರ 'ಅಭಯ ಹಸ್ತ' ಆರೋಗ್ಯ ಮತ್ತು ಆಹಾರ ಸುರಕ್ಷತೆ, ಔಷಧ ಆಡಳಿತದ ವೃಂದಗಳ ನೇಮಕಾತಿ ಆದೇಶ ಪ್ರತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಿದರು.

> "ಕೆಲವು ಸಮಸ್ಯೆಗಳಿಂದ ಈ ನೇಮಕಾತಿ ನಡೆದಿರಲಿಲ್ಲ. ಆ ಸಮಸ್ಯೆಗಳು ಬಗೆಹರಿದಿವೆ. ಇನ್ನು ನಿರುದ್ಯೋಗಿಗಳಿಗೆ ಉದ್ಯೋಗ ಕೊಡುತ್ತೇವೆ. ನೇಮಕಾತಿ ಇಲ್ಲವೇ ವರ್ಗಾವಣೆ ವಿಷಯದಲ್ಲಿ ಇನ್ನು ಮುಂದೆ ನೀವು ಯಾರಿಗೂ ಲಂಚ ನೀಡಬೇಡಿ. ಹೊಸ ಪದ್ಧತಿ ಭ್ರಷ್ಟಾಚಾರದಿಂದ ಮುಕ್ತವಾಗಿರುತ್ತದೆ. –ಸಿದ್ದರಾಮಯ್ಯ

ನಮ್ಮ ಸರ್ಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುತ್ತಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ಶಿಕ್ಷಣ, ಆರೋಗ್ಯ, ಪೊಲೀಸ್ ವ್ಯವಸ್ಥೆ ಅತ್ಯಂತ ಅವಶ್ಯಕವಾಗಿದೆ. ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಆದ್ಯತೆ ನೀಡುತ್ತದೆ. ವೈದ್ಯಕೀಯೇತರ ಸಿಬ್ಬಂದಿಯೂ ವೈದ್ಯರಷ್ಟೇ ಪ್ರಮುಖರು, ಆರೋಗ್ಯ ಕ್ಷೇತ್ರದ ಕೆಲಸ ಕಾರ್ಯಗಳಲ್ಲಿ ಜಾತಿ–ಧರ್ಮಗಳ ಭೇದ ಮೀರಿ, ಮಾನವೀಯತೆಯಿಂದ ಸೇವೆ ಸಲ್ಲಿಸಬೇಕು. ವೈದ್ಯಕೀಯ ಸೇವೆ ಕೇವಲ ವೃತ್ತಿಯಲ್ಲ. ಜೀವ ಉಳಿಸುವ ಜೊತೆಗೆ ರೋಗ ತಡೆಯುವ ಸಾರ್ಥಕ ಕಾರ್ಯವನ್ನೊಳಗೊಂಡಿದೆ. ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ಕಾರ್ಯಗತ ಮಾಡಿದೆ. ರೋಗಿಗಳ ಚಿಕಿತ್ಸೆ ವೇಳೆ ರಕ್ತ ಪಡೆಯಲು ಯಾವುದೇ ಜಾತಿ–ಧರ್ಮ ಪರಿಗಣಿಸುವುದಿಲ್ಲ. ಗುಣಮುಖರಾದ ತಕ್ಷಣ ಪುನಃ ಅದೇ ಸುಳಿಗೆ ಬೀಳುತ್ತಾರೆ ಎಂದರು.

ಐದು ಲಕ್ಷ ಲಂಚ ಸ್ವೀಕಾರ : ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ

ಗದಗ: ಗುತ್ತಿಗೆದಾರನಿಂದ ಕಮಿಷನ್ ರೂಪದಲ್ಲಿ 5 ಲಕ್ಷ ರೂಪಾಯಿ ಹಣ ಪಡೆಯುತ್ತಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಶನಿವಾರ ಹಿಡಿದಿದ್ದಾರೆ.


ಡಾ.ಚಂದ್ರು ಲಮಾಣಿ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಬಾಲಾಜಿ ಆಸ್ಪತ್ರೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಶಾಸಕ ಚಂದ್ರು ಲಮಾಣಿ ಸ್ವತಃ ವೈದ್ಯರು ಕೂಡ ಆಗಿದ್ದು ಬಾಲಾಜಿ ಆಸ್ಪತ್ರೆ ಚಂದ್ರು ಲಮಾಣಿ ಅವರ ಒಡೆತನದ ಆಸ್ಪತ್ರೆಯಾಗಿದೆ. ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಶಾಸಕ ಚಂದ್ರು ಲಮಾಣಿ ಹಾಗೂ ಅವರ ಇಬ್ಬರು ಪಿಎಗಳಾದ ಮಂಜುನಾಥ್ ಹಾಗೂ ಗುರುನಾಯಕ್ ಸಹ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸದ್ಯ ಮೂವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಅಧಿಕೃತ ಹೇಳಿಕೆಯ ಪ್ರಕಾರ, ರಸ್ತೆಯ ಎರಡೂ ಬದಿಗಳಲ್ಲಿ ತಡೆಗೋಡೆ ನಿರ್ಮಿಸುವ ಸಣ್ಣ ನೀರಾವರಿ ಇಲಾಖೆಯ ಕೆಲಸವನ್ನು ನಿರ್ವಹಿಸಲು ಗದಗದ ಚಿಂಚೋಳಿಯ ಕ್ಲಾಸ್–1 ಗುತ್ತಿಗೆದಾರ ವಿಜಯ್ ಪೂಜಾರ್ ಅವರಿಂದ ಚಂದ್ರು ಲಮಾಣಿ 11 ಲಕ್ಷ ರೂ. ಲಂಚಕ್ಕೆ ▶ 6ನೇ ಪುಟಕ್ಕೆ

ಬಿಕ್ಲು ಶಿವ ಹತ್ಯೆ ಪ್ರಕರಣ

ಶಾಸಕ ಭೈರತಿ ಬಸವರಾಜ್ ಜೈಲುಪಾಲು

ಬೆಂಗಳೂರು, ಫೆ.21(ಕೆಎಂಶಿ)–ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬೈರತಿ ಬಸವರಾಜ್ ಜೈಲುಪಾಲಾಗಿದ್ದಾರೆ. ಕೊಲೆ ಮೊಕದ್ದಮೆಯಲ್ಲಿ 5ನೇ ಆರೋಪಿಯಾಗಿರುವ ಬೈರತಿ ಬಸವರಾಜ್ ಅವರನ್ನು ಇಂದು ಜನಪ್ರತಿನಿಧಿಗಳ ನ್ಯಾಯಾಲಯ ಫೆಬ್ರವರಿ 26ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ.


ಬೈರತಿ ಬಸವರಾಜ್

ತನಿಖೆ ನಡೆಸುತ್ತಿರುವ ಸಿಐಡಿ ಪರ ವಕೀಲರು, ಕಸ್ಟಡಿ ಅವಧಿ ವಿಸ್ತರಿಸುವಂತೆ ಮಾಡಿದ ಮನವಿಯನ್ನು ನ್ಯಾಯಾಲಯ ನಿರಾಕರಿಸಿತು. ಇದಕ್ಕೂ ಮುನ್ನ ಭೈರತಿ ಬಸವರಾಜ್ ಪರ ವಕೀಲರು, ವೈದ್ಯಕೀಯ ವರದಿ ಆಧರಿಸಿ ಕಸ್ಟಡಿಗೆ ವಹಿಸದೆ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಮನವಿ ಮಾಡಿದರು. ಜಯದೇವ ಆಸ್ಪತ್ರೆಯಲ್ಲಿ ನೀಡಿರುವ ಡಯಟ್ ಸಲಹೆಯಂತೆ ಜೈಲಿನಲ್ಲೂ ಔಷಧ ಮತ್ತು ಊಟ ನೀಡುವಂತೆ ನ್ಯಾಯಾಲಯ ಸೂಚಿಸಿದೆ.

ಲಂಚ ಆರೋಪ: ಶಾಲಿನಿ ರಜನೀಶ್ ಕ್ಷಮೆ ಕೇಳಿದ ಸ್ನೇಹಮಯಿ ಕೃಷ್ಣ

● ವಿಚಾರಣೆ ಬಳಿಕ ಉಲ್ಟಾ ಹೊಡೆದ ಸಾಮಾಜಿಕ ಕಾರ್ಯಕರ್ತ ● ಕೃಷ್ಣನಿಗೆ ನಕಲಿ ಆಡಿಯೋ ನೀಡಿದ್ದ ಮೈಸೂರು ವಿನೋದ್ ಬಂಧನ ● ಸುದೀರ್ಘ ವಿಚಾರಣೆ ಬಳಿಕ ಸ್ನೇಹಮಯಿ ಬಿಟ್ಟು ಕಳಿಸಿದ ಸಿಸಿಬಿ ಪೊಲೀಸರು

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ಲಂಚ ಆರೋಪ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ಸಿಸಿಬಿ ಪೊಲೀಸರ ವಿಚಾರಣೆ ಬಳಿಕ ಉಲ್ಟಾ ಹೊಡೆದಿದ್ದಾರೆ.


ಸ್ನೇಹಮಯಿ ಕೃಷ್ಣ

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಶನಿವಾರ ಕ್ಷಮೆ ಕೇಳಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಸ್ನೇಹಮಯಿ ಕೃಷ್ಣ, ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ಅವರು ಶಾಲಿನಿ ರಜನೀಶ್ ಅವರಿಗೆ ಲಂಚ ಕೊಟ್ಟು ಮುಂಬಡ್ತಿ ಪಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಈ ಸಂಬಂಧ ಸಿಸಿಬಿ ಪೊಲೀಸರು ಶುಕ್ರವಾರ ಸ್ನೇಹಮಯಿ ಕೃಷ್ಣ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು. ಅಲ್ಲದೆ ಮೈಸೂರಿನ ಅವರ ಎರಡು ಮನೆ, ಒಂದು ಕಚೇರಿ ಮೇಲೂ ದಾಳಿ ನಡೆಸಿ, ಕೆಲವು ಪ್ರಮುಖ ದಾಖಲೆಗಳನ್ನ ಜಪ್ತಿ ಮಾಡಿದ್ದರು. ಹಲವು ಗಂಟೆಗಳ ವಿಚಾರಣೆ ಬಳಿಕ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಈಗ ಉಲ್ಟಾ ಹೊಡೆದಿದ್ದಾರೆ.

ವಿನೋದ್ ಮತ್ತು ನಟೇಶ್ ನಡುವಿನ ಹಣಕಾಸಿನ ವಿವಾದಕ್ಕೆ ಸಂಬಂಧಿಸಿದ ಆಡಿಯೋದಲ್ಲಿ, ಶಾಲಿನಿ ರಜನೀಶ್ ಅವರ ಬಗ್ಗೆ ನೀಡಲಾದ ಮಾಹಿತಿ ಸುಳ್ಳು. ಹೀಗಾಗಿ ನನ್ನ ತಪ್ಪಿಗಾಗಿ ನಾನು ಶಾಲಿನಿ ರಜನೀಶ್ ಅವರಿಗೆ ಕ್ಷಮೆ ಕೇಳುತ್ತೇನೆ. ಮುಡಾ ಪ್ರಕರಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ವಿಚಾರಣೆ ಮಾತ್ರ: ಪೊಲೀಸರು ನನ್ನನ್ನು ಬಂಧಿಸಿಲ್ಲ, ಕೇವಲ ನೋಟಿಸ್ ನೀಡಿ ವಿಚಾರಣೆಗೆ ಕರೆದಿದ್ದರು. ನಿನ್ನೆಯಿಂದಲೂ ಪೊಲೀಸರು ನನ್ನನ್ನು ▶ 6ನೇ ಪುಟಕ್ಕೆ

ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲ್ಲ; ಇದು ಅವರ ಜಾಯಮಾನದಲ್ಲಿ ಬಂದಿದೆ

ಬೆಂಗಳೂರು: ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲ್ಲ, ಇದು ಅವರ ಜಾಯಮಾನದಲ್ಲಿ ಬಂದಿದೆ. ನನ್ನ ಪಕ್ಷದಲ್ಲೇ ಇದನ್ನ ನೋಡಿದ್ದೇನೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.



ಸಿದ್ದರಾಮಯ್ಯ ಟ್ವೀಟ್ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯದ ಜನತೆ, ಅಹಿಂದ ಜನರಿಗಾಗಿ ಕೆಲಸ ಮಾಡೋಕೆ ಅವರು ಅಧಿಕಾರಕ್ಕೆ ಬಂದಿಲ್ಲ. ಅವರಿಗೆ ತಮ್ಮ ಕುರ್ಚಿ ಮುಖ್ಯ. ಇದಕ್ಕಾಗಿಯೇ ನಮ್ಮಲ್ಲಿ ಇದ್ದಾಗ ಕೆಲವು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರು. ಅವತ್ತು ಅದಕ್ಕೆ ನಾವು ಸೂಕ್ತ ನಿರ್ಧಾರ ಮಾಡಿದ್ದೆವು. ಆಶ್ರಯ ಕೊಟ್ಟ ಪಕ್ಷವನ್ನೇ ಇವತ್ತು ಆವರಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಹಳಬರನ್ನ ಮೂಲೆಗುಂಪು ಮಾಡಿದ್ದಾರೆ. ನಾನು ಇದ್ದರೆ ಕಾಂಗ್ರೆಸ್, ನಾನು ಇಲ್ಲ ಅಂದರೆ ಕಾಂಗ್ರೆಸ್ ಪಕ್ಷವೇ ಇಲ್ಲ ಎನ್ನುವ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ಸಿಎಂ ಸ್ಥಾನ ಬಿಡೋಕಾಗಲ್ಲ ಎಂದು ಹೊಸ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಸಿದ್ದರಾಮಯ್ಯ ಕುರ್ಚಿ ಬಿಡಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಕಾಂಗ್ರೆಸ್ ಅವರಿಗೆ ಸಂದೇಶ ಕೊಟ್ಟಿದ್ದಾರೋ, ಸಿಎಂ ಸ್ಥಾನ ತೆಗೆಯೋಕೆ ನಿಂತಿರುವವರಿಗೆ ಸಂದೇಶ ಕೊಟ್ಟಿದ್ದಾರೋ ಗೊತ್ತಿಲ್ಲ. ಇಂತಹ ಸಮಯದಲ್ಲಿ ಅವರು ಕುರುಬ ಸಮಾಜವನ್ನ ಎಳೆದಿರೋದು ಅವರ ಹೃದಯದ ಭಾವನೆ ಯಾವ ಮಟ್ಟಕ್ಕೆ ಇದೆ ಎನ್ನುವುದು ಗೊತ್ತಾಗುತ್ತದೆ. ಜಾತಿ ಹೆಸರು ಇಟ್ಟುಕೊಂಡು ಸಾಮಾಜಿಕ ನ್ಯಾಯ, ಜಾತ್ಯಾತೀತ ಎಂದು ಹೇಳುತ್ತಾರೆ. ಕುರುಬ ಸಮಾಜದ ನನ್ನನ್ನ ಅಸೂಯೆಯಿಂದ ತೆಗೆಯೋಕೆ ಹೋಗುತ್ತಿದ್ದಾರೆ ಅಂತಾರೆ, ಉತ್ತಮ ಬಜೆಟ್ ಕೊಟ್ಟವನು ನಾನು ಎನ್ನುತ್ತಾರೆ. ಸಿದ್ದರಾಮಯ್ಯ ಬೆಳೆಯೋಕೆ ಕುರುಬ ಸಮಾಜ ಮಾತ್ರವಲ್ಲ, ಎಲ್ಲಾ ಸಮುದಾಯ ಬೆಂಬಲ ನೀಡಿದೆ. ಇವತ್ತು ಜಾತಿ ಹೆಸರಿನ ಸಂಕುಚಿತ ಮನೋಭಾವದಲ್ಲಿ ಸಾಮಾಜಿಕ ▶ 6ನೇ ಪುಟಕ್ಕೆ

OPPORTUNITY FOR PU LECTURERS !
Want to earn extra income ?
An exciting opportunity awaits -
HURRY, Limited openings !
Interested candidates please contact :
99450 57222 / 97389 51352

ಮೈಸೂರಲ್ಲಿ ಫ್ಲೆಕ್ಸ್ ಹಾವಳಿ ವಿರುದ್ಧ ಮಾಜಿ ಸಂಸದ ಪ್ರತಾಪ್‌ಸಿಂಹ ಸಮರ

■ ಮೈಸೂರು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಕೆ ■ ಎಲ್ಲಾ ಪಕ್ಷಗಳ ವಿರುದ್ಧವೂ ಕ್ರಮಕ್ಕೆ ಆಗ್ರಹ

ಮೈಸೂರು,ಫೆ.21(ಎಂಟಿವೈ)–ಸ್ವಚ್ಛ ಹಾಗೂ ಸಾಂಸ್ಕೃತಿಕ ನಗರಿ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮೈಸೂರು ನಗರದಲ್ಲಿ ಇತ್ತೀಚೆಗೆ ಫ್ಲೆಕ್ಸ್ ಹಾವಳಿ ಹೆಚ್ಚಾಗಿದ್ದು, ಪ್ರವಾಸಿಗರಿಗೆ ಮುಜುಗರ ಉಂಟಾಗುತ್ತಿದೆ. ಕೂಡಲೇ ಫ್ಲೆಕ್ಸ್ ಹಾಗೂ ಮಾಹಿತಿ ಮತ್ತು ಮಾರ್ಗದರ್ಶಕ ಫಲಕಗಳ ಮೇಲೆ ಇರುವ ಜಾಹಿರಾತು ಫಲಕಗಳನ್ನು ತೆರವುಗೊಳಿಸಬೇಕು ಎಂದು ಮಾಜಿ ಸಂಸದ ಪ್ರತಾಪ ಸಿಂಹ ಆಗ್ರಹಿಸಿದ್ದಾರೆ.

ಮೈಸೂರು ಮಹಾನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಅವರಿಗೆ ಈ ಸಂಬಂಧ ಮನವಿ ಸಲ್ಲಿಸಿದ ಬಳಿಕ ಪಾಲಿಕೆ ಕಚೇರಿ ಹೊರಗೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮೈಸೂರು ಸ್ವಚ್ಛ ಹಾಗೂ ಸುಂದರ ನಗರ ಎಂದು ಪ್ರವಾಸಿಗರಿಗೆ ಅನ್ನಿಸುತ್ತಿತ್ತು. ಆದರೆ, ಇತ್ತೀಚಿಗೆ ಎಲ್ಲೆಂದರಲ್ಲಿ ಹಾಕಿರುವ ಫ್ಲೆಕ್ಸ್‌ಗಳು ಅವರಿಗೆ ಮುಜುಗರವನ್ನುಂಟು ಮಾಡುತ್ತಿವೆ. ಎಲ್ಲಾ ವೃತ್ತಗಳಲ್ಲೂ 'ಮತ್ತೆ ಹುಟ್ಟಿ ಬಾ' ಎನ್ನುವ ಫ್ಲೆಕ್ಸ್, ರಸ್ತೆ ಬದಿ, ವಿದ್ಯುತ್ ಕಂಬಗಳಲ್ಲಿ ರಾಜಕೀಯ ನಾಯಕರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ಫ್ಲೆಕ್ಸ್ ಹಾವಳಿ ಹೆಚ್ಚಾಗಿದೆ ಎಂದು ಕಿಡಿಕಾರಿದರು.


ಮೈಸೂರಲ್ಲಿ ಫ್ಲೆಕ್ಸ್ ಹಾಗೂ ಸೂಚನಾ ಫಲಕಗಳ ಮೇಲೆ ಅಳವಡಿಸಿರುವ ಜಾಹಿರಾತು ಪೋಸ್ಟರ್‌ಗಳ ತೆರವುಗೊಳಿಸುವಂತೆ ಮಾಜಿ ಸಂಸದ ಪ್ರತಾಪಸಿಂಹ, ಮೈಸೂರು ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

> "ಫ್ಲೆಕ್ಸ್ ಅಳವಡಿಕೆ ಪುನರಾವರ್ತನೆಯಾಗದಂತೆ ಕಟ್ಟೆಚ್ಚರ ವಹಿಸಬೇಕು. ನಿಯಮ ಉಲ್ಲಂಘಿಸುವವರು, ಸಂಘಟನೆಗಳ ವಿರುದ್ಧ ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಗರಪಾಲಿಕೆ ವಿರುದ್ಧವೇ ಮೊಕದ್ದಮೆ ಹೂಡಲಾಗುವುದು. –ಪ್ರತಾಪ್ ಸಿಂಹ, ಮಾಜಿ ಸಂಸದ

2011ರಲ್ಲಿಯೇ ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಫ್ಲೆಕ್ಸ್ ಹಾವಳಿ ಅಳವಡಿಕೆ ನಿಷೇಧಿಸಿ ನಿರ್ಣಯ ಕೈಗೊಳ್ಳಲಾಗಿದೆ ಆದರೆ, ಕಳೆದ 4 ವರ್ಷದಿಂದ ಮೈಸೂರಲ್ಲಿ ಮತ್ತೆ ಫ್ಲೆಕ್ಸ್ ಹಾವಳಿ ಹೆಚ್ಚಾಗಿದೆ. ಪಾಲಿಕೆ ನಾಗರಿಕರಿಗೆ ಮಾಹಿತಿ ▶ 6ನೇ ಪುಟಕ್ಕೆ

ಸಿದ್ದರಾಮಯ್ಯರ ಸಾವಿರ ದಿನದ ಆಡಳಿತ ಸಾಧನೆ ಒಂದು ವರ್ಗಕ್ಕೆ ನೆಮ್ಮದಿ ತಂದಿದೆ!!

ಮೈಸೂರು,ಫೆ.21(ಎಂಟಿವೈ)– ಸಾವಿರ ದಿನ ಅಧಿಕಾರ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರ ಅವಧಿಯಲ್ಲಿ ಗಣೇಶ ಮೂರ್ತಿ ಹಾಗೂ ಶಿವಾಜಿ ಭಾವಚಿತ್ರ ಮೆರವಣಿಗೆ ಮೇಲೆ ಮಸೀದಿಯಿಂದ ಕಲ್ಲು ಹೊಡೆಯುವ ವರ್ಗಕ್ಕೆ ಮಾತ್ರ ರಕ್ಷಣೆ ದೊರೆತಿದೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಕಿಡಿಕಾರಿದ್ದಾರೆ.

ಮೈಸೂರಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆಯಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ಕಲ್ಲು ತೂರಾಟ ಘಟನೆ ಖಂಡನೀಯ. ಇಂತಹ ಕಲ್ಲು ತೂರಾಟದ ಘಟನೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪದೇ ಪದೆ ಮರುಕಳಿಸುತ್ತಲೇ ಇವೆ. ಸಾವಿರ ದಿನ ಅಧಿಕಾರ ಪೂರೈಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಒಂದೇ ಒಂದು ಸಮುದಾಯಕ್ಕೆ ಮಾತ್ರ ನೆಮ್ಮದಿ ಸಿಕ್ಕಿದೆ. ಗಣೇಶ ಮೆರವಣಿಗೆ, ಶಿವಾಜಿ ಮೆರವಣಿಗೆ ಮೇಲೆ ಮಸೀದಿಯಿಂದ ಕಲ್ಲು ಬೀಸುವವರಿಗೆ ಮಾತ್ರ ನೆಮ್ಮದಿ ದೊರೆತಿದೆ. ಇದರಿಂದ ಹಿಂದುಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹಿಂದೂಗಳ ಮದುವೆ ಮಂಟಪ, ಹಿಂದೂ ಜನರ ಶವಯಾತ್ರೆ ಮೇಲೂ ಕಲ್ಲು ಬೀಳುತ್ತದೆ. ▶ 6ನೇ ಪುಟಕ್ಕೆ

ಮೈಸೂರಿಂದಲೇ ಗೆದ್ದು ಬರ್ತಿನಿ...

> "ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನಿಂದಲೇ ಗೆದ್ದು ಬರ್ತಿನಿ. ಅವತ್ತು ನೀವು ಎಲ್ಲಿ ಇರುತ್ತೀರಾ ನೋಡ್ತಿನಿ. ಹಿಂಬಾಗಿಲಿನಿಂದ ನಿಮ್ಮ ರೀತಿ ಅಸೆಂಬ್ಲಿಗೆ ಬರುವ ಜಾಯಮಾನ ನನ್ನದಲ್ಲ. ಯತೀಂದ್ರ ಹೆಸರಿನ ಹಿಂದೆ ಸಿದ್ದರಾಮಯ್ಯ ಅಂತಾ ಇರದೆ ಇದ್ದಿದ್ದರೆ ನಿಮ್ಮನ್ನು ಯಾರೂ ಕ್ಯಾರೆ ಅಂತೀರಲಿಲ್ಲ. ಅಪ್ಪನ ಹೆಸರಿಂದ ಅಸ್ತಿತ್ವ ಉಳಿಸಿಕೊಂಡ ನೀವು ನಂಗೆ ಪಾಠ ಹೇಳಬೇಡಿ. –ಪ್ರತಾಪ್ ಸಿಂಹ

22 ಕ್ಯಾರೆಟ್ ಚಿನ್ನದ ದರ
@ ತೊಳಸಿ
ತೊಳಸಿ ಜ್ಯೂಯಲ್ಸ್
THOLASI JEWELS
₹ 14,600/-
ಅಶೋಕ ರಸ್ತೆ, ಮೈಸೂರು. ಫೋ: 0821-2521926,
ದೇವಸ್ಥಾನದ ರಸ್ತೆ, ವಿ.ವಿ.ಮೊಹಲ್ಲಾ, ಮೈಸೂರು.
ಫೋ: 0821-2411926
ಎಂಜಿಎಸ್ ರಸ್ತೆ, ಬಸ್‌ಸ್ಟ್ಯಾಂಡ್ ಎದುರು,
ನಂಜನಗೂಡು. ಫೋ: 08221-200926

OSHO
ಬೆಂಗಳೂರಿನಲ್ಲಿ ಓಶೋರವರ
2 ದಿನದ ಧ್ಯಾನ ಶಿಬಿರ
March 20 to 22
8971135017

ಮಾರಾಟಕ್ಕಿದೆ
25,300 ಚದುರ ಅಡಿ ಕನ್ವರ್ಷನ್ ಲ್ಯಾಂಡ್ ಮಾರಾಟಕ್ಕಿದೆ, ಶ್ರೀನಗರದ ಹತ್ತಿರ, ಅಪಾರ್ಟ್‌ಮೆಂಟ್, ರೋ ಹೌಸ್ ಕಟ್ಟಲು ಯೋಗ್ಯವಾದ ಜಾಗವಾಗಿರುತ್ತದೆ, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9448162349
9902000997

SITE AVAILABLE FOR SALE
50x80 Site bearing E Khata, No.108 E (East Facing) is available for Sale in Heritage Layout, Bandipalya, Mysuru
Contact Owner:-
94814 24697/94814 24698



ಮೈಸೂರು ಮಿತ್ರ ಭಾನುವಾರ 22 ಫೆಬ್ರವರಿ 2026

ಶೀಘ್ರ ಲಲಿತಾದ್ರಿಪುರದ 940 ಮನೆಗಳ ಹಕ್ಕುಪತ್ರ ವಿತರಣೆ

ಆಶ್ರಯ ಸಮಿತಿ ಸಭೆ ಬಳಿಕ ಶಾಸಕ ಶ್ರೀವತ್ಸ ಮಾಹಿತಿ


ಶಾಸಕ ಟಿ.ಎಸ್.ಶೀವತ್ಸ ಅಧ್ಯಕ್ಷತೆಯಲ್ಲಿ ಕೆ.ಆರ್.ಕ್ಷೇತ್ರದ ಆಶ್ರಯ ಸಮಿತಿ ಸಭೆ ನಡೆಯಿತು.

ಮೈಸೂರು, ಫೆ.21– ಮೈಸೂರಿನ ಕೃಷ್ಣರಾಜ(ಕೆಆರ್) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಶ್ರಯ ಮನೆ ಫಲಾನುಭವಿಗಳಿಗೆ ಶೀಘ್ರ ಹಕ್ಕುಪತ್ರ ವಿತರಿಸಲು ನಿರ್ಧರಿಸಲಾಗಿದೆ.

ಶಾಸಕ ಟಿ.ಎಸ್.ಶ್ರೀವತ್ಸ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಕೃಷ್ಣರಾಜ ಕ್ಷೇತ್ರದ ಆಶ್ರಯ ಸಮಿತಿ ಸಭೆಯಲ್ಲಿ ಆಶ್ರಯ ಯೋಜನೆಯಡಿ ಮನೆ ಹಂಚಿಕೆಯಲ್ಲಿ ವಿಳಂಬಕ್ಕೆ ಕಾರಣವಾದ ಅಡ್ಡಿ ನಿವಾರಣೆಗೆ ತುರ್ತು ಕ್ರಮ ವಹಿಸುವುದರ ಜೊತೆಗೆ ನಿಯಮಾನುಸಾರ ಪೂರ್ಣ ವಂತಿಕೆ ಪಾವತಿಸಿದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲು ತೀರ್ಮಾನಿಸಲಾಯಿತು.

ಮುಂದಿನ ತಿಂಗಳು ಹಕ್ಕುಪತ್ರ ಸಭೆಯಲ್ಲಿ ಕ್ಷೇತ್ರದ ವಿವಿಧ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಲಲಿತಾದ್ರಿಪುರದಲ್ಲಿ ನಿರ್ಮಾಣಗೊಂಡಿರುವ 940 ಮನೆಗಳಿಗೆ ಸಂಬಂಧಿಸಿದಂತೆ ಫಲಾನುಭವಿಗಳಿಂದ ಬಾಕಿ ಇರುವ ಮೂರು ಕಂತುಗಳನ್ನು ಸಂಗ್ರ ಹಿಸಲು ನಿರ್ಧರಿಸಲಾಗಿದೆ. ಯೋಜನೆಯ ಒಟ್ಟು ವೆಚ್ಚದಲ್ಲಿ ಫಲಾನುಭವಿಗಳ ಶೇ.25ರಷ್ಟು ಪಾಲು ಇರಬೇಕಿರುವ ಹಿನ್ನೆಲೆಯಲ್ಲಿ ಬಾಕಿ ಕಂತುಗಳನ್ನು ಪಾವತಿ ಸುವಂತೆ ಅವರನ್ನು ಸಂಪರ್ಕಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ತಮ್ಮ ಪಾಲಿನ ಹಣ ಪಾವತಿಸಿರುವ ಫಲಾನುಭವಿಗಳಿಗೆ ಮುಂದಿನ ತಿಂಗಳಲ್ಲಿ ಹಕ್ಕುಪತ್ರಗಳನ್ನು ವಿತರಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಶ್ರೀವತ್ಸ ತಿಳಿಸಿದ್ದಾರೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದ ಆಶ್ರಯ ಯೋಜನೆಗೆ ಸಂಬಂಧಿಸಿದಂತೆ ಕೆಲವರು ಮನೆ ಬದಲಿಗೆ ನಿವೇಶನ ನೀಡುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಎಂಟು ಫಲಾನುಭವಿಗಳೊಂದಿಗೆ ಸಮಾಲೋಚನೆ ನಡೆಸಿ, ಅವರಿಗೆ ಆಶ್ರಯ ನಿವೇಶನಗಳನ್ನು ನೀಡುವ ದಿಸೆಯಲ್ಲಿ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಗೊರೂರಿನಲ್ಲಿ ನಿರ್ಮಾಣಗೊಳ್ಳಲಿರುವ ಒಟ್ಟು 2212 ಮನೆಗಳ ಯೋಜನೆ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದೆ. ಮಳಲವಾಡಿಯಲ್ಲಿ ಹೊಸ ನ್ಯಾಯಾಲಯದ ಎದುರಿಗಿರುವ ಜಾಗ ಮುಡಾ(ಇಂದಿನ ಎಂಡಿಎ) ವಶದಲ್ಲಿದ್ದು, ಅದನ್ನು ಯಾವ ಉದ್ದೇಶಕ್ಕೆ ಕಾಯ್ದಿರಿಸಲಾಗಿದೆ ಎಂಬುದನ್ನು ಪರಿಶೀಲಿಸಿ, ಸಾಧ್ಯವಾದರೆ ಆಶ್ರಯ ಯೋಜನೆಗೆ ಬಳಸುವ ಸಾಧ್ಯತೆ ಬಗ್ಗೆಯೂ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಅದೇ ರೀತಿ ನಾಚನಹಳ್ಳಿ ಪಾಳ್ಯ ಹಾಗೂ ಮಂಡಕಳ್ಳಿ ಮುಖ್ಯರಸ್ತೆ ಬಳಿಯ ಜಮೀನು ಕುರಿತು ಚರ್ಚೆ ನಡೆಸಿ, ಭವಿಷ್ಯದ ವಸತಿ ಯೋಜನೆಗಳಿಗಾಗಿ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ತೀರ್ಮಾನಿಸಲಾಗಿದೆ. ಕೃಷ್ಣರಾಜ ಕ್ಷೇತ್ರದಲ್ಲಿ ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ವಸತಿ ಸೌಲಭ್ಯ ಕಲ್ಪಿಸುವುದು ನಮ್ಮ ಬದ್ಧತೆಯಾಗಿದ್ದು, ಈ ನಿಟ್ಟಿನಲ್ಲಿ ಆಶ್ರಯ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಲು ಶ್ರಮಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಮೈಸೂರು ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ಕುಸುಮಾ ಕುಮಾರಿ, ಎಸ್.ಸಿ.ಮಂಜುನಾಥ್ ಸೇರಿದಂತೆ ವಸತಿ ಇಲಾಖೆ ಅಧಿಕಾರಿಗಳು, ಸ್ಲಂ ಬೋರ್ಡ್, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಹಾಗೂ ಆಶ್ರಯ ಯೋಜನೆಯ ಅಧಿಕಾರಿಗಳು ಹಾಜರಿದ್ದರು.

ಮೈಸೂರು ವಿಮಾನ ನಿಲ್ದಾಣದಲ್ಲಿ ಈಗ ಉಚಿತ ವೈ–ಫೈ ಸೌಲಭ್ಯ



ಮೈಸೂರು, ಫೆ.21(ಬಿಸಿಟಿ)–ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಅವರು ಕೊಯಮತ್ತೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ರಾಷ್ಟ್ರವ್ಯಾಪಿ ಉಪಕ್ರಮದ ಭಾಗವಾಗಿ ನಿನ್ನೆ ವರ್ಚ್ಯುವಲ್ ಮೂಲಕ ಉಚಿತ ವೈ–ಫೈ ಉದ್ಘಾಟಿಸಿ, ಪ್ರಾದೇಶಿಕ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸ್ನೇಹಿ ಸೌಲಭ್ಯಗಳನ್ನು ಪರಿಚಯಿಸಿದರು. ಹಾಗಾಗಿ ಮಂಡಕಳ್ಳಿಯಲ್ಲಿರುವ ಮೈಸೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಈಗ ಉಚಿತ ಹೈ–ಸ್ಪೀಡ್ ವೈ–ಫೈ ಸೌಲಭ್ಯ ಪಡೆಯಬಹುದಾಗಿದೆ.

ಈ ಉಚಿತ ವೈ–ಫೈ ಸೇವೆಯು ಪ್ರಯಾಣಿಕರ ಅನುಕೂಲತೆಯನ್ನು ಹೆಚ್ಚಿಸುವ ಗುರಿ ಹೊಂದಿದೆ. ಪ್ರಯಾಣಿಕರು ಡಿಜಿಟಲ್ ಬೋರ್ಡಿಂಗ್ ಔಪಚಾರಿಕತೆಗಳನ್ನು ಪೂರ್ಣಗೊಳಿಸಲು, ಆನ್‌ಲೈನ್ ಪ್ರಯಾಣ ಸೇವೆಗಳು ಮತ್ತು ಟರ್ಮಿನಲ್‌ನ ಸಹೋದ್ಯೋಗಿಗಳೊಂದಿಗೆ ಸಂಪರ್ಕದಲ್ಲಿರಲು ಅನುವು ಮಾಡಿಕೊಡುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಪ್ರಾದೇಶಿಕ ವಾಯು ಸಂಪರ್ಕವನ್ನು ಬಲಪಡಿಸಲು ಮತ್ತು ಒಟ್ಟಾರೆ ಪ್ರಯಾಣಿಕರ ಸೌಕರ್ಯ ಸುಧಾರಿಸಲು ಕೇಂದ್ರದ ಬದ್ಧತೆಯನ್ನು ಪುನರುಚ್ಚರಿಸಿದರು.

ಕೊಯಮತ್ತೂರಿನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಮತ್ತು ಇತರ ಪಾಲುದಾರರು ಉಪಸ್ಥಿತರಿದ್ದರು. ಮೈಸೂರು ವಿಮಾನ ನಿಲ್ದಾಣದಲ್ಲಿ ವೈ–ಫೈ ಸೌಲಭ್ಯವು ಈಗ ಲಭ್ಯವಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕಿ ಪಿ.ವಿ. ಉಷಾಕುಮಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಸಂತ ಸೇವಾಲಾಲ್ ಜಯಂತಿ



ಮೈಸೂರು,ಫೆ.21–ಜಿಲ್ಲಾಡಳಿತ, ಕನ್ನಡ–ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ಮಹಾನಗರಪಾಲಿಕೆ ವತಿಯಿಂದ ಶ್ರೀ ಸಂತ ಸೇವಾಲಾಲ್ ಜಯಂತಿಯನ್ನು ಫೆ.22 ರಂದು ಬೆಳಗ್ಗೆ 11.30 ಗಂಟೆಗೆ ಕಲಾಮಂದಿರದ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ಆಯೋಜಿಸಲಾಗಿದೆ.


ಜಿಲ್ಲಾ ಉಸ್ತುವಾರಿ ಸಚಿವ, ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಕೆ.ಹರೀಶ್‌ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.

ರೇಷ್ಮೆ ಸಚಿವ ಕೆ.ವೆಂಕಟೇಶ್, ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ನಿಗಮದ ಅಧ್ಯಕ್ಷರೂ ಆದ ಶಾಸಕ ಅನಿಲ್‌ಕುಮಾರ್, ಚಾಮುಂಡೇಶ್ವರಿ ವಿದ್ಯುತ್ ನಿಗಮ ನಿಯಮಿತದ ಅಧ್ಯಕ್ಷ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಗೌರವ ಉಪಸ್ಥಿತರಿರಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಂಸದರಾದ ಯದುವೀರ್ ಒಡೆಯರ್, ಸುನೀಲ್ ಬೋಸ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ, ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ ಅಧ್ಯಕ್ಷ ಹೆಚ್.ಡಿ.ಗಣೇಶ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಆಗಮಿಸಲಿದ್ದಾರೆ.

ಶಾಸಕರಾದ ತನ್ವೀರ್ ಸೇಠ್, ಜಿ.ಟಿ. ದೇವೇಗೌಡ, ರವಿಶಂಕರ್ ಡಿ., ಟಿ.ಎಸ್. ಶ್ರೀವತ್ಸ, ಜಿ.ಡಿ.ಹರೀಶ್‌ಗೌಡ, ದರ್ಶನ್ ಧ್ರುವನಾರಾಯಣ್, ವಿಧಾನಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್, ಡಾ.ಡಿ. ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮಧು ಜಿ.ಮಾದೇಗೌಡ, ಡಾ.ಯತೀಂದ್ರ ಎಸ್, ಕೆ.ವಿವೇಕಾನಂದ, ಕೆ.ಶಿವಕುಮಾರ್, ಕಾವೇರಿ ಜಲಾನಯನ ಯೋಜನೆಯ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಮರಿಸ್ವಾಮಿ, ಹಾಗೂ ಕರ್ನಾಟಕ ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ಯಾರಿಜಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗಣೇಶ್ ಟಿ. ಉಪನ್ಯಾಸವನ್ನು ನೀಡಲಿದ್ದಾರೆ.


ರಿಯೀ ಕಿಲಾಡಿ ಜೂನಿಯರ್ಸ್‌ಗೆ ಜನನಿ ಶುಭ್ರಸ್ಥ ಆಯ್ಕೆ



ಮೈಸೂರು: ನಗರದ ಹೆಬ್ಬಾಳು ನಿವಾಸಿ ದೇವರಾಜ್‌ಕುಮಾರ್ ಅವರ ಪುತ್ರಿ ಜನನಿ ಶುಭ್ರಸ್ಥ ರಿಯೀ ಕನ್ನಡದ ಕಿಲಾಡಿ ಜೂನಿಯರ್ಸ್ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ದೇವರಾಜ್‌ಕುಮಾರ್ ಹಾಗೂ ನಿಶಿತಾ ದಂಪತಿ ಪುತ್ರಿ ಜನನಿ ತನ್ನ ಅನನ್ಯ ಪ್ರತಿಭೆ ಮೂಲಕ ರಿಯಾಲಿಟಿ ಶೋಗೆ ಆಯ್ಕೆಯಾಗಿ ಸಾಧನೆ ಮಾಡಿದ್ದಾರೆ. 2014ರಲ್ಲಿ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ, 2025ರಲ್ಲಿ ಜಿಲ್ಲಾ ಮಟ್ಟದ ಸ್ಕೇಟಿಂಗ್‌ನಲ್ಲಿ ಕಂಚಿನ ಜತೆಗೆ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿ ಅನನ್ಯ ಸಾಧನೆ ಮಾಡಿದ್ದಾರೆ. ಅಲ್ಲದೆ ಉದಯ ಕಾಮಿಡಿ ಚಾನೆಲ್‌ನಲ್ಲಿ 2024ರಲ್ಲಿ ಪ್ರಸಾರವಾಗಿದ್ದ ಪುಟಾಣಿ ಏಜೆಂಟ್ 123 ಕಾರ್ಯಕ್ರಮದಲ್ಲೂ ಭಾಗವಹಿಸಿ ಗಮನ ಸೆಳೆದಿದ್ದಾರೆ. ಕಿಲಾಡಿ ಜೂನಿಯರ್ಸ್ ರಿಯಾಲಿಟಿ ಶೋ ಪ್ರತಿ ಶನಿವಾರ, ಭಾನುವಾರ ಪ್ರಸಾರವಾಗಲಿದೆ.

ನಿಧನ

ರಾಜು



ಮೈಸೂರು, ಫೆ. 21–ನಂಜನಗೂಡು ತಾಲೂಕಿನ ಬಸವನಪುರ ಗ್ರಾಮದ ರಾಜು (58) ಶನಿವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಕರಗಮ್ಮ, ಪುತ್ರಿ ಮೇಘ, ಅಳಿಯ ಸುನಿಲ್, ಪುತ್ರ ಯೋಗೇಶ್, ಸೊಸೆ ಪ್ರಿಯ, ಮೊಮ್ಮಗ ಸಮರ್ಥ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ ಅಂತ್ಯಕ್ರಿಯೆ ಬಸವಾಪುರದಲ್ಲಿ ನೆರವೇರಿತು ಎಂದು ಕುಟುಂಬ ಮೂಲಗಳು ತಿಳಿಸಿದೆ

ರೈತರ ಸಮಸ್ಯೆಗಳಿಗೆ ನೀವೂ ಸ್ಪಂದಿಸಿ; ಕೃಷಿ ಪರಿಕರ ಮಾರಾಟಗಾರರಿಗೆ ಸಚಿವ ಚೆಲುವರಾಯಸ್ವಾಮಿ ಕಿವಿಮಾತು


ಕೃಷಿ ಪರಿಕರಗಳ ಮಾರಾಟಗಾರರ ಸಂಘದ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಾರ್ಷಿಕ ಸಮಾವೇಶದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಅಭಿನಂದಿಸಿದರು.

ಮೈಸೂರು, ಫೆ.21(ಎಸ್‌ಪಿಎನ್)– ಸಮಾಜಕ್ಕೆ ಅನ್ನ ನೀಡುತ್ತಿರುವ ರೈತ ಪ್ರಸ್ತುತ ಕಷ್ಟದಲ್ಲಿದ್ದಾನೆ. ಹಾಗಾಗಿ ಸರ್ಕಾರವೇ ರೈತರ ಎಲ್ಲಾ ಸಮಸ್ಯೆಗಳನ್ನು ನೀಗಿಸಲು ಸಾಧ್ಯವಿಲ್ಲ. ಅವರ ಕಷ್ಟಕ್ಕೆ ಕೃಷಿ ಪರಿಕರಗಳ ಮಾರಾಟಗಾರರು ಸ್ಪಂದಿಸಬೇಕು ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಮನವಿ ಮಾಡಿದರು.

ಮೈಸೂರು ಜಯನಗರದಲ್ಲಿರುವ ಇಸ್ಕಾನ್ ದೇವಸ್ಥಾನ ಆವರಣದ ಶ್ರೀಧಾಮ ಹಾಲ್‌ನಲ್ಲಿ ಮೈಸೂರು ಜಿಲ್ಲಾ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದೆ ಭಾರತ ಕೃಷಿ ಪ್ರಧಾನ ದೇಶವಾಗಿತ್ತು. ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ದಿನಗಳಲ್ಲೂ ಶೇ.80ರಿಂದ 90ರಷ್ಟು ಜನರು ಕೃಷಿಯನ್ನೇ ನಂಬಿದ್ದರು. ಈಗ ಐಟಿ–ಬಿಟಿ ಸೇರಿದಂತೆ ನಾನಾ ಕೈಗಾರಿಕಾ ಕ್ಷೇತ್ರಗಳಲ್ಲಿ ಜನರು ದುಡಿಯುತ್ತಿರುವುದರಿಂದ ಕೃಷಿ ಮಾಡುವ ಪ್ರಮಾಣ ಶೇ.60ಕ್ಕೆ ಇಳಿದಿದೆ ಎಂದರು.

ಕೃಷಿ ಸಂಶೋಧನೆಗಳು, ಸರ್ಕಾರದ ಉತ್ತೇಜನಕಾರಿ ಯೋಜನೆಗಳಿಂದಾಗಿ ಕೃಷಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ದೇಶ ಈಗ ರಫ್ತು ಮಾಡುವ ಹಂತ ತಲುಪಿದೆ. ಹೊಸ ಹೊಸ ಸಂಶೋಧನೆಗಳು ಇದಕ್ಕೆ ಕಾರಣ. ಕೃಷಿ ಪರಿಕರ ಮಾರಾಟಗಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘಟನೆಯಾಗಬೇಕು. ಸಂಘಟನೆ ಇಲ್ಲದಿದ್ದರೆ ಯಾವುದೇ ಸಮುದಾಯಗಳಿಗೆ ಧನಿ ಇಲ್ಲದಂತಾಗುತ್ತದೆ. ಸಂಘಟನೆ ಅಗುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಒಬ್ಬರ ಕೃತ್ಯಕ್ಕೆ ಇಡೀ ಸಂಘಟನೆಗೆ ಕೆಟ್ಟ ಹೆಸರು: ಇತ್ತೀಚೆಗೆ ನಾಲ್ಕು ಲಾರಿಯಲ್ಲಿ 60 ಟನ್ ರಸಗೊಬ್ಬರ ಮೈಸೂರು ಜಿಲ್ಲೆಯಲ್ಲಿ ಕಳ್ಳ ಸಾಗಾಣೆಯಾಗುತಿದ್ದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಹಿಂದೆ ನಂಜನಗೂಡಿನಲ್ಲೂ ಇಂತಹ ಕಳ್ಳ ಸಾಗಾಣೆ ನಡೆದಿತ್ತು. ಇಂತಹ ದೊಡ್ಡ ಮಟ್ಟದ ವಹಿವಾಟುಗಳು ಮಾರಾಟ ಗಾರರ ಕೈವಾಡವಿಲ್ಲದೇ ನಡೆಯಲು ಸಾಧ್ಯವಿಲ್ಲ. ಯಾರೋ ಒಬ್ಬರು ಮಾಡುವ ಕೆಲಸಕ್ಕೆ ಇಡೀ ಸಂಘಟನೆಗೆ ಕೆಟ್ಟ ಹೆಸರು ಬರುತ್ತದೆ. ಕೇವಲ ಅಧಿಕಾರಿಗಳಿಂದ ಮಾತ್ರ ಇಂತಹ ಅಕ್ರಮಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಹಾಗಾಗಿ ಇಂತಹ ಕೃತ್ಯಗಳಿಗೆ ನೀವೇ ನಾಂದಿ ಹಾಡಬೇಕು ಎಂದು ಸೂಚಿಸಿದರು.

ಕಾನೂನು ಕ್ರಮ: ಕಳ್ಳ ವಹಿವಾಟುಗಳಿಗೆ ಕ್ರಮ ಕಟ್ಟಿಟ್ಟ ಬುತ್ತಿ. ಮೈಸೂರಿನಲ್ಲಿ ಇಂತಹ ಕೃತ್ಯಗಳು ನಡೆಯುತಿದ್ದು, ಮಾರಾಟಗಾರರು ಎಚ್ಚೆತ್ತುಕೊಳ್ಳಬೇಕು. ಮಾರಾಟಗಾರರ ವಹಿವಾಟಿನಲ್ಲಿ, ಸರ್ಕಾರದ ಕಾನೂನುಗಳಿಂದ ಕೆಲವು ತೊಡಕುಗಳು ಎದುರಾಗುತ್ತವೆ. ಆದರೆ ಅದನ್ನು ಬಗೆಹರಿಸಿಕೊಳ್ಳಲು ಅವಕಾಶಗಳಿವೆ. ಆದರೆ ರೈತರ ಬದುಕಿನಲ್ಲಿ ನಾವೆಲ್ಲಾ ಬಹಳ ಗಂಭೀರವಾದ ಎಚ್ಚರಿಕೆಯನ್ನು ವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಹುಣಸೂರು, ನಂಜನಗೂಡು ಸೇರಿದಂತೆ ಹಲವು ಕಡೆ ಕಾಳಸಂತೆಯಲ್ಲಿ ಯೂರಿಯಾ ಮಾರಾಟ ಮಾಡುತ್ತಿದ್ದವರು ಸಿಕ್ಕಿ ಬಿದ್ದಿದ್ದಾರೆ. ಇದು ರೈತರಿಗೆ ಮಾಡುವ ಘೋರ ಅನ್ಯಾಯ. ಸರ್ಕಾರ ನೀಡುವ ಸಬ್ಸಿಡಿಯನ್ನು ರೈತರಿಗೆ ನಿಮ್ಮ ಮನಃಸಾಕ್ಷಿಗೆ ಅನುಗುಣವಾಗಿ ತಲುಪಿಸಿ. ಇಲ್ಲವಾದ'ರೆ ಕಾನೂನು ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.

20 ಅಂಶಗಳ ಬೇಡಿಕೆ ಈಡೇರಿಕೆಗೆ ಮನವಿ: ಸಿಎ ನಿವೇಶನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ 20 ಬೇಡಿಕೆಗಳ ಪಟ್ಟಿಯನ್ನು ಸರ್ಕಾರದ ಮುಂದೆ ಇಡಲಾಗಿದ್ದು, ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯಲಾಗುವುದು ಎಂದು ಭರವಸೆ ನೀಡಿದರು. ವೇದಿಕೆಯಲ್ಲಿ ರಾಜ್ಯ ಸೆಕೆಂಡರಿ ಕೃಷಿ ನಿರ್ದೇಶನಾಲಯದ ನಿರ್ದೇಶಕ ಡಾ.ವೆಂಕಟರಾಮರೆಡ್ಡಿ ಜೆ.ಪಾಟೀಲ, ಮೈಸೂರು ಜಿಲ್ಲಾ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಅಧ್ಯಕ್ಷ ಆರ್.ವೆಂಕಟೇಶ್, ಮಂಡ್ಯದ ವಿಧಾನ ಪರಿಷತ್ ಮಾಜಿ ಸದಸ್ಯ ಅಪ್ಪಾಜಿಗೌಡ, ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ಜಂಟಿ ಕೃಷಿ ನಿರ್ದೇಶಕ ಡಾ.ಕೆ.ಎಚ್.ರವಿ, ಜಾಗೃತ ದಳ ವಿಭಾಗದ ಜಂಟಿ ನಿರ್ದೇಶಕ ಡಾ.ಕೆ. ರಾಮಕೃಷ್ಣ, ಸಂಘದ ಕಾರ್ಯದರ್ಶಿ ಎಚ್.ಎನ್.ನಾಗೇಂದ್ರ, ಉಪಾಧ್ಯಕ್ಷ ಕೆ.ಜಿ.ವೆಂಕಟರಾಮನ್, ಖಜಾಂಚಿ ಬಿ.ಯಶವಂತಗೌಡ ಬಿ.ಸುಂಕದಾಳ್, ಗೌರವಾಧ್ಯಕ್ಷ ಬಿ.ಪಿ.ಶಿವಪ್ರಕಾಶ್, ಜಂಟಿ ಕಾರ್ಯದರ್ಶಿ ಅಕ್ಷಯ್ ಕುಮಾರ್ ಶರ್ಮ ಇತರರು ಇದ್ದರು. ಸಂಘದ ಪದಾಧಿಕಾರಿಗಳ 15 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಮೈಸೂರು ಹಾಗೂ ಸುತ್ತಮುತ್ತ ಇಂದು...



ಇಂದಿನ ಪಂಚಾಂಗ

22.2.2026 ಭಾನುವಾರ, ಮಳೆ ನಕ್ಷತ್ರ: ಶತಭಿಷ 19.02.2026 ರಿಂದ 03.03.2026
ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ,
ತಿಥಿ: ಪಂಚಮಿ, ನಕ್ಷತ್ರ: ಅಶ್ವಿನಿ, ರಾಹುಕಾಲ: ಸಂಜೆ 4.30ರಿಂದ 6ರವರೆಗೆ

■ **ಶ್ರೀ ರಾಘವೇಂದ್ರಸ್ವಾಮಿಗಳವರ ಮಠ, ಸುಬ್ಬರಾಯನ ಕೆರೆ :** ಗುರು ವೈಭವೋತ್ಸವ–2026, ಧಾರ್ಮಿಕ ಕಾರ್ಯಕ್ರಮಗಳು, ಬೆಳಗ್ಗೆ 7ಕ್ಕೆ ವಿಷ್ಣು ಸಹಸ್ರನಾಮ ಹೋಮ (ವಿದ್ಯಾಪ್ರಾಪ್ತಿ, ಸರ್ವಕಾರ್ಯ ಸಿದ್ಧಿ), ಸ್ಥಳ: ಶ್ರೀ ರಾಘವೇಂದ್ರಸ್ವಾಮಿಗಳವರ ಮಠ, ಸುಬ್ಬರಾಯನ ಕೆರೆ.

■ **ಸುರಭಿ ಗಾನ ಕಲಾಮಂದಿರ ಚಾರಿಟಬಲ್ ಟ್ರಸ್ಟ್** : ಶ್ರೀ ತ್ಯಾಗರಾಜ–ಪುರಂದರ ಆರಾಧನಾ ಮಹೋತ್ಸವ, ಬೆಳಗ್ಗೆ 8.30ಕ್ಕೆ ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ, ಬೆಳಗ್ಗೆ 10.15ಕ್ಕೆ ಕರ್ನಾಟಕ ಕಲಾಶ್ರೀ ವಿದ್ವಾನ್ ವಿ. ನಂಜುಂಡಸ್ವಾಮಿ ಅವರಿಗೆ ನಾದಸುರಭಿ ಬಿರುದು ಪ್ರದಾನ ಹಾಗೂ ಸನ್ಮಾನ ಸಮಾರಂಭ, ಬೆಳಗ್ಗೆ 10.30ಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ವಿದ್ವಾನ್ ಕೆ.ಎಸ್. ವಿಷ್ಣುದೇವ ನಂಬೂದರಿ, ಕೇರಳ ಅವರಿಂದ ಗಾಯನ, ವಿದ್ವಾನ್ ಹೆಚ್.ಎನ್. ಭಾಸ್ಕರ್–ಪಿಟೀಲು, ವಿದ್ವಾನ್ ಕೆ.ಯು. ಜಯಚಂದ್ರರಾವ್–ಮೃದಂಗ, ವಿದ್ವಾನ್ ಜಿ.ಎಸ್. ರಾಮಾನುಜನ್–ಘಟಂ, ಸ್ಥಳ: ಶ್ರೀ ಪ್ರಸನ್ನ ಪಾರ್ವತೀ ಕಲ್ಯಾಣ ಮಂಟಪ, ಕಾಳಿದಾಸ ರಸ್ತೆ.

■ **ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ** : ಪಾರ್ಕಿಸನ್ ಕಾಯಿಲೆ, ಮೈಗ್ರೇನ್, ಕಣ್ಣು–ಮೂಗಿನ ಅಲರ್ಜಿ ಮತ್ತು ಕೊಲೆಸ್ಟ್ರಾಲ್‌ಗೆ ಚಿಕಿತ್ಸಾ ಶಿಬಿರ, ಸ್ಥಳ: ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ ಲಲಿತಾದ್ರಿಪುರ ರಸ್ತೆ, ಆಲನಹಳ್ಳಿ, ಬೆಳಗ್ಗೆ 9 ರಿಂದ.

■ **ಕಾವೇರಿ ಆಯುರ್ವೇದ ಆಸ್ಪತ್ರೆ:** ಸೋರಿಯಾಸಿಸ್(ಕಿಟಿಬಾ ಕುಷ್ಠ), ಶ್ರವಣ ಮತ್ತು ಕಿವಿಯ ಆರೈಕೆ ಕುರಿತು ಚಿಕಿತ್ಸಾ ಶಿಬಿರ, ಸ್ಥಳ: ಕಾವೇರಿ ಆಯುರ್ವೇದ ಆಸ್ಪತ್ರೆ, ದೇವೇಗೌಡ ಸರ್ಕಲ್ ಹತ್ತಿರ, ಕೆಬಿಎಲ್ ಲೇಔಟ್, ಬೆಳಗ್ಗೆ 10 ಗಂಟೆಯಿಂದ.

■ **ಮೈಸೂರು ಲಿಟರರಿ ಅಸೋಸಿಯೇಷನ್** : ಮೈಸೂರು ಸಾಹಿತ್ಯ ಸಂಭ್ರಮ, ಉದ್ಘಾಟನೆ : ಶಿಕ್ಷಣ ತಜ್ಞ ಡಾ. ಗುರುರಾಜ್ ಕರಜಗಿ, ಅಧ್ಯಕ್ಷತೆ : ರಾಜೀವ್ ಗಾಂಧಿ ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ.ಸಿ. ಬೆಳ್ಳಿಯಪ್ಪ, ಸ್ಥಳ: ಮಹಾರಾಜ ಕಾಲೇಜು ಶತಮಾನೋತ್ಸವ ಭವನ, ಬೆಳಗ್ಗೆ 10 ರಿಂದ.

■ **ಮೈಸೂರು ಸೈನ್ಸ್ ಫೌಂಡೇಷನ್** : ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಯು.ಜಿ. ಮೋಹನ್‌ಕುಮಾರ್ ಆರಾಧ್ಯ ರಚಿಸಿರುವ ವಿಶ್ವ ವಿಖ್ಯಾತ ವಿಜ್ಞಾನಿಗಳ ಚಿತ್ರಕಲಾ ಪ್ರದರ್ಶನ, ಉದ್ಘಾಟನೆ : ಪ್ರಾಧ್ಯಾಪಕ ಡಾ. ಪ್ರಸನ್ನ ಕೆ. ಸಂತೆಕಡೂರು, ಅಧ್ಯಕ್ಷತೆ : ಫೌಂಡೇಷನ್ ಅಧ್ಯಕ್ಷ ಸಿ. ಕೃಷ್ಣೇಗೌಡ, ಮುಖ್ಯ ಅತಿಥಿಗಳು : ಡಾ.ಎ.ಎನ್. ಸಂತೋಷ್ ಕನ್ನಡ, ಜಿ.ಬಿ. ಸಂತೋಷ್‌ಕುಮಾರ್, ಎಂ.ಜಿ.ಎನ್. ಪ್ರಸಾದ್, ಪುರಂದರ್, ಶ್ರೀಮತಿ ಹೆಚ್.ಎಸ್. ಮಂಜುಳ, ಯು.ಜಿ. ಮೋಹನ್ ಕುಮಾರ್ ಆರಾಧ್ಯ, ಸ್ಥಳ : ಸುಚಿತ್ರ ಕಲಾ ಗ್ಯಾಲರಿ, ಕಲಾಮಂದಿರ, ಬೆಳಗ್ಗೆ 10.30 ರಿಂದ.

■ **ಇನ್ಸ್‌ಟಿಟ್ಯೂಷನ್ ಆಫ್ ಇಂಜಿನಿಯರ್ಸ್** : 'ಅಂಬಲಿ' ಆತ್ಮಕಥನ ಲೋಕಾರ್ಪಣೆ ಸಮಾರಂಭ, ಉದ್ಘಾಟನೆ : ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಉಪಸ್ಥಿತರು : ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಎಚ್. ಲಕ್ಷ್ಮೀನಾರಾಯಣಸ್ವಾಮಿ, ಮಾಜಿ ಮೇಯರ್ ಪುರುಷೋತ್ತಮ್, ಎಸ್. ಮಂಗಳಮೂರ್ತಿ, ಸತೀಶ್ ಜವರೇಗೌಡ, ಕುಮಾರಸ್ವಾಮಿ, ಎಂ.ಕೆ. ಶ್ರೀಧರ್, ಕೆ.ಎನ್. ಚಂದ್ರಶೇಖರ್, ಪುಟ್ಟೇಗೌಡ, ಸ್ಥಳ: ಇನ್ಸ್‌ಟಿಟ್ಯೂಷನ್ ಆಫ್ ಇಂಜಿನಿಯರ್ಸ್, ಜೆಎಲ್‌ಬಿ ರಸ್ತೆ, ಬೆಳಗ್ಗೆ 10.30ಕ್ಕೆ.

■ **ಬಂಜಾರ (ಲಂಬಾಣಿ) ಸೇವಾ ಸಂಘ,** ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ: ಶ್ರೀ ಸಂತ ಸೇವಲಾಲ್ ಜಯಂತಿ, ಉದ್ಘಾಟನೆ : ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಅಧ್ಯಕ್ಷತೆ : ಶಾಸಕ ಕೆ.ಹರೀಶ್ ಗೌಡ, ಉಪಸ್ಥಿತರು : ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಶಾಸಕರಾದ ಅನಿಲ್‌ಕುಮಾರ್, ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಮುಖ್ಯ ಅತಿಥಿಗಳು: ಸಂಸದರಾದ ಯದುವೀರ್ ಒಡೆಯರ್, ಸುನೀಲ್ ಬೋಸ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಎಂ, ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ ಅಧ್ಯಕ್ಷ ಹೆಚ್. ಡಿ. ಗಣೇಶ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಶಾಸಕರಾದ ತನ್ವೀರ್ ಸೇಠ್, ಜಿ.ಟಿ. ದೇವೇಗೌಡ, ರವಿಶಂಕರ್ ಡಿ., ಟಿ.ಎಸ್. ಶ್ರೀವತ್ಸ, ಜಿ.ಡಿ. ಹರೀಶ್‌ಗೌಡ, ದರ್ಶನ್ ಧ್ರುವನಾರಾಯಣ್, ವಿಧಾನ ಪರಿಷತ್ ಸದಸ್ಯರಾದ ಹೆಚ್. ವಿಶ್ವನಾಥ್, ಡಾ. ಡಿ. ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮಧು ಜಿ. ಮಾದೇಗೌಡ, ಡಾ. ಯತೀಂದ್ರ ಎಸ್, ಕೆ. ವಿವೇಕಾನಂದ, ಕೆ. ಶಿವಕುಮಾರ್, ಕಾವೇರಿ ಜಲಾನಯನ ಯೋಜನೆಯ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಮರಿಸ್ವಾಮಿ, ಹಾಗೂ ಕರ್ನಾಟಕ ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ಯಾರಿಜಾನ್ ಸ್ಥಳ: ಕಿರು ರಂಗಮಂದಿರ, ಕಲಾಮಂದಿರ ಆವರಣ, ಬೆಳಗ್ಗೆ 11.30ಕ್ಕೆ.

■ **ಶಾರದಾ ವಿಲಾಸ ಕಾಲೇಜು, ಅಲ್ಯೂಮ್ನಿ ಅಸೋಸಿಯೇಷನ್** : ಸಮಾಗಮ–2026, ಮುಖ್ಯ ಅತಿಥಿಗಳು : ಕರಾಮುವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ, ವಿಶೇಷ ಅತಿಥಿಗಳು : ಪ್ರೊ. ಡಿ.ಕೆ. ಮಂಟೇಲಿಂಗು, ಕಾಲೇಜು ಅಧ್ಯಕ್ಷ ಡಾ. ಬಿ.ಎಂ. ಸುಬ್ರಾಯ, ಕಾಲೇಜು ಪ್ರಿನ್ಸಿಪಾಲ್ ಡಾ. ಎಂ. ದೇವಿಕಾ, ಸ್ಥಳ: ಶತಮಾನೋತ್ಸವ ಭವನ, ಕೃಷ್ಣಮೂರ್ತಿಪುರಂ, ಬೆಳಗ್ಗೆ 10.30ಕ್ಕೆ.

■ **ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್** : ಬೆಳಗ್ಗೆ 10.30ಕ್ಕೆ ಉದ್ಘಾಟನೆ, ಮುಕ್ತಕ ಕೃತಿ ಬಿಡುಗಡೆ, ಮುಕ್ತಕಗಳ ಗಾಯನ, ಡಾ. ಡಿವಿಜಿ ಮುಕ್ತಕ ಸಾಹಿತ್ಯ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಉದ್ಘಾಟನೆ : ಕರ್ನಾಟಕ ಗಡಿನಾಡು ಪ್ರದೇಶಗಳ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಕೃತಿಗಳ ಬಿಡುಗಡೆ : ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ. ಪದ್ಮಾಶೇಖರ್, ಅಧ್ಯಕ್ಷತೆ : ಡಾ. ಎಚ್.ವಿ.ನಾಗರಾಜರಾವ್, ಉಪಸ್ಥಿತರು : ಕಿರಣ್ ಸಿಡ್ಲೇಹಳ್ಳಿ, ಎಸ್. ರಾಮಪ್ರಸಾದ್; ಸಂಜೆ 4ಕ್ಕೆ ಪ್ರಶಸ್ತಿ ಪ್ರದಾನ, ಸನ್ಮಾನ ಕಾರ್ಯಕ್ರಮ, ಉದ್ಘಾಟನೆ : ಕರಾಮುವಿವಿ ಕುಲಪತಿ ಡಾ. ಶರಣಪ್ಪ ವಿ. ಹಲಸೆ, ಅಧ್ಯಕ್ಷತೆ : ಡಾ. ಎಚ್.ವಿ. ನಾಗರಾಜರಾವ್, ಸ್ಥಳ: ರೋಟರಿ ಮೈಸೂರು ಪಶ್ಚಿಮ ಸಭಾಂಗಣ, ಕಾಮಾಕ್ಷಿ ಆಸ್ಪತ್ರೆ ಸಮೀಪ, ಕುವೆಂಪುನಗರ.

■ **ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಮೈಸೂರು ಜಿಲ್ಲಾ ಮಹಿಳಾ ಘಟಕ :** ವಿಭಾಗ ಮಟ್ಟದ ಭಜನಾ ಸ್ಪರ್ಧೆ, ಮೈಸೂರು, ಮಂಡ್ಯ, ಚಾಮರಾಜನಗರ ಮಹಿಳೆಯರಿಗೆ ಮಾತ್ರ, ಸಾನ್ನಿಧ್ಯ : ಶ್ರೀ ಚಂದ್ರಶೇಖರ ಸ್ವಾಮೀಜಿ, ಉದ್ಘಾಟನೆ : ಡಾ. ಎಸ್.ಪಿ. ಉಮಾದೇವಿ, ಶ್ರೀಮತಿ ಮಂಗಳ ಮುದ್ದುಮಾದಪ್ಪ, ಉಪಸ್ಥಿತರು : ಮಹಾಸಭಾ ಅಧ್ಯಕ್ಷ ಹೆಚ್.ವಿ. ಬಸವರಾಜು (ಹಿನಕಲ್), ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಧನ್ಯ ಸತ್ಯೇಂದ್ರಮೂರ್ತಿ, ಸ್ಥಳ: ಸಿಲ್ವರ್ ಜ್ಯುಬಿಲಿ ಸಭಾಂಗಣ, ಜೆಎಸ್‌ಎಸ್ ಲಾ ಕಾಲೇಜು, ಕುವೆಂಪುನಗರ, ಬೆಳಗ್ಗೆ 11ಕ್ಕೆ.

■ **ದೀಪ್ತಿ ಸಾಂಸ್ಕೃತಿಕ ವೇದಿಕೆ, ರಾಮಕೃಷ್ಣನಗರ :** ಉತ್ತರಾಯಣ–ನವಿರಾದ ಪ್ರಶ್ನೆಗಳಿಗೆ ಸ್ವಾರಸ್ಯಕರವಾದ ಉತ್ತರ– ಸಂವಾದ ಕಾರ್ಯಕ್ರಮ, ಉದ್ಘಾಟನೆ : ಲೇಖಕ ಅಣಕು ರಾಮನಾಥ್, ಅಧ್ಯಕ್ಷತೆ : ಹಿರಿಯ ಪತ್ರಕರ್ತ ಕೆ. ನರಸಿಂಹಮೂರ್ತಿ, ಉಪಸ್ಥಿತರು : ಹಿರಿಯ ನಾಗರಿಕ ಕೊ.ಸು. ನರಸಿಂಹಮೂರ್ತಿ, ನಿವೃತ್ತ ಶುಶ್ರೂಷ ಮೇಲ್ವಿಚಾರಕ ಕಣ್ಣೂರು ವಿ. ಗೋವಿಂದಾಚಾರಿ, ಸ್ಥಳ: ಸುರುಚಿ ರಂಗಮನೆ, ಕುವೆಂಪುನಗರ, ಸಂಜೆ 4.30ಕ್ಕೆ.

■ **ವ್ಯವಸ್ಥಾಪಕರು :** ಮೈಸೂರು ಅರಮನೆ ಆಸ್ಥಾನ ಮೃದಂಗ ವಿದ್ವಾನ್ ಕರ್ನಾಟಕ ಕಲಾತಿಲಕ ಎಂ.ಆರ್. ರಾಜಪ್ಪ ಪುಣ್ಯ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ ಎಂ.ಆರ್. ರಾಜಪ್ಪನವರ ಕುಟುಂಬ 100 ವರ್ಷದ ಇತಿಹಾಸ ಹಾಗೂ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ದತ್ತಿ ಸ್ವಾಮೀಜಿ ಪೀಠದ ಆಸ್ಥಾನ ವಿದ್ವಾಂಸರ 20ನೇ ವರ್ಷದ ಪುಣ್ಯ ಸಂಸ್ಮರಣೋತ್ಸವದ ಅಂಗವಾಗಿ ಸಂಗೀತ ಸುಧೆಗಳು, ಉದ್ಘಾಟನೆ : ದತ್ತಪೀಠ ಸಚ್ಚಿದಾನಂದ ಆಶ್ರಮದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಶ್ರೀ ದತ್ತ ವಿಜಯಾನಂದತೀರ್ಥ ಸ್ವಾಮೀಜಿ, ಪ್ರೊ. ಭಾಷ್ಯಂ ಶ್ರೀನಿವಾಸ್ ಸ್ವಾಮೀಜಿ, ಅಧ್ಯಕ್ಷತೆ : ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಉಪಸ್ಥಿತರು : ಡಾ. ರಾಮ್ ಪ್ರಸಾದ್, ಅರಳಿ ನಾಗರಾಜ್, ಶ್ರೀಮತಿ ಲಕ್ಷ್ಮಿ ಗೋವಿಂದರಾಜು, ಶ್ರೀನಿವಾಸ್, ಹೆಚ್.ಸಿ. ಮಹದೇವಪ್ಪ, ಡಾ. ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ಕೆ. ಹರೀಶ್‌ಗೌಡ, ವಿದ್ವಾನ್ ಎಂ.ಎಲ್.ರವೀಂದ್ರ, ಟಿ.ಎಸ್. ಶ್ರೀವತ್ಸ, ಮಲ್ಲಿಕಾರ್ಜುನಸ್ವಾಮಿ, ಡಾ. ಎಂ.ಡಿ. ಸುದರ್ಶನ್, ಸ್ಥಳ: ಜಗನ್ಮೋಹನ ಅರಮನೆ, ಸಂಜೆ 5 ಗಂಟೆಯಿಂದ.

■ **ವ್ಯವಸ್ಥಾಪಕರು :** ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ಸಭೆ, ಅಧ್ಯಕ್ಷತೆ : ಜ್ಞಾನಪ್ರಕಾಶ ಸ್ವಾಮೀಜಿ, ಸ್ಥಳ: ಜಲದರ್ಶಿನಿ ಗೆಸ್ಟ್ ಹೌಸ್, ಸಂಜೆ 5ಕ್ಕೆ.

■ **ಋಷಿ ಸಂಸ್ಕೃತಿ ವಿದ್ಯಾಕೇಂದ್ರ ಟ್ರಸ್ಟ್ :** ಸಿದ್ಧ ಸಮಾಧಿ ಯೋಗ ಶಿಬಿರದ ಬಗ್ಗೆ ಉಚಿತ ಪರಿಚಯ ಕಾರ್ಯಕ್ರಮ, ಸ್ಥಳ: ಋಷಿ ಸಂಸ್ಕೃತಿ ವಿದ್ಯಾಕೇಂದ್ರ, ಕುವೆಂಪುನಗರ, ಸಂಜೆ 6ಕ್ಕೆ.

■ **ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ:** ಸಂಸ್ಥೆಯ 90ನೇ ವಾರ್ಷಿಕೋತ್ಸವ, ಮಹಾ ಶಿವರಾತ್ರಿ ಪ್ರಯುಕ್ತ ಗುಜರಾತಿನ ಸುಪ್ರಸಿದ್ಧ ಶ್ರೀ ಸೋಮನಾಥ ದಿವ್ಯ ದರ್ಶನ, ಸಮಾರೋಪ ಸಮಾರಂಭ, ಸಾನ್ನಿಧ್ಯ : ಮುಖ್ಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಡಾ. ಲಕ್ಷ್ಮೀಜಿ, ಮುಖ್ಯ ಅತಿಥಿಗಳು : ಸಂಸದ ಡಾ. ಸಿ.ಎನ್. ಮಂಜುನಾಥ್, ಅತಿಥಿಗಳು : ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ, ಗುಲ್ಬರ್ಗಾ ವಿವಿ ವಿಶ್ರಾಂತ ಕುಲಪತಿ ಪ್ರೊ. ಇ.ಟಿ. ಪುಟ್ಟಯ್ಯ, ವಕೀಲ ಓ. ಶ್ಯಾಮ್ ಭಟ್, ಸ್ಥಳ: ಹುಣಸೂರು ರಸ್ತೆ, ಐಶ್ವರ್ಯ ಪೆಟ್ರೋಲ್ ಬಂಕ್ ಎದುರು, ಸಂಜೆ 6.30ಕ್ಕೆ.

■ **ರಂಗಾಯಣ :** ರಂಗಾಯಣ ರೆಪರ್ಟರಿ ಕಲಾವಿದರಿಂದ 'ಅಂಬೇಡ್ಕರ್ ಕೊಲಾಜ್' ನಾಟಕ ಪ್ರದರ್ಶನ, ನಿರ್ದೇಶನ : ಚಿದಂಬರರಾವ್ ಜಂಬೆ, ಸ್ಥಳ: ಭೂಮಿಗೀತ ರಂಗ ಮಂದಿರ, ಸಂಜೆ 6.30ಕ್ಕೆ.

ಮೈಸೂರು ಆಕಾಶವಾಣಿ



ಬೆಳಗ್ಗೆ: 6.10 ಚಿಂತನ–ಡಾ.ಶಾಂತಾ ನಾಗರಾಜ್, 6.15 ಗೀತಾ ರಾಧನ, 6.35 ಮತ್ತುಸಂಜೆ 6.10 ಸಿನೆಮಾ ಯಾನ–ಜನ ಮೆಚ್ಚಿದ ಕನ್ನಡ ಚಿತ್ರಗಳ ನೆನಪಿನ ಮಾಲೆ, ಪ್ರಸ್ತುತಿ: ಶ್ರೀನಿವಾಸ್ ಪ್ರಸಾದ್, 6.40 ಅರಿವಿನ ಶಿಖರ–ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ, ಗಾಯನ : ಎ.ಎನ್. ಶೀಲಾ, ವ್ಯಾಖ್ಯಾನ–ಡಾ.ಲತಾ ಮೈಸೂರು, 6.50 ರೈತರಿಗೆ ಸಲಹೆ, 7.15 ಕಾದಂಬರಿ ವಿಹಾರ–ಡಾ.ಎಸ್.ಎಲ್.ಭೈರಪ್ಪ ಅವರ ದೂರ ಸರಿದರು ಕಾದಂಬರಿಯ ಬಾನುಲಿ ಓದು, ಪ್ರಸ್ತುತಿ–ಉಮೇಶ್ ಎಸ್.ಎಸ್, 8.30 ಚಿತ್ರಗೀತೆಗಳು, 9.05 ಕ್ಯಾನ್ಸರ್ ಕುರಿತ ಮಿಥ್ಯೆಗಳು, ಪ್ರಾಯೋಜಕರು–ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಕರ್ನಾಟಕ ಛಾಪ್ಟರ್, 9.40 ನಮ್ಮ ಆರೋಗ್ಯ Menstrual Hygiene ಅಂದರೆ ಮುಟ್ಟಿನ ಸಂದರ್ಭದ ನೈರ್ಮಲ್ಯ ಕುರಿತು ತಿಳಿಸಿಕೊಡುತ್ತಾರೆ ಜೆ.ಎಸ್.ಎಸ್ ವೈದ್ಯಕೀಯ ಕಾಲೇಜು ಹಾಗೂ ನಿರಾಮಯ ಮೆಡಿಕಲ್ ಕೇರ್‌ನ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರಾದ ಡಾ.ಹೇಮಪ್ರಿಯಾ ಲಾಲ್ ಚಂದ್. ಇವರೊಂದಿಗೆ ಭಾಗವಹಿಸುತ್ತಾರೆ ತೇಜಸ್ವಿನಿ ಗಿರೀಶ್, 10.00 ಕೇಳಿಗಿಳಿಗಳೇ–ಶ್ರೀ ಗುರುಕಲಾ ಶಾಲೆಯ ಪುಟ್ಟ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ, 10.30 ಮಕ್ಕಳ ಮಂಟಪ ಪರೀಕ್ಷೆಗೆ ಸಿದ್ಧರಾಗೋಣ ಬನ್ನಿ ಎಸ್.ಎಸ್.ಎಲ್.ಸಿ ಪರೀಕ್ಷಾ ಸಿದ್ಧತೆ ಕುರಿತು ಬಾನುಲಿ ಸರಣಿ ಕಾರ್ಯಕ್ರಮ, ವಿಷಯ–ಜೀವಶಾಸ್ತ್ರ, ಭಾಗವಹಿಸುವವರು ಡಿ.ಎಂ.ಜಿ ಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಸೌಮ್ಯಜೆ.ಎಸ್ ಇವರೊಂದಿಗೆ ಭಾಗವಹಿಸುತ್ತಾರೆ–ದಿಗ್ವಿಜಯ್.ಬಿ, 11.00 ಮನ್ ಕೀ ಬಾತ್– ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರದ ಜನತೆಯೊಡನೆ ಹಂಚಿಕೊಳ್ಳುವ ಮನದ ಮಾತು

ಮಧ್ಯಾಹ್ನ: 12.05 ವನಿತಾ ವಿಹಾರ – ಮಾರ್ಗದರ್ಶನದ ಮೂಲಕ ಬದುಕು ಕಟ್ಟುವವರು ಉದ್ಯಮಶೀಲತೆ, ಸರ್ಕಾರದ ಯೋಜನೆಗಳ ಮೂಲಕ ಹೊಸ ಉದ್ಯಮಿಗಳಿಗೆ ಮಾರ್ಗದರ್ಶನ, ತರಬೇತಿ ನೀಡಿ ಬದಲಾವಣೆಯ ಧ್ವನಿಯಾಗಿರುವ ಲಾವಣ್ಯ.ಸಿ.ವಿ ಅವರೊಂದಿಗೆ ಸಂದರ್ಶನ. ಇವರೊಂದಿಗೆ : ಆಶಾ, 12.35 ಭಕ್ತಿಗೀತೆಗಳು : ಅಮೃತಾ.ವಿ, 12.45 ಜನಪದ ಸಂಗೀತ : ಚಾಮರಾಜ ನಗರ ಜಿಲ್ಲೆ ಯಳಂದೂರು ತಾಲೂಕು ಎರಿಯೂರು ಗ್ರಾಮದ ಮಾಳಗರಸಮ್ಮ ಮತ್ತು ಸಂಗಡಿಗರಿಂದ ಬಸವಣ್ಣನ ಹಾಡು, 1.00 ಪ್ರಗತಿ ಪಥ (Co ordinated)– ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಸರಣಿ – PM FME ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಕುರಿತು ಮಾಹಿತಿ, 1.20 ಭಾವಗೀತೆಗಳು–ಡಾ.ಶಮಿತಾ ಮಲ್ನಾಡ್ ಮತ್ತು ಬದರಿ ಪ್ರಸಾದ್, 1.30 ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ, 2.40 ನಕ್ಷತ್ರಲೋಕ– ಸಿನಿ ಸೆಲೆಬ್ರಿಟಿಗಳೊಂದಿಗೆ ಮಾತುಕತೆ, ಭಾಗವಹಿಸುವವರು: ನಟ ವಿನೋದ್ ರಾಜ್, ಪ್ರಸ್ತುತಿ–ಶ್ರೀಮಾನ್.ಎಸ್, 3.40 ಸಿರಿಗನ್ನಡಂ ಗೆಲ್ಗೆ. ಪ್ರಸ್ತುತಿ: ಜಿ.ಕೆ.ರವೀಂದ್ರ ಕುಮಾರ್, 3.45 ಕರ್ನಾಟಕ ಶಾಸ್ತ್ರೀಯ ಸಂಗೀತ, ಅಶ್ವಥ್ ನಾರಾಯಣ –ಹಾಡುಗಾರಿಕೆ, 4.45 ಚಿತ್ರಗೀತೆಗಳು, 5.05 ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ, 6.30 ICC T20 ಪುರುಷರ ವಿಶ್ವಕಪ್ ಪಂದ್ಯಾವಳಿ– 2026 ಭಾರತ ಹಾಗೂ ಸೌತ್ ಆಫ್ರಿಕಾ ತಂಡಗಳ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಸೂಪರ್ 8 ಹಂತದ ಪಂದ್ಯದ ವೀಕ್ಷಕ ವಿವರಣೆ, 8.00 ಮನದ ಮಾತು–ಕನ್ನಡ ಅನುವಾದದ ಮರುಪ್ರಸಾರ



PRAKRUTHI PROPERTIES
FOR SALE
Residential & Commercial Properties At Mysore
30x45 Corner Property Near Shardha Public Schl Dattagalli
40x60 Shardha Lyt, JP Ngr
20x30 Duplex Nr Uttarahalli
40x60 Commercial Srirampura
20x30 Sites @ Vijaya Nagar
20x30 2 BHK @ 45L
20x30 3 BHK Duplex @ 60L
20x30 4 BHK Duplex @ 62L
Near Rainbow School, Bogadi
Sites @ 60 ft & 50 Ft Rd
Brahmins Lyt attach HD Kote Rd, Nr RT Ngr
2 BHK & 3 BHK Apartments @ Prime Location in Mysore
Bookings Open
Ramakrishna Nagar
Bank Loan Available
95386 90359, 90359 90359

ಸೈಟು ಮಾರಾಟಕ್ಕಿದೆ (ಮುಡಾ ಆಕ್ಷನ್ ಸೈಟು)
30x40 ಉತ್ತರದಿಕ್ಕು, ಮೂಲೆ ನಿವೇಶನ, ವಿಜಯನಗರ 4ನೇ ಹಂತ, ಮೈಸೂರು. ಸಂಪರ್ಕಿಸಿ
9141755845

ಸಾರ್ವಜನಿಕ ಪ್ರಕಟಣೆ

ಈ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ಈ ಕೆಳಗೆ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಸ್ವತ್ತನ್ನು, ನನ್ನ ಕಕ್ಷೀದಾರರು ಅದರ ಮಾಲೀಕರಾದ, ಮೈಸೂರು ನಗರ, ವಿನಾಯಕನಗರ, 7ನೇ ಮುಖ್ಯ ರಸ್ತೆ, ಮನೆ ನಂಬರ್: 96/1 ರ ವಾಸಿಯಾದ ಶ್ರೀ. ಚೇತನ್ ಎನ್. ಬಿನ್ ನಾಗರಾಜು ಎಂ. ಮತ್ತು ಶ್ರೀ. ಅಶ್ವಿನ್ ಕುಮಾರ್ ಎನ್. ಬಿನ್ ನಾಗರಾಜು ಎಂ., ಇವರಿಂದ ಖರೀದಿಸಲು ಉದ್ದೇಶಿಸಿರುತ್ತಾರೆ,

ಷೆಡ್ಯೂಲ್ ಸ್ವತ್ತಿನ ಮೇಲೆ ಯಾರಿಗಾದಾರೂ ಯಾವುದೇ ರೀತಿಯ ಹಕ್ಕು, ಅಧಿಕಾರ, ಹಿತಾಸಕ್ತಿ, ಭಾಗಾಂಶ, ಋಣ, ವ್ಯಾಜ್ಯ, ಬಾಧ್ಯತೆಗಳು ಇದ್ದಲ್ಲಿ, ಇಂದಿನಿಂದ ಏಳು (07) ದಿನಗಳ ಒಳಗೆ ತಮ್ಮ ಲಿಖಿತ ತಕರಾರು ಮತ್ತು ಪೂರಕ ದಾಖಲಾತಿಗಳನ್ನು ಈ ಕೆಳಗೆ ಸಹಿ ಮಾಡಿದವರಿಗೆ ಸಲ್ಲಿಸತಕ್ಕದ್ದು. ಒಂದು ವೇಳೆ ಈ ಅವಧಿಯಲ್ಲಿ ಯಾವುದೇ ತಕರಾರುಗಳು ಈ ಕೆಳಗೆ ಸಹಿ ಮಾಡಿದವರಿಗೆ ಬಾರದಿದ್ದಲ್ಲಿ, ಷೆಡ್ಯೂಲ್ ಸ್ವತ್ತಿನ ಮೇಲೆ ಇತರ ಯಾರಿಗೂ ಯಾವುದೇ ರೀತಿಯ ಹಕ್ಕು, ಅಧಿಕಾರ, ಹಿತಾಸಕ್ತಿ, ಭಾಗಾಂಶ, ಋಣ, ವ್ಯಾಜ್ಯ, ಬಾಧ್ಯತೆಗಳು ಇರುವುದಿಲ್ಲ ಮತ್ತು ಷೆಡ್ಯೂಲ್ ಸ್ವತ್ತನ್ನು ಮಾರಾಟ ಮಾಡಲು ಸ್ವತ್ತಿನ ಮಾಲೀಕರು ಪೂರ್ಣ ಹಕ್ಕುಳ್ಳವರಾಗಿರುತ್ತಾರೆ ಎಂದು ಪರಿಗಣಿಸಿ ಕ್ರಯದ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು. ಆನಂತರ ಬರುವ ಮೇಲ್ಕಂಡ ಯಾವುದೇ ರೀತಿಯ ಆಕ್ಷೇಪಣೆಗಳಿಗೆ ನನ್ನ ಕಕ್ಷೀದಾರರು ನಿರ್ಬಂಧಿತರಾಗುವುದಿಲ್ಲ.

ಷೆಡ್ಯೂಲ್

ಮೈಸೂರು ತಾಲ್ಲೂಕು, ಕಸಬಾ ಹೋಬಳಿ, ಹಿನ್‌ಕಲ್ ಗ್ರಾಮ ಇಲ್ಲಿರುವ ಸರ್ವೆ ನಂಬರ್ 21 ರಲ್ಲಿ ನಿರ್ಮಿಸಿರುವ ನಿವೇಶನ ಪೂರ್ವ–ಪಶ್ಚಿಮ: 12.192 ಮೀಟರ್, ಉತ್ತರ–ದಕ್ಷಿಣ: 18.288 ಮೀಟರ್, ಒಟ್ಟು ವಿಸ್ತೀರ್ಣ: 222.9673 ಚದರ ಮೀಟರ್ ಅಳತೆಯ ನಿವೇಶನ ಸಂಖ್ಯೆ 2218 (ನಗರಸಭೆ, ಹೂಟಗಳ್ಳಿ ನಮೂನೆ–3ಎ ರ ಪ್ರಕಾರ ಸ್ವತ್ತಿನ ಸಂಖ್ಯೆ: 1124412865) ಇದಕ್ಕೆ ಚಕ್ಕುಬಂದಿ: ಪೂರ್ವಕ್ಕೆ:– ಮಂಜುಳ ರವರ ಸ್ವತ್ತು, ಪಶ್ಚಿಮಕ್ಕೆ:– ಸ್ವಾಮಿಗೌಡ ರವರ ಸ್ವತ್ತು, ಉತ್ತರಕ್ಕೆ: ನಾಗರಾಜು ರವರ ಸ್ವತ್ತು, ದಕ್ಷಿಣಕ್ಕೆ:–25 ಅಡಿ ರಸ್ತೆ

Sd/- M.N. Prakash kalappa
advocate & Legal Consultant,
KAR-1996-2000, #2-3, First Floor, PRI Complex, 67/7A, New Sayyajirao Road,
Fort Mohalla, Mysore-570004,
Mob: 9343112535,
E-mail: mnprakashkalappa@gmail.com
Mysore:20-02-2026


ಸಾರ್ವಜನಿಕ ಪ್ರಕಟಣೆ

ನಮ್ಮ ಕಕ್ಷಿದಾರರಾದ, ಮೈಸೂರು ಜಿಲ್ಲೆ ಮತ್ತು ತಾಲ್ಲೂಕು, ಕಸಬಾ ಹೋಬಳಿ, ಶ್ರೀರಾಂಪುರ 2ನೇ ಹಂತ, ಬೆಮೆಲ್ ಲೇಔಟ್, ಬ್ಲಾಕ್ ನಂ. 2, ಮನೆ ನಂ. 13 ಇಲ್ಲಿ ವಾಸವಾಗಿರುವ ರಮೇಶ್ ಕುಲಕರ್ಣಿ .ಕೆ. ಬಿನ್ ಲೇಟ್. ಕುಲಕರ್ಣಿ ವಿ.ಕೆ. ರವರ ಇರಾದೆಯ ಮೇರೆಗೆ ಸಾರ್ವಜನಿಕರ ಗಮನಕ್ಕೆ ತರುವುದೇನೆಂದರೆ:– ಮೈಸೂರು ಜಿಲ್ಲೆ ಮತ್ತು ತಾಲ್ಲೂಕು, ಕಸಬಾ ಹೋಬಳಿ, ಪರಮಹಂಸ ನಗರ, ಪರಸಯ್ಯನ ಹುಂಡಿ, ಶ್ರೀರಾಂಪುರ, ಟಿ.ಎಸ್. ಕನ್ವೆನ್ಷನ್ ಹಾಲ್ ಹಿಂಭಾಗ, 2ನೇ ಅಡ್ಡ ರಸ್ತೆ, 1ನೇ ಮಹಡಿ, ಮನೆ ನಂ. 16 ರಲ್ಲಿ ವಾಸವಾಗಿರುವ ಶ್ರೀಕಂಠಮೂರ್ತಿ ಎಸ್.ಇ. ಬಿನ್ ಈಶ್ವರಯ್ಯ ಎಸ್.ಪಿ. ಇವರು ಈ ಕೆಳಕಂಡ ಷೆಡ್ಯೂಲ್ ಸ್ವತ್ತಿನ ಕಾನೂನುಬದ್ಧ ಮಾಲೀಕರಾಗಿದ್ದು, ಇವರಿಂದ ನಮ್ಮ ಕಕ್ಷಿದಾರರು ಷೆಡ್ಯೂಲ್ ಸ್ವತ್ತನ್ನು ಕ್ರಯಕ್ಕೆ ಪಡೆಯುವ ಉದ್ದೇಶದಿಂದ ದಿನಾಂಕ: 16–02–2026 ರಂದು ಶುದ್ಧ ಕ್ರಯದ ಕರಾರು ಪತ್ರವನ್ನು ಬರೆಸಿಕೊಂಡಿದ್ದು, ಸದರಿ ಕ್ರಯದ ಕರಾರು ಪತ್ರವು ದಿನಾಂಕ:18–02–2026ರಂದು ಮೈಸೂರು ದಕ್ಷಿಣ ಉಪ–ನೋಂದಣಾಧಿಕಾರಿ ಕಛೇರಿಯಲ್ಲಿ ದಾಸ್ತವೇಜು ಸಂಖ್ಯೆ: MYS–1–14065–2025–26 ರಂತೆ ನೋಂದಾಯಿಸಲ್ಪಟ್ಟಿರುತ್ತದೆ. ಮುಂದುವರೆದು ಷೆಡ್ಯೂಲ್ ಸ್ವತ್ತಿಗೆ ಸಂಬಂಧಿಸಿದಂತೆ ಮೇಲ್ಕಂಡವರುಗಳನ್ನು ಹೊರತುಪಡಿಸಿ ಮತ್ತ್ಯಾರಿಗಾದರೂ ಯಾವುದೇ ರೀತಿಯ ಹಕ್ಕು, ಹಿತಾಸಕ್ತಿಗಳು ಇದ್ದ ಪಕ್ಷದಲ್ಲಿ ಈ ಪ್ರಕಟಣೆಯ ದಿನಾಂಕದಿಂದ 7 ದಿನಗಳ ಒಳಗಾಗಿ ಸೂಕ್ತ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸದಲ್ಲಿ ಇರುವ ವಕೀಲರ ಕಛೇರಿಯನ್ನು ಸಂಪರ್ಕಿಸಿ ತಿಳಿಸತಕ್ಕದ್ದೆಂದು, ನಂತರ ಬಂದ ತಕರಾರುಗಳನ್ನು ಮಾನ್ಯ ಮಾಡುವುದಿಲ್ಲವೆಂದು ಹಾಗೂ ನಮ್ಮ ಕಕ್ಷಿದಾರರು ಕ್ರಯಪತ್ರ ನೋಂದಾಯಿಸಿಕೊಳ್ಳಲು ಮುಂದುವರೆಯುತ್ತಾರೆಂದು ಈ ಮೂಲಕ ಸಾರ್ವಜನಿಕರ ಗಮನಕ್ಕೆ ತರಲಾಗಿದೆ.

ಷೆಡ್ಯೂಲ್ ಸ್ವತ್ತು

ಮೈಸೂರು ಜಿಲ್ಲೆ, ನಂಜನಗೂಡು ತಾಲ್ಲೋಕು, ಹುಲ್ಲಹಳ್ಳಿ ಹೋಬಳಿ, ಬೆಳಲೆ ಗ್ರಾಮದ ಸರ್ವೇ ನಂ. 40/3 ರ ಒಟ್ಟು ವಿಸ್ತೀರ್ಣ 1 ಎಕರೆ 10 ಗುಂಟೆ ತರಿ ಜಮೀನಿಗೆ ಚೆಕ್ಕು ಬಂದಿ:– ಪೂರ್ವಕ್ಕೆ : ನಂಜುಂಡಸ್ವಾಮಿ ರವರ ಜಮೀನು, ಪಶ್ಚಿಮಕ್ಕೆ : ಶಿವಣ್ಣ ರವರ ಜಮೀನು, ಉತ್ತರಕ್ಕೆ : ರಸ್ತೆ, ದಕ್ಷಿಣಕ್ಕೆ : ನಂಜುಂಡಸ್ವಾಮಿ ರವರ ಜಮೀನು

ಸಹಿ/– ಗಿರೀಶ್ ಟಿ.ಹೆಚ್., ಕೆಎಆರ್1871/04,
ವಕೀಲರು, ನಂ.2845/1, ನ್ಯೂ ನಂ.
ಸಿ.ಹೆಚ್.20/2, 5ನೇ ಕ್ರಾಸ್, ನ್ಯೂ ಕೋರ್ಟ್ ರಸ್ತೆ, ಶ್ರೀನಿವಾಸ ದೇವಸ್ಥಾನ ಪಕ್ಕ, ಜಯನಗರ,
ಮೈಸೂರು, ಮೊಬೈಲ್ ನಂ. 7899400741



REQUIRED
1. **Electrical Maintenance Department** - Post 2 - Minimum Experience 10 to 15 years in Electrical Department (Electrical / Electronics and Instrumentation) in Manufacturing Industry.
2. **NPD Department** - Post 2 - Qualification required: Diploma in Auto Cad along with CorelDRAW / Drawing art work, Minimum of 4 to 5 years' Experience required in Manufacturing Industry.
3. **Supply Chain Department** - Post 3 - Minimum Experience 5 to 6 years in supply Chain Department (End to End) in Manufacturing industry.
4. **Shift in Charge / Supervisor** - Post 2 - Minimum Experience 5 to 6 years in Production Department in Manufacturing Industry.
5. **Supervisor in FG&Stores** (End to End) - Post 1 - Minimum Experience 5 to 6 years in FG & Stores department in Manufacturing Industry

Drop your CV to: **recrmysore@gmail.com** | Contact: **91419-43501**

ಮೈಸೂರು ಮಿತ್ರ 46

ಓದುಗರ ಗಮನಕ್ಕೆ

ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತುಗಳು ವಿಶ್ವಾಸಪೂರ್ಣವೇ ಆದರೂ ಅವುಗಳಲ್ಲಿನ ಮಾಹಿತಿ, ವಸ್ತುಲೋಪ ದೋಷ, ಗುಣಮಟ್ಟ ಮುಂತಾದವುಗಳ ಕುರಿತು ಆಸಕ್ತ ಸಾರ್ವಜನಿಕರು ಜಾಹೀರಾತುದಾರರೊಡನೆಯೇ ವ್ಯವಹರಿಸಬೇಕಾಗುತ್ತದೆ. ಅದಕ್ಕೆ ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ.
–ಜಾಹೀರಾತು ವ್ಯವಸ್ಥಾಪಕರು

Home Prime
RE-INNOVATE YOUR HOUSE WITH EXCELLENT INTERIORS
For Complete Renovation and Transformation at Affordable Prices
Call: 99458 57017

ಸೈಟ್ ಮಾರಾಟಕ್ಕಿದೆ
20x30 ಸೈಟ್ ಕ್ರೈಸ್ಟ್ ಪಬ್ಲಿಕ್ ಸ್ಕೂಲ್ ಹತ್ತಿರ, 30x40 ಯುನಿವರ್ಸಿಟಿ ಲೇಔಟ್
40x60 ದಟ್ಟಗಳ್ಳಿ 20x30 ಮನೆ ಗ್ರೌಂಡ್ + ಫಸ್ಟ್ ಫ್ಲೋರ್, ದಟ್ಟಗಳ್ಳಿ
9945042875

ಪುರಸಭಾ ಕಾರ್ಯಾಲಯ, ಪಿರಿಯಾಪಟ್ಟಣ ಮೈಸೂರು ಜಿಲ್ಲೆ

ಈ–ಮೇಲ್: itstaff_ulb_periyapatna@yahoo.com
Phone(O): 08223-273036
ಸಂ:ಪಿಪುಸ/ತಾಂತ್ರಿಕಶಾಖೆ/ಜೆಇ/ಟೆಂಡರ್–20/2025–26 ದಿ: 20.02.2026

ಟೆಂಡರ್ ಪ್ರಕಟಣೆ

ಈ ಮೂಲಕ ಪ್ರಕಟಿಸುವುದೇನೆಂದರೆ ಪಿರಿಯಾಪಟ್ಟಣ ಪುರಸಭಾ ವ್ಯಾಪ್ತಿಯಲ್ಲಿ 2025–26ನೇ ಸಾಲಿನ ಪುರಸಭಾ ಅನುದಾನದಲ್ಲಿ ಕಾಮಗಾರಿಗಳನ್ನು ನಿರ್ವಹಿಸಲು, ಲೋಕೋಪಯೋಗಿ ಇಲಾಖೆಯಲ್ಲಿ ನೋಂದಾಯಿಸಲ್ಪಟ್ಟಿರುವ ಅರ್ಹ ಎಲೆಕ್ಟ್ರಿಕಲ್ ಗುತ್ತಿಗೆದಾರರಿಂದ ಸ್ಟಾಂಡರ್ಡ್ ಟೆಂಡರ್ ಡಾಕ್ಯುಮೆಂಟ್ (ಕೆ.ಡಬ್ಲ್ಯೂ–1) ನಿಯಮಾವಳಿಯಂತೆ ಕನಿಷ್ಠ ದರಗಳನ್ನು ಆಹ್ವಾನಿಸಲಾಗಿದೆ. ಅರ್ಹ ಗುತ್ತಿಗೆದಾರರು ತಮಗೆ ಬೇಕಾದ ಟೆಂಡರ್ ವಿವರಗಳನ್ನು https://kppp.karnataka.gov.in ವೆಬ್‌ಸೈಟ್ ಮೂಲಕ ಪಡೆದುಕೊಂಡು ನಂತರ ಭರ್ತಿ ಮಾಡಿದ ಟೆಂಡರ್‌ಗಳನ್ನು ಸದರಿ ವೆಬ್‌ಸೈಟ್ ಮುಖಾಂತರ ಸಲ್ಲಿಸಬಹುದು. ಟೆಂಡರ್ ಸಲ್ಲಿಸುವ ವಿವರ 1) ಟೆಂಡರ್ ಸ್ವೀಕರಿಸುವ ಕೊನೆಯ ದಿ: 07.03.2026 ರ ಸಂಜೆ 05.00 ಗಂಟೆ 2) ಟೆಂಡರ್‌ಗಳನ್ನು ತೆರೆಯುವ ದಿ: 09.03.2026ರ ಬೆಳಿಗ್ಗೆ 11.00 ಗಂಟೆ.

ಕ್ರ ಸಂ.	ಇಂಡೆಂಟ್ ನಂ.	ಅಂದಾಜು ಮೊತ್ತ ಲಕ್ಷಗಳಲ್ಲಿ
1	DMA/2025-26/EL/WORK_INDENT 55525	5.00
2	DMA/2025-26/EL/WORK_INDENT 55526	5.00

ಸೂಚನೆ: ಈ ಕಛೇರಿಯಿಂದ ನೀಡುವ ಇತರೆ ಎಲ್ಲಾ ಷರತ್ತುಗಳಿಗೆ ಬದ್ಧರಾಗಿರತಕ್ಕದ್ದು ಮತ್ತು ಹೆಚ್ಚಿನ ಮಾಹಿತಿ ಹಾಗೂ ಕಾಮಗಾರಿಯ ವಿವರಗಳಿಗೆ ಕಛೇರಿಯ ವೇಳೆಯಲ್ಲಿ ಈ ಕಛೇರಿಯ ತಾಂತ್ರಿಕ ಶಾಖೆಯನ್ನು ಸಂಪರ್ಕಿಸುವುದು.

ಸಹಿ/– ಆಡಳಿತಾಧಿಕಾರಿಗಳು, ಪುರಸಭೆ, ಪಿರಿಯಾಪಟ್ಟಣ.
ಸಹಿ/– ಮುಖ್ಯಾಧಿಕಾರಿಗಳು, ಪುರಸಭೆ, ಪಿರಿಯಾಪಟ್ಟಣ.

DIPR/DDMYS/1708/KSMCA/968/2025-26

ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ

ಮೆಗಾ ಡೈರಿ ಸಂಕೀರ್ಣ, ಬನ್ನೂರು ರಸ್ತೆ, ಆಲನಹಳ್ಳಿ ಅಂಚೆ, ಮೈಸೂರು – 570028.
ದೂರವಾಣಿ ಸಂಖ್ಯೆ:0821–2474475, ಫ್ಯಾಕ್ಸ್ ನಂ.0821–2474476,
ಇ–ಮೇಲ್ : transportmymul@gmail.com
ಸಂಖ್ಯೆ: 25/ಸಾರಿಗೆ/ಮೈಮುಲ್/ಟೆಂ.ಪ್ರ/2026 ದಿನಾಂಕ: 21.02.2026

ಟೆಂಡರ್ ಪ್ರಕಟಣೆ (ಇ–ಟೆಂಡರ್ ಮುಖಾಂತರ ಮಾತ್ರ)

ಮೈಸೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟಕ್ಕೆ ಅವಶ್ಯವಿರುವ ಈ ಕೆಳಕಂಡ ಸೇವೆಗಳನ್ನು ನೀಡಲು ಅರ್ಹ ಟೆಂಡರ್‌ದಾರರಿಂದ ಇ–ಪ್ರೊಕ್ಯೂರ್‌ಮೆಂಟ್ ಮುಖೇನ ಟೆಂಡರನ್ನು ಆಹ್ವಾನಿಸಲಾಗಿದೆ. ಟೆಂಡರ್ ದಾಸ್ತಾವೇಜುಗಳನ್ನು ಕರ್ನಾಟಕ ಸರ್ಕಾರದ ಇ–ಪ್ರೊಕ್ಯೂರ್‌ಮೆಂಟ್ ಪ್ಲಾಟ್ ಫಾರಂ ಅಡಿ **www.kppp.karnataka.gov.in** ಇ–ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬಹುದಾಗಿರುತ್ತದೆ.

ಕ್ರ. ಸಂ	ಟೆಂಡರ್ ಪ್ರಕಟಣೆ ಸಂಖ್ಯೆ	ಸೇವೆಯ ವಿವರ	ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ
1	IFT No: KMF/2025-26/ SE4909	ಮೈಸೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ವ್ಯಾಪ್ತಿಯ ವಿವಿಧ ಬಿ.ಎಂ.ಸಿ. ಕೇಂದ್ರಗಳ ಮಾರ್ಗದಿಂದ ಮೆಗಾ ಡೇರಿ ಮತ್ತು ಹುಣಸೂರು ಶೀಥಲೀಕರಣ ಕೇಂದ್ರಕ್ಕೆ ಹಾಲು ಸಾಗಾಣಿಕೆ ಮಾಡಲು 15 ಟನ್ ಸಾಮರ್ಥ್ಯದ ಟ್ಯಾಂಕರ್ ವಾಹನಗಳು, ಹಾ.ಉ.ಸ.ಸಂಘಗಳು/ಬಿಎಂಸಿ ಕೇಂದ್ರಗಳ ಹಾಲು ಪರೀಕ್ಷಾ ವಾಹನಗಳು ಹಾಗೂ ಕ್ಯಾನ್ ಎತ್ತುವಳಿ ಹಾ.ಶೇ. ಮಾರ್ಗಕ್ಕೆ 1.5 ಸಾಮರ್ಥ್ಯದ ವಾಹನ ಮತ್ತು ಪಶು ವೈದ್ಯಕೀಯ ವಿಭಾಗದ ದೈನಂದಿನ ಕಾರ್ಯ ಚಟುವಟಿಕೆ ಹಾಗೂ ಕ್ಷೇತ್ರ ಭೇಟಿಗಾಗಿ ಕಾರು, ಈ ವಾಹನಗಳನ್ನು ದ್ವೈವಾರ್ಷಿಕ ಅವಧಿಗೆ ಗುತ್ತಿಗೆ ಆಧಾರದಲ್ಲಿ ಅರ್ಹ ಮಾಲೀಕರಿಂದ ಪಡೆಯಲು ಟೆಂಡರ್ ಆಹ್ವಾನಿಸಲಾಗಿದೆ.	18.03.2026 ಸಂಜೆ 5.00 ಗಂಟೆಯವರೆಗೆ
2	IFT No: KMF/2025-26/ SE4915	ಒಕ್ಕೂಟದ ಮಾರುಕಟ್ಟೆ ವ್ಯಾಪ್ತಿಯ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಿಗೆ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸಾಗಾಣಿಕೆ ಮಾಡಲು ಮತ್ತು ವಿತರಣೆಗಾಗಿ 6.0 ಟನ್, 3.0 ಟನ್ ಹಾಗೂ 1.5 ಟನ್ ಮತ್ತು 01 ಟನ್ ಸಾಮರ್ಥ್ಯದ ಪಫ್ ಇನ್ಸುಲೇಟೆಡ್ ಒಕ್ಕೂಟದ ವಿನ್ಯಾಸದಂತೆ ಇರುವ ವಾಹನಗಳು ಮತ್ತು ಬೊಲೇರೊ ಕ್ಯಾಂಪರ್ FMCG ಉತ್ಪನ್ನಗಳನ್ನು ಸರಬರಾಜು ಮತ್ತು ಮಾರಾಟಕ್ಕೆ ವಾಹನ ಹೊಂದಿರುವ ಮಾಲೀಕರಿಂದ ಒದಗಿಸಲು ದ್ವೈವಾರ್ಷಿಕ ಅವಧಿಗೆ ಕಿ.ಮೀ.ಗಳ ಆಧಾರದ ಮೇಲೆ ಗುತ್ತಿಗೆ ಪಡೆಯಲು ಇ–ಟೆಂಡರ್ ಮೂಲಕ ವಿತರಣಾ ಮಾರ್ಗಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ.	18.03.2026 ಸಂಜೆ 5.00 ಗಂಟೆಯವರೆಗೆ

ಹೆಚ್ಚಿನ ಮಾಹಿತಿಗಾಗಿ ಮಾರುಕಟ್ಟೆ ಅಧಿಕಾರಿ(ಸಾರಿಗೆ ವಿಭಾಗ)(6366430832/9449056797)ಸಂಪರ್ಕಿಸಬಹುದಾಗಿದೆ.

ಸಹಿ/–, ವ್ಯವಸ್ಥಾಪಕ ನಿರ್ದೇಶಕರು
ಮೈಸೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ನಿ.,



ಹೋಟೆಲ್ ಅಭಿಷೇಕ್, 2930/A, (ಆನಂದ್ ವಿಹಾರ್ ಕಲ್ಯಾಣ್ ಭವನ ಕಾಂಪೌಂಡ್) ಕಲ್ಯಾಣ್ ಜ್ಯುವೆಲರ್ಸ್ ಪಕ್ಕದಲ್ಲಿ, ಬೆಂಗಳೂರು ನೀಲಗಿರಿ ರಸ್ತೆ, ಮೈಸೂರು-570001.
ಸಮಯ : ಬೆಳಗ್ಗೆ 10 ರಿಂದ ರಾತ್ರಿ 8 ರವರೆಗೆ (ಸೋಮವಾರದಿಂದ ಭಾನುವಾರ)

HOUSE FOR SALE
As Per Your Requirement Architect Designed.
AT MYSURU
Near Vajamangala, Bannur Road.
20x30 30.5 Lakhs
20x40 34 Lakhs
30x40 54 Lakhs
Near St. Josheph School.
20x40 - 44 Lakhs
30x50 - 82 Lakhs
AT HUNSUR
Near KSRTC Bus Depot.
20x30 24 Lakhs
20x40 24.6 Lakhs
30x40 29 Lakhs.
Contact
8123387555 / 7259348777

ನೇರವಾಗಿ ಫ್ಯಾಕ್ಟರಿಯಿಂದ
ಬ್ರಾ ಮಾರಾಟ
ಮಹಿಳೆಯರ ಬ್ರಾಗಳು, ಒಳ ಉಡುಪುಗಳು, ಜಾಕೆಟ್, ಪುಲ್‌ಓವರ್, ಶೇಪ್‌ವೇರ್ ಮತ್ತು ನೈಟ್‌ವೇರ್
UPTO 70% OFF
enamor
₹3499 WORTH 3 BRANDED WOMEN'S BRA ₹1199 Only
₹1999 WORTH 3 BRANDED WOMEN'S PANTIES ₹499 Only
ಸ್ಥಳ : ನಂಜರಾಜ ಬಹದ್ದೂರು ಛತ್ರ
ವಿನೋಬಾ ರಸ್ತೆ, ಮೆಟ್ರೋಪೋಲ್ ಸರ್ಕಲ್ ಹತ್ತಿರ, ಮೈಸೂರು – 01
Car Parking Available | Time : 10 am to 10 pm



LAND FOR SALE
1 acre and 1 acre 10 rakes, Price Per acre costs 1 crore 65 lakhs Located near Dattagalli Ring Road 10 km away. It is Good Location if you are interested then call
SKL PROPERTIES
9341624462

HOUSE FOR SALE
30 X 40 South Face East Door (Ground + First + Second) Floors
East Door, New House at P & T Layout Near Dr. Rajkumar Road, Mysore
Call: 9035666078

ಸಾರ್ವಜನಿಕ ಪ್ರಕಟಣೆ

ನನ್ನ ಕಕ್ಷಿದಾರರಾದ ಪಿ. ಓ.ವಿಜಯರೆಡ್ಡಿ ಅಲಿಯಾಸ್ ವಿಜಯಕುಮಾರ್ ರೆಡ್ಡಿ, ಬಿನ್ ಓಬ ರೆಡ್ಡಿ ವಯಸ್ಸು ಸುಮಾರು 72 ವರ್ಷ, ವಾಸ ನಂ. 1277, ಎ ಬ್ಲಾಕ್ ವಿಜಿನಾಪುರ, ದೂರವಾಣಿ ನಗರ, ಬೆಂಗಳೂರು ನಗರ ಇವರ ಇರಾದೆಯ ಮೇರೆಗೆ ಈ ಸಾರ್ವಜನಿಕ ಪ್ರಕಟಣೆ ಮೂಲಕ ತಿಳಿಯಪಡಿಸುವುದೇನೆಂದರೆ, ಆದಾಗಿ, ಮೈಸೂರು ತಾಲ್ಲೂಕು ಕಸಬಾ ಹೋಬಳಿ ಹಂಚ್ಯಾ ಗ್ರಾಮದಲ್ಲಿರುವ ಸರ್ವೆ ನಂ 234 ರಲ್ಲಿ ಇರುವ ವಿಸ್ತೀರ್ಣ 2 ಎಕರೆ 32 ಗುಂಟೆ, ಸರ್ವೆ ನಂ 238 ರ ವಿಸ್ತೀರ್ಣ 3 ಎಕರೆ 4 ಗುಂಟೆ ಹಾಗೂ ಸರ್ವೆ ನಂ 207/1ಎ3(ಹಳೇ ಸರ್ವೆ ನಂ 207/1 ಎ2) ವಿಸ್ತೀರ್ಣ 30 ಗುಂಟೆ ಜಮೀನುಗಳು ನನ್ನ ಕಕ್ಷಿದಾರರ ಸ್ವಯಾರ್ಜಿತ ಸ್ವತ್ತಾಗಿದ್ದು ಈ ಸಾರ್ವಜನಿಕ ಪ್ರಕಟಣೆಯಲ್ಲಿ ವಿಸ್ತೃತವಾಗಿ ಐಟಂ ನಂ 1,2 ಮತ್ತು 3 ಎಂದು ಷೆಡ್ಯೂಲ್ ನಲ್ಲಿ ನಮೂದಿಸಿರುವ ಸ್ವತ್ತು ಸದರಿ ಸ್ವತ್ತುಗಳ ಪೈಕಿ ಷೆಡ್ಯೂಲ್ ಐಟಂ ನಂ 1 ರ ಸ್ವತ್ತನ್ನು ಮೈಸೂರು ಜಿಲ್ಲೆ, ಟಿ. ನರಸೀಪುರ ತಾಲ್ಲೂಕು ಸೋಮನಾಥಪುರ ಅಂಚೆ, ಸೋಸಲೆ ಹೋಬಳಿ ಕಗ್ಗಲಿಪುರ ಗ್ರಾಮದಲ್ಲಿ ವಾಸವಾಗಿರುವ ಕೆ. ಯೋಗೇಶ್ ಬಿನ್ ಕೃಷ್ಣೇಗೌಡರವರು ಕ್ರಯಕ್ಕೆ ಪಡೆಯುವುದಾಗಿ ದಿನಾಂಕ 23/03/2016 ರಂದು ಕ್ರಯದ ಮೊಬಲಗಾದ ರೂ.1,13,40,000/– ವನ್ನು ಪಾವತಿಸುವ ರೀತಿಯಲ್ಲಿ ಕ್ರಯಪತ್ರವನ್ನು ಉಪನೋಂದಣಾಧಿಕಾರಿ ಕಛೇರಿಯಲ್ಲಿ ನೋಂದಾಯಿಸಿರುತ್ತಾರೆ. ಆದರೆ, ಸದರಿ ಕ್ರಯಪತ್ರದಲ್ಲಿ ತೋರ್ಪಡಿಸಿರುವ ಕ್ರಯದ ಮೊಬಲಗಾದ ರೂ.1,00,00,000/–ಯನ್ನು ಸಿದ್ಧಾರ್ಥ ನಗರ ಶಾಖೆಯ ಸಿಂಡಿಕೇಡ್ ಬ್ಯಾಂಕ್‌ನ ಚೆಕ್ ಸಂಖ್ಯೆ 187589 ದಿನಾಂಕ 20/08/2016 ಎಂದು ತೋರ್ಪಡಿಸಿ ನೀಡಿರುವ ಯಶಸ್ವಿನಿ ಗೃಹ ನಿರ್ಮಾಣ ಸಹಕಾರ ಸಂಘದ ಚೆಕ್ ಅಮಾನ್ಯಗೊಂಡಿರುವ ಕಾರಣ ಸದರಿ ಕ್ರಯಪತ್ರವನ್ನು ರದ್ದು ಮಾಡಲು ಕೋರಿ ಹಾಗೂ ಇತರೇ ಪರಿಹಾರವನ್ನು ಕೋರಿ ಮೈಸೂರಿನ 2ನೇ ಹೆಚ್ಚುವರಿ ಹಿರಿಯ ಶ್ರೇಣಿ ನ್ಯಾಯಾಲಯದ ಅಸಲು ದಾವಾ ಸಂಖ್ಯೆ 673/2017 ಎಂದು ದಾಖಲು ಮಾಡಿ ಸದರಿ ದಾವೆಯಲ್ಲಿ ಕೆ. ಯೋಗೇಶ್ ರವರು ಪ್ರತಿವಾದಿಯಾಗಿರುತ್ತಾರೆ ಹಾಗೂ ದಾವೆಯಲ್ಲಿ ಷೆಡ್ಯೂಲ್ ಐಟಂ ನಂ 1 ರ ಸ್ವತ್ತನ್ನು ಪರಭಾರೆ ಮಾಡಬಾರದೆಂದು ಘನ ನ್ಯಾಯಾಲಯದಲ್ಲಿ ಮಧ್ಯಂತರ ಅರ್ಜಿ ಮೂಲಕ ಪರಿಹಾರಕ್ಕೆ ಪ್ರಾರ್ಥಿಸಿದ್ದು, ಘನ ನ್ಯಾಯಾಲಯವು ದಿನಾಂಕ 31/08/2017 ರಂದು ಮಧ್ಯಂತರ ತಡೆಯಾಜ್ಞೆಯನ್ನು ನೀಡಿ ಅರ್ಜಿಯನ್ನು ಪುರಸ್ಕರಿಸಿ ಮುಂದುವರೆದು ದಿನಾಂಕ 20/04/2019 ರಂದು ಮುಂದಿನ ಆದೇಶ ಆಗುವವರೆಗೆ ವಿಸ್ತರಿಸಿರುತ್ತಾರೆ. ಹಾಗೂ ಸದರಿ ವ್ಯಾಜ್ಯ ಇನ್ನೂ ಸಹಾ ವಿಚಾರಣೆಯ ಹಂತದಲ್ಲಿ ಇರುತ್ತದೆ. ವಿಷಯವು ಹೀಗಿದ್ದು ಪ್ರತಿವಾದಿಯಾದ ಕೆ.ಯೋಗೇಶ್‌ರವರು ಯಶಸ್ವಿನಿ ಗೃಹ ನಿರ್ಮಾಣ ಸಹಕಾರ ಸಂಘದೊಂದಿಗೆ ಶಾಮೀಲಾಗಿ, ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಸಹಾ ಷೆಡ್ಯೂಲ್ ಐಟಂ ನಂ 1 ರ ಸ್ವತ್ತನ್ನು ಕಾನೂನು ಬಾಹಿರವಾಗಿ ದಿನಾಂಕ 27/11/2024 ರಂದು ಯಶಸ್ವಿನಿ ಗೃಹ ನಿರ್ಮಾಣ ಸಹಕಾರ ಸಂಘದ ಪರವಾಗಿ ಘನ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ವರ್ಗಾವಣೆ ಮಾಡಿರುತ್ತಾರೆ. ಈ ಅಕ್ರಮ ವರ್ಗಾವಣೆಯನ್ನು ಪ್ರಶ್ನಿಸಿ ನನ್ನ ಕಕ್ಷೀದಾರರು ಮುಂದಿನ ಕಾನೂನಿನ ಕಾರ್ಯವಾಹಿಗಳನ್ನು ಕೈಗೊಳ್ಳುವವರಿದ್ದಾರೆ.

ಆದಾಗಿ, ಷೆಡ್ಯೂಲ್ ಐಟಂ ನಂ 2 ಮತ್ತು 3 ರ ಸ್ವತ್ತು ಸಹಾ ನನ್ನ ಕಕ್ಷೀದಾರರ ಸ್ವಯಾರ್ಜಿತ ಸ್ವತ್ತಾಗಿದ್ದು, ಸದರಿ ಸ್ವತ್ತನ್ನು ಕ್ರಯಕ್ಕೆ ಪಡೆಯುವುದಾಗಿ ಯಶಸ್ವಿನಿ ಗೃಹ ನಿರ್ಮಾಣ ಸಹಕಾರ ಸಂಘವನ್ನು ಪ್ರತಿನಿಧಿಸುತ್ತಿದ್ದ ಅದರ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳು ದಿನಾಂಕ 26/05/2015 ರಂದು ನನ್ನ ಕಕ್ಷೀದಾರರಿಂದ ಕ್ರಯದ ಕರಾರು ಪತ್ರ ಹಾಗೂ ಸಾಮಾನ್ಯ ಅಧಿಕಾರಪತ್ರವನ್ನು ಬರೆಸಿಕೊಂಡು ನೋಂದಾಯಿಸಿರುತ್ತಾರೆ. ಈ ದಾಖಲೆಗಳ ಪೈಕಿ ಕ್ರಯದ ಕರಾರು ಪತ್ರವನ್ನು ದಿನಾಂಕ 30/03/2016 ರಂದು ನೋಂದಾಯಿತ ರದ್ದಾಯಿತಿ ಪತ್ರದ ಮೂಲಕ ರದ್ಧತಿ ಮಾಡಲಾಗಿ ಅದೇ ದಿನ ಸಾಮಾನ್ಯ ಅಧಿಕಾರ ಪತ್ರವನ್ನೂ ಸಹಾ ರದ್ದತಿ ಮಾಡಲು ಕರಡನ್ನು ತಯಾರಿಸಲಾಗಿದ್ದರೂ ಸಹಾ, ಅದೇ ದಿನ ಸದರಿ ಸಂಘ ತಮ್ಮ ಪರವಾಗಿ ನೋಂದಾಯಿಸಿಕೊಂಡ ಸಾಮಾನ್ಯ ಅಧಿಕಾರ ಪತ್ರದ ಅಸಲು ಪ್ರತಿಯನ್ನು ಹಿಂದಿರಿಗಿಸದೇ ಇದ್ದ ಕಾರಣ ಸಾಮಾನ್ಯ ಅಧಿಕಾರ ಪತ್ರದ ರದ್ದತಿಪತ್ರವನ್ನು ನೋಂದಾಯಿಸುವ ಪ್ರಕ್ರಿಯೆಯನ್ನು ಮುಂದೂಡಲಾಯಿತು ಆದರೂ ಈ ಕಾಲ ವಿಳಂಬವನ್ನು ದುರ್ಲಾಭ ಪಡೆದು ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿಯವರಾದ ಸ್ಮಾರ್ಟ್ ರೆಗೋ ಬಿನ್ ಸ್ಟ್ಯಾನ್ಲಿರೆಗೋ ರವರಿಗೆ ಅಕ್ರಮವಾಗಿ ಕ್ರಯದ ಕರಾರನ್ನು ಮಾಡಿಕೊಂಡಿದ್ದು, ಸದರಿ ಕರಾರು 4ನೇ ಹೆಚ್ಚುವರಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ ಮೈಸೂರು ಅಸಲು ದಾವಾ ಸಂಖ್ಯೆ 94 /2020 ರ ದಾವೆಯ ವ್ಯಾಜ್ಯ ಕಾರಣವಾಗಿ ಸದರಿ ವ್ಯಾಜ್ಯವು ದಿನಾಂಕ 18/08/2022 ರಂದು ಘನ ನ್ಯಾಯಾಲಯದಲ್ಲಿ ಮುಕ್ತಾಯಗೊಳಿಸಿರುತ್ತಾರೆ.

ಏತನ್ಮಧ್ಯೆ ನನ್ನ ಕಕ್ಷೀದಾರರು ಯಶಸ್ವಿನಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಬರೆದುಕೊಟ್ಟಿದ್ದ ಸಾಮಾನ್ಯ ಅಧಿಕಾರಪತ್ರವನ್ನು ರದ್ದತಿಗೊಳಿಸಲು ಕೇಳಿ ದಿನಾಂಕ 07/07/2017 ರಂದು ವಕೀಲರ ಮೂಲಕ ಕಾನೂನು ತಿಳುವಳಿಕೆ ಪತ್ರವನ್ನು ಜಾರಿಗೊಳಿಸಿದ್ದು ನನ್ನ ಕಕ್ಷೀದಾರರು ಸದರಿ ಸಂಘಕ್ಕೆ ದಿನಾಂಕ 26/05/2015 ರಂದು ಬರೆದುಕೊಟ್ಟಿದ್ದಂತಹ ಸಾಮಾನ್ಯ ಅಧಿಕಾರ ಪತ್ರವನ್ನು, ಸದರಿ ಸಾಮಾನ್ಯ ಅಧಿಕಾರ ಪತ್ರವನ್ನು ನೊಂದಾಯಿಸಿದಂತಹ ಮೈಸೂರು ಉತ್ತರ ಉಪನೋಂದಣಾಧಿಕಾರಿ ಕಚೇರಿಯಲ್ಲಿಯೇ ಸಾಮಾನ್ಯ ಅಧಿಕಾರಪತ್ರವನ್ನು, ಸಾಮಾನ್ಯ ಅಧಿಕಾರಪತ್ರದ ರದ್ದತಿ । ಹಿಂತೆಗೆದುಕೊಳ್ಳುವಿಕೆಗೆ ನನ್ನ ಕಕ್ಷೀದಾರರು ಸದರಿ ಸಂಘಕ್ಕೆ ನೀಡಿದ್ದಂತಹ ಷೆಡ್ಯೂಲ್ ಐಟಂ ನಂ 2 ಮತ್ತು 3 ರ ವಿಚಾರವಾಗಿ ನೀಡಿದ್ದಂತಹ ಸಾಮಾನ್ಯ ಅಧಿಕಾರಪತ್ರವನ್ನು ರದ್ದುಗೊಳಿಸಿರುತ್ತಾರೆ. ಆದ್ದರಿಂದ ಸದರಿ ಸಂಘಕ್ಕೆ ಷೆಡ್ಯೂಲ್ ಐಟಂ ನಂ 2 ಮತ್ತು 3 ರ ಸ್ವತ್ತನ್ನು ವ್ಯವಹರಿಸಲು ಯಾವುದೇ ಹಕ್ಕು ಇಲ್ಲದಿದ್ದರೂ ಕೂಡ ಈಗಾಗಲೇ ರದ್ಧತಿಗೊಂಡಿರುವಂತಹ ಸಾಮಾನ್ಯ ಅಧಿಕಾರಪತ್ರವನ್ನು ಉಪಯೋಗಿಸಿಕೊಂಡು ಅಕ್ರಮವಾಗಿ ಷೆಡ್ಯೂಲ್ ಐಟಂ ನಂ 2 ಮತ್ತು 3ರ ಸ್ವತ್ತನ್ನು ಸಂಘವು ತನ್ನ ಹೆಸರಿಗೆ ದಿನಾಂಕ 09/02/2022 ರಂದು ತನ್ನ ಹೆಸರಿಗೆ ನೋಂದಾಯಿಸಿಕೊಂಡಿರುತ್ತಾರೆ. ಸದರಿ ಅಕ್ರಮದ ಬಗ್ಗೆ ತಿಳಿದ ನಂತರ ನನ್ನ ಕಕ್ಷೀದಾರರು ಮೈಸೂರಿನ 3 ನೇ ಹೆಚ್ಚುವರಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ ಮೈಸೂರು ಅಸಲು ದಾವಾ ಸಂಖ್ಯೆ 1057/2023 ಎಂಬ ದಾವೆಯನ್ನು ದಾಖಲಿಸಿರುತ್ತಾರೆ. ಸದರಿ ದಾವೆಯಲ್ಲಿ ಯಶಸ್ವಿನಿ ಗೃಹ ನಿರ್ಮಾಣ ಸಹಕಾರ ಸಂಘವನ್ನೂ ಸಹಾ ಮೊದಲನೇ ಮತ್ತು 2 ನೇ ಪ್ರತಿವಾದಿಯನ್ನಾಗಿಸಿದ್ದು ಸದರಿ ವ್ಯಾಜ್ಯವೂ ಸಹಾ ಘನ ನ್ಯಾಯಾಲಯದ ಮುಂದೆ ವಿಚಾರಣಾ ಹಂತದಲ್ಲಿರುತ್ತದೆ. ಆದಾಗಿ, ನನ್ನ ಕಕ್ಷೀದಾರರಿಗೆ ಇತ್ತೀಚೆಗೆ ತಿಳಿದುಬಂದಂತಹ ವಿಚಾರಗಳೇನೆಂದರೆ ಷೆಡ್ಯೂಲ್ ಐಟಂ ನಂ 1 ರಿಂದ 3ರ ವರೆಗಿನ ಸ್ವತ್ತಿನ ಮೇಲೆ ತಮ್ಮ ಹಕ್ಕು ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಹಾಗೂ ಅಕ್ರಮವಾಗಿ ಸೃಷ್ಠಿಸಿರುವ ದಾಖಲಾತಿಗಳನ್ನು ಪ್ರಶ್ನಿಸಿ ಪರಿಹಾರವನ್ನು ಕೋರಿ ವ್ಯಾಜ್ಯಗಳು ನಡೆಯುತ್ತಿರುವಾಗಲೇ ಸದರಿ ಗೃಹ ನಿರ್ಮಾಣ ಸಂಘವು ಷೆಡ್ಯೂಲ್ ಐಟಂ ನಂ ಸ್ವತ್ತನ್ನು ಅಕ್ರಮವಾಗಿ ಅನ್ಯಕ್ರಾಂತಗೊಳಿಸಿ ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ವ್ಯಾಜ್ಯ ಇರುವ ಬಗ್ಗೆ ಮಾಹಿತಿ ನೀಡದೇ ನಕ್ಷೆ ಅನುಮೋದಿತ ನಕ್ಷೆ ಪಡೆದುಕೊಂಡಿರುವುದಲ್ಲದೇ ಸದರಿ ಷೆಡ್ಯೂಲ್ ಸ್ವತ್ತಿನಲ್ಲಿ ಅಕ್ರಮವಾಗಿ ನನ್ನ ಕಕ್ಷೀದಾರರ ಹಕ್ಕು ಹಿತಾಸಕ್ತಿಯ ವಿರುದ್ಧವಾಗಿ ವಸತಿ ಬಡಾವಣೆ ರಚಿಸಲು ಕಾರ್ಯ ಪ್ರವೃತ್ತರಾಗಿರುತ್ತಾರೆಂದು ತಿಳಿದುಬಂದಿರುತ್ತದೆ. ಸದರಿ ಅಕ್ರಮದ ಬಗ್ಗೆ ಸೂಕ್ತ ಮಟ್ಟದಲ್ಲಿ ನನ್ನ ಕಕ್ಷೀದಾರರು ಪುಕಾರುಗಳನ್ನು ನೀಡಿರುವುದಲ್ಲದೇ ತಮ್ಮ ಹಕ್ಕು ಹಿತಾಸಕ್ತಿಗಳನ್ನು ಸಂರಕ್ಷಿಸಿಕೊಳ್ಳಲು ಸೂಕ್ತ ಕಾನೂನಿನ ಮೊರೆ ಹೋಗಿ ಕಾನೂನಿನ ಕ್ರಮಗಳನ್ನು ಕೈಗೊಳ್ಳುವವರಿರುತ್ತಾರೆ. ಆದ ಕಾರಣ ಸಾರ್ವಜನಿಕರು ಷೆಡ್ಯೂಲ್ ಐಟಂ ಸ್ವತ್ತುಗಳ ಬಗ್ಗೆ, ವ್ಯವಹರಿಸುವುದಾದರೆ, ನನ್ನ ಕಕ್ಷೀದಾರರ ಹಕ್ಕು ಹಿತಾಸಕ್ತಿಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕಾಗಿ ಈ ಮೂಲಕ ಸೂಚಿಸುತ್ತಿರುವುದಲ್ಲದೇ ನನ್ನ ಕಕ್ಷೀದಾರರ ಹಕ್ಕು ಹಿತಾಸಕ್ತಿಗೆ ಧಕ್ಕೆ ಉಂಟಾದಲ್ಲಿ ಧಕ್ಕೆ ಪಡಿಸುವವರ ಮೇಲೆ ಸೂಕ್ತವಾದ ಕಾನೂನು ಕ್ರಮಗಳನ್ನು ಕೈಗೊಳ್ಳುವವ–ರಿರುತ್ತಾರೆ ಎಂದು ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸಲಾಗಿದೆ.

ಷೆಡ್ಯೂಲ್ ಸ್ವತ್ತಿನ ವಿವರ

ಐಟಂ ನಂ 1:
ಮೈಸೂರು ಜಿಲ್ಲೆ, ಮೈಸೂರು ತಾಲ್ಲೂಕು, ಕಸಬಾ ಹೋಬಳಿ, ಹಂಚ್ಯಾ ಗ್ರಾಮ ದ ಸರ್ವೆ ನಂ 234 ರಲ್ಲಿರುವ ವಿಸ್ತೀರ್ಣ 2 ಎಕರೆ 30 ಗುಂಟೆಯ ಚೆಕ್ಕುಬಂದಿ: ಪೂರ್ವಕ್ಕೆ : ಸರ್ವೆ ನಂ 231 ರಲ್ಲಿರುವ ಜಮೀನು, ಪಶ್ಚಿಮಕ್ಕೆ : ಸರ್ವೆ ನಂ 238 ರಲ್ಲಿರುವ ಜಮೀನು, ಉತ್ತರಕ್ಕೆ : ಸರ್ವೆ ನಂ 235 ರಲ್ಲಿರುವ ಜಮೀನು, ದಕ್ಷಿಣಕ್ಕೆ : ಸರ್ವೆ ನಂ 217 ರಲ್ಲಿರುವ ಜಮೀನು,

ಐಟಂ ನಂ 2:
ಮೈಸೂರು ಜಿಲ್ಲೆ, ಮೈಸೂರು ತಾಲ್ಲೂಕು, ಕಸಬಾ ಹೋಬಳಿ, ಹಂಚ್ಯಾ ಗ್ರಾಮ ದ ಸರ್ವೆ ನಂ 238 ರಲ್ಲಿರುವ ವಿಸ್ತೀರ್ಣ 3 ಎಕರೆ 4 ಗುಂಟೆಯ ಚೆಕ್ಕುಬಂದಿ: ಪೂರ್ವಕ್ಕೆ : ಬಸವರಾಜು ಮತ್ತು ನಾಗರಾಜುರವರ ಜಮೀನು, ಪಶ್ಚಿಮಕ್ಕೆ : ಬಸವರಾಜು ಮತ್ತು ನಾಗರಾಜುರವರ ಜಮೀನು, ಉತ್ತರಕ್ಕೆ : ಮಲ್ಲಪ್ಪ ಬಿನ್ ಬಸಪ್ಪರವರ ಜಮೀನು, ದಕ್ಷಿಣಕ್ಕೆ : ಬಸವರಾಜು ರವರ ಜಮೀನು,

ಐಟಂ ನಂ 3:
ಮೈಸೂರು ಜಿಲ್ಲೆ, ಮೈಸೂರು ತಾಲ್ಲೂಕು, ಕಸಬಾ ಹೋಬಳಿ, ಹಂಚ್ಯಾ ಗ್ರಾಮ ದ ಸರ್ವೆ ನಂ 207/1A3(ಹಳೆಸರ್ವೇನಂ 207/1A2) ರಲ್ಲಿರುವ ವಿಸ್ತೀರ್ಣ 0.30ಗುಂಟೆಯ ಚೆಕ್ಕುಬಂದಿ: ಪೂರ್ವಕ್ಕೆ : ನಿಂಗರಾಜು ಅಲಿಯಾಸ್ ಕುಳ್ಳಪ್ಪರವರ ಜಮೀನು, ಪಶ್ಚಿಮಕ್ಕೆ : ಬಸವರಾಜು ರವರ ಜಮೀನು, ಉತ್ತರಕ್ಕೆ : ನೀರು ಹ–ರಿಯುವ ಹಳ್ಳ, ದಕ್ಷಿಣಕ್ಕೆ : ಸರ್ವೆ ನಂ.207 ರ ಜಮೀನು.

Sd/- N K SOMANNA, B.A.L., LL.B.,
Advocate KAR-392/2004
#35 Kuvempu Trust Building Kalidasa Road,
Jayalakshmipuram, Mysore-12, Mob: 9986685754

Place: Mysore
Date: 19-02-2026

ನಕ್ಕರೆ ಅದೇ ಸ್ವರ್ಗ

ಮಾಸ್ಟರ್ (ಹಳೆ ವಿದ್ಯಾರ್ಥಿ ಜೊತೆ) : ಈಗ ಏನ್ ಮಾಡ್ತಾ ಇದ್ದೀಯಾ?
ತಿಮ್ಮ : ಎಂಬಿಎ ಮಾಡ್ತಾ ಇದ್ದೀನಿ ಸರ್!
ಮಾಸ್ಟರ್ : ಗುಡ್ ! ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಅಲ್ವ?
ತಿಮ್ಮ : ಅಲ್ಲ ಸರ್, ಮಂಡ್ಯದಲ್ಲಿ ಬೊಂಡ ಅಂಗಡಿ!

ಮೈಸೂರು ಮಿತ್ರ

ಭಾನುವಾರ, ಫೆಬ್ರವರಿ 22, 2026

ಸತ್ಯೇನೋತ್ತಭಿತಾ ಭೂಮಿಃ ನ ಹಿ ಸತ್ಯಾತ್ಪರೋ ಧರ್ಮಃ
(ಭೂಮಿಯು ಸತ್ಯದ ಮೇಲೆ ನಿಂತಿದೆ, ಸತ್ಯಕ್ಕಿಂತ ಮಿಗಿಲಾದ ಧರ್ಮವಿಲ್ಲ)

ಸಂಪಾದಕ: ಎಂ.ಗೋವಿಂದೇಗೌಡ M.A.

ಅಮೃತ ವಾಹಿನಿ..........

ಸಂಬಂಧಗಳು ಜೀವಕ್ಕಿಂತ ಮುಖ್ಯ. ಸಂಬಂಧಗಳಲ್ಲಿ ಜೀವವಿರುವುದು ಅದಕ್ಕಿಂತ ಮುಖ್ಯ. – ಸ್ವಾಮಿ ವಿವೇಕಾನಂದ

ವೇದ ಸುಳ್ಳಾದರೂ ಗಾದೆ ಸುಳ್ಳಾಗದು { ಹಲ್ಲಿದ್ದವನಿಗೆ ಕಡಲೆ ಇಲ್ಲ, ಕಡಲೆಯಿದ್ದವನಿಗೆ ಹಲ್ಲಿಲ್ಲ.

ನಿಮ್ಮ ಪತ್ರಗಳು

ಇರ್ವಿನ್ ರಸ್ತೆಯಲ್ಲಿ ಫುಟ್‌ಪಾತ್‌ಗಳು ಕಣ್ಮರೆ

ಮಾನ್ಯರೆ,



ಮೈಸೂರು ನಗರದ ಇರ್ವಿನ್ ರಸ್ತೆಯಲ್ಲಿ ಸಾಲು–ಸಾಲಾಗಿ ಫರ್ನಿಚರ್ಸ್ ಅಂಗಡಿ ಯವರು ತಮ್ಮ ಅಂಗಡಿ ಒಳಗಡೆ ಜೋಡಿ ಸುವ ಫರ್ನಿಚರ್‌ಗಳನ್ನು ಫುಟ್‌ಪಾತ್‌ಗಳ ಮೇಲೆ ಜೋಡಿಸಿ ಅತಿಕ್ರಮಿಸಿಕೊಂಡಿದ್ದಾರೆ.

ಈ ರೀತಿ ಜೋಡಿಸಿದಾಗ ಪಾದಚಾರಿಗಳು ಎಲ್ಲಿ ಓಡಾಡಬೇಕು? ಪಾದಚಾರಿಗಳಿಗೆ ಮೀಸಲಿಟ್ಟ ಜಾಗವನ್ನು ಫರ್ನಿಚರ್ ಅಂಗಡಿ ಮಾಲೀಕರು ಆಕ್ರಮಿಸಿಕೊಂಡಿರುವುದು ಕಂಡು ಬರುತ್ತದೆ. ಪಾದಚಾರಿಗಳು ರಸ್ತೆಯಲ್ಲಿ ನಡೆಯಬೇಕಾದರೆ ರಸ್ತೆಯ ಬದಿಗಳಲ್ಲಿ ಸಾಲು–ಸಾಲಾಗಿ ಕಾರುಗಳನ್ನು ಸಹ ಪಾರ್ಕಿಂಗ್ ಮಾಡಿರುತ್ತಾರೆ. ಇದರ ಪಕ್ಕದಲ್ಲಿ ಹಾದು ಹೋಗೋಣ ಎಂದರೆ ಹಿಂದಿನಿಂದ ವೇಗವಾಗಿ ಬಸ್ಸು, ಕಾರು, ಆಟೋ, ಸ್ಕೂಟರ್ ಚಾಲನೆ ಮಾಡುವವರಿಂದ ಅಪಘಾತ ಸಂಭವಿಸುತ್ತದೆ. ಫುಟ್‌ಪಾತ್ ಮೇಲೆ ಹೋಗೋಣ ಎಂದರೆ ಫರ್ನಿಚರ್‌ಗಳು ಫುಟ್‌ಪಾತ್‌ಗಳನ್ನು ಆಕ್ರಮಿಸಿಕೊಂಡಿವೆ. ಈ ರಸ್ತೆಯಲ್ಲಿ ಪಾದಚಾರಿಗಳು ಎಲ್ಲಿ ಓಡಾಡಬೇಕು ಎಂದು ವಲಯ ಕಚೇರಿ–6 ರ ವ್ಯಾಪ್ತಿಗೆ ಒಳಪಡುವ ವಲಯ ಆಯುಕ್ತರು ತಿಳಿಸಿದರೆ ಸೂಕ್ತ. ರಸ್ತೆ ಮಧ್ಯೆ ಪಾದಚಾರಿಗಳು ನಡೆದುಕೊಂಡು ಹೋಗುವಾಗ ಅಪಘಾತವಾದರೆ, ಮಹಾನಗರ ಪಾಲಿಕೆಯವರೇ ಕಾರಣ. ವಲಯ ಕಛೇರಿ–6ರ ವಲಯ ಆಯುಕ್ತರು ಫುಟ್‌ಪಾತ್‌ಗಳನ್ನು ಕಾಪಾಡುವುದು ಇವರ ಕರ್ತವ್ಯ. ಇರ್ವಿನ್ ರಸ್ತೆಯಲ್ಲಿ ಫರ್ನಿಚರ್‌ಗಳನ್ನು ಜೋಡಿಸಿರುವುದರಿಂದ ಪಾದಚಾರಿಗಳಿಗೆ ನಡೆದುಕೊಂಡು ಹೋಗಲು ಫುಟ್‌ಪಾತ್‌ಗಳೇ ಇಲ್ಲದಂತಾಗಿವೆ.

ಇದರಿಂದ ಕಾನೂನು ಸಂಪೂರ್ಣ ವಿಫಲಗೊಂಡಿರುವುದು ಎದ್ದು ಕಾಣುತ್ತದೆ. ಇನ್ನೂ ಮುಂದೆಯಾದರೂ ಫುಟ್‌ಪಾತ್‌ನಲ್ಲಿ ಜೋಡಿಸಿರುವ ಫರ್ನಿಚರ್‌ಗಳನ್ನು ತೆಗೆಸಿ ಪಾದಚಾರಿಗಳಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಮನವಿ.

–ಎಂ.ಎನ್.ಧರಣಿವೆಂಕಟೇಶ, ಸಾಮಾಜಿಕ ಕಾರ್ಯಕರ್ತ, ಮೈಸೂರು

ಸರ್ಕಾರ ಹೈಡ್ರೋಪೋನಿಕ್ಸ್ ಟೆಕ್– ಪಾರ್ಕ್ ಸ್ಥಾಪಿಸಲಿ

ಮಾನ್ಯರೆ,

ಸಾಂಪ್ರದಾಯಿಕ ಕೃಷಿ ಇಂದು ಹವಾಮಾನ ವೈಪರೀತ್ಯ ಮತ್ತು ಮಣ್ಣಿನ ಸವಕಳಿಯಿಂದ ಬಳಲುತ್ತಿದೆ. ಇಂತಹ ಸಂದರ್ಭದಲ್ಲಿ ಹೈಡ್ರೋಪೋನಿಕ್ಸ್ ಕೇವಲ ತಂತ್ರಜ್ಞಾನವಲ್ಲ ಅದು ಕೃಷಿ ಲೋಕದ ಭವಿಷ್ಯದ ಆಶಾಕಿರಣ. ಈ ಪದ್ಧತಿಯಲ್ಲಿ ಕೇವಲ ಶೇ. 10ರಷ್ಟು ನೀರನ್ನು ಬಳಸಿ ಶೇ. 400ರಷ್ಟು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದರೆ ಈ ಸ್ಮಾರ್ಟ್ ಕೃಷಿ ಕೇವಲ ಶ್ರೀಮಂತರಿಗೆ ಸೀಮಿತವಾಗಬಾರದು. ಸರ್ಕಾರವು ಕೃಷಿ ಕೇಂದ್ರಗಳಲ್ಲಿ ಹೈಡ್ರೋಪೋನಿಕ್ಸ್ ಟೆಕ್– ಪಾರ್ಕ್ ಗಳನ್ನು ಸ್ಥಾಪಿಸಿ ರೈತರಿಗೆ ರಿಯಾಯಿತಿ ದರದಲ್ಲಿ ಪೋಷಕಾಂಶಗಳ ಕಿಟ್ ಒದಗಿಸಬೇಕು. ಮುಖ್ಯವಾಗಿ ಕೀಟನಾಶಕ ಮುಕ್ತ ಬೆಳೆಗಳಿಗೆ ಪ್ರತ್ಯೇಕ ಪ್ರೀಮಿಯಂ ಮಾರುಕಟ್ಟೆ ನಿರ್ಮಿಸುವುದು ಸರ್ಕಾರದ ಆದ್ಯತೆಯಾಗಲಿ. ನಗರೀಕರಣದ ನಡುವೆಯೂ ಮಹಡಿ ಕೃಷಿ ಮಾಡುವವರಿಗೆ ತೆರಿಗೆ ವಿನಾಯಿತಿ ನೀಡುವ ಮೂಲಕ ನಗರ ಕೃಷಿಯನ್ನು ಪ್ರೋತ್ಸಾಹಿಸಬಹುದು. ಕೇವಲ ಮಣ್ಣಿನ ಮೇಲಿನ ಅವಲಂಬನೆ ಬಿಟ್ಟು ವಿಜ್ಞಾನದ ಬಲದಿಂದ ರೈತರು ಸ್ವಾವಲಂಬಿಗಳಾಗಲು ಸರ್ಕಾರ ದಾರಿದೀಪವಾಗಬೇಕು. ಈ ತಂತ್ರಜ್ಞಾನವು ಹಳ್ಳಿಯಿಂದ ದಿಲ್ಲಿಯವರೆಗೆ ಪ್ರತಿಯೊಬ್ಬ ರೈತನ ಹೊಲಕ್ಕೆ ತಲುಪಿದಾಗ ಮಾತ್ರ ನಿಜವಾದ ಕೃಷಿ ಸ್ವಾವಲಂಬನೆ ಸಾಧ್ಯ.

–ಡಾ.ಎಚ್.ಕೆ. ವಿಜಯಕುಮಾರ, ಮೈಸೂರು.

ಬಜೆಟ್ ಸಮಯದಲ್ಲಿ ವಿದೇಶ ಪ್ರವಾಸ ಬೇಕಿತ್ತಾ?

ಮಾನ್ಯರೆ,

ಕೆಲವು ವಿಧಾನಸಭಾ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರು ರಾಜ್ಯ ಸರ್ಕಾರ ಬಜೆಟ್ ಮಂಡಿಸಲು ಕೆಲವೇ ದಿನಗಳಿರುವಾಗ ವಿದೇಶ ಪ್ರವಾಸಕ್ಕೆ ಹೋಗುವುದು ಅಗತ್ಯವಿತ್ತೆ? ಎಂದು ಜನಸಾಮಾನ್ಯರು ಮಾತನಾಡುವಂತಾಗಿದೆ.

ಬಜೆಟ್ ಸಮಯದಲ್ಲಿ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಪಡೆಯಲು ಸರ್ಕಾರವನ್ನು ಒತ್ತಾಯಿಸದೇ ವಿದೇಶ ಪ್ರವಾಸಕ್ಕೆ ಹೊರಟಿರುವುದು ವಿಪರ್ಯಾಸವೇ ಸರಿ.ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಈ ವಿಷಯದಲ್ಲಿ ಮೌನ ವಹಿಸಿರುವುದು ಸಮಂಜಸವಲ್ಲ ಎಂಬುದು ಮತದಾರ ಪ್ರಭುಗಳ ಮನದಲ್ಲಿ ಹರಿದಾಡುತ್ತಿರುವ ಸಂಗತಿಯಾಗಿದೆ.

–ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು.

ಮೈಸೂರಿನಲ್ಲಿ ಹೆಚ್ಚುತ್ತಿರುವ ಸಿಗ್ನಲ್ ಲೈಟ್‌ಗಳು

ಮಾನ್ಯರೆ,

ಮೈಸೂರಿನಲ್ಲಿ ವಿಪರೀತ ಸಿಗ್ನಲ್ ಲೈಟ್‌ಗಳು ಹೆಚ್ಚುತ್ತಿವೆ. ಮೈಸೂರಿಗೆ ಇವತ್ತಿನ ಮಟ್ಟಿಗೆ ಇಷ್ಟೊಂದು ಸಿಗ್ನಲ್ ಲೈಟ್‌ಗಳು ಅವಶ್ಯಕತೆ ಇಲ್ಲ. ಕೆಲವು ಕಡೆಯಂತು ಬೆಳಿಗ್ಗೆ ಒಂದು ಗಂಟೆ ಸಮಯ. ಸಂಜೆ ಒಂದು ಗಂಟೆ ಸಮಯ ಸಿಗ್ನಲ್ ಲೈಟ್ ಆನ್ ಆಗಿದ್ದರೆ ಸಾಕು (ಶಾಲಾ–ಕಾಲೇಜು ಕಚೇರಿ ವೇಳೆ). ಬೇರೆ ಸಮಯದಲ್ಲಿ ಸಿಗ್ನಲ್ ಲೈಟ್ ಆಫ್ ಆಗಿದ್ದರೆ ಸಾಕು. ಇನ್ನು ಮುಂದಿನ ಹತ್ತು ವರ್ಷದ ನಂತರ ಹಾಕಬೇಕಾದ ಸಿಗ್ನಲ್ ಲೈಟ್‌ಗಳನ್ನು ಈಗಲೇ ಅಳವಡಿಸುತ್ತಿರುವುದು ಸಾರ್ವಜನಿಕರಿಗೆ ತುಂಬಾ ಬೇಸರವಾಗಿದೆ. ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಮಾತ್ರ ಸಿಗ್ನಲ್ ಲೈಟ್ ಅಳವಡಿಕೆ ಮಾಡಿ. ಆದರೆ ಕೇವಲ ಹತ್ತಿಪ್ಪತ್ತು ಜನ ನಿಂತುಕೊಳ್ಳುವ ಜಾಗದಲ್ಲಿ (ಅದು ಕೂಡ ಹರಿಯುವ ನೀರನ್ನು ತಡೆದು ನಿಲ್ಲಿಸಿದ ಹಾಗೆ. ಒಬ್ಬರಿಗೊಬ್ಬರು ತೆರಳುತ್ತಿರುತ್ತಾರೆ. ಅವರನ್ನು ತಡೆದು ನಿಲ್ಲಿಸಿದರೆ ಹತ್ತಿಪ್ಪತ್ತು ಜನ ಆಗುತ್ತಾರೆ) ವಿಪರೀತ ಸಿಗ್ನಲ್ ಲೈಟ್‌ಗಳಾದರೆ ಆಂಬುಲೆನ್ಸ್‌ಗೂ ತೊಂದರೆ. ಮೈಸೂರನ್ನು ಸಾಂಸ್ಕೃತಿಕ ನಗರ ಅರಮನೆಗಳ ನಗರ ಎನ್ನುತ್ತಾರೆ. ಇನ್ನು ಮುಂದೆ ವಿಪರೀತ ಸಿಗ್ನಲ್ ಲೈಟ್‌ಗಳ ನಗರ ಅಂತಾನು ಕರೆಯಬಹುದೇನೊ?

ಮಾನ್ಯ ಪೊಲೀಸ್ ಆಯುಕ್ತರು, ಸಂಚಾರ ವಿಭಾಗದ ಮುಖ್ಯಸ್ಥರು ಇದರ ಬಗ್ಗೆ ಗಮನಹರಿಸಿ ಅವಶ್ಯಕತೆ ಇಲ್ಲದ ಕಡೆ ಸಿಗ್ನಲ್ ಲೈಟ್‌ಗಳನ್ನು ತೆರವುಗೊಳಿಸಿ. ವೃತ್ತ (ಸರ್ಕಲ್)ಗಳ ಬಳಿ ನಿಧಾನವಾಗಿ ತೆರಳಲು ಬ್ಯಾರಿಕೇಡ್ ಅಳವಡಿಸಿ.

–ಚಂದ್ರೇಗೌಡ, ತೊಣಚಿಕೊಪ್ಪಲ್ ಮೈಸೂರು

ಮರೆಯಲಾಗದ ಮೈಸೂರಿನ ಅಸಾಮಾನ್ಯರು





ಜನಪ್ರಿಯ 'ಮೈಸೂರು ಮಿತ್ರ' ದಿನಪತ್ರಿಕೆಯಲ್ಲಿ ಪ್ರತಿ ವಾರ ಮೈಸೂರಿನ ಮಹಾಮಹಿಮರ ಕುರಿತಾಗಿ ಹಿರಿಯ ಪತ್ರಕರ್ತರು, ಮಹಾ ಚಿಂತಕರೂ ಆದ ಶ್ರೀ ಗೌರಿ ಸತ್ಯ ಅವರು ಸತತವಾಗಿ 50 ಲೇಖನಗಳನ್ನು ಬರೆದಿದ್ದರು. ಅವೆಲ್ಲವುಗಳನ್ನೊಳಗೊಂಡ ಶ್ರೀಯುತ ಗೌರಿ ಸತ್ಯ ಅವರ 'ಮೈಸೂರಿನ ಅಸಾಮಾನ್ಯರು' ಕೃತಿಯು ಇತ್ತೀಚೆಗೆ ಬಿಡುಗಡೆಯಾಯಿತು. ಇದೊಂದು ಅಮೋಘ ಕೃತಿ. ಈ ಕೃತಿಯ ಪರಿಚಯಾತ್ಮಕ ಲೇಖನವಿದು.

– ಡಾ. ಸಿ.ಜಿ. ಬೆಟಸೂರಮಠ.

ಡಾ. ಸಿ.ಜಿ. ಬೆಟಸೂರಮಠ
ಶಿಕ್ಷಣ ತಜ್ಞರು ಹಾಗೂ ಕಾರ್ಯ ನಿರ್ವಾಹಕ ಕಾರ್ಯದರ್ಶಿಗಳು
ಜೆಎಸ್‌ಎಸ್ ಮಹಾ ವಿದ್ಯಾಪೀಠ, ಮೈಸೂರು

(ನಿನ್ನೆ ಸಂಚಿಕೆಯಿಂದ)

ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಸೇವೆ ಪ್ರಾರಂಭಿಸಿ, ಸರ್ಕಾರದ ಕೆಲಸ ದೇವರ ಕೆಲಸ ಎಂದು ನಂಬಿ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮೈಸೂರು ಸಂಸ್ಥಾನದ ಏಳಿಗೆಗೆ ಶ್ರಮಿಸಿದ, ಅರಮನೆಯ ದರ್ಬಾರ್ ಹಾಲ್ ರಚನೆಯಲ್ಲಿ, ಚಾಮುಂಡಿಬೆಟ್ಟದ ಮೇಲಿರುವ ಲಲಿತಾದ್ರಿ ಮತ್ತು ಲಲಿತ ಮಹಲ್ ಅರಮನೆಗಳ ವಾಸ್ತುಶಿಲ್ಪದ ಕೆಲಸಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದವರು ಶ್ರೀ **ನಾಡಿಗ ನೀಲಕಂಠಪ್ಪನವರು**.

ಕೆಆರ್‌ಎಸ್ ಅಣೆಕಟ್ಟು ನಿರ್ಮಾಣದ ತಂತ್ರಜ್ಞರ ಪೈಕಿ ಚೀಫ್ ಇಂಜಿನಿಯರ್ ಆಗಿದ್ದ ಹಾಗೂ ಕಾವೇರಿ ನೀರಿನ ಬಗ್ಗೆ ಮದ್ರಾಸ್ ಸರ್ಕಾರದೊಂದಿಗೆ ಮಹತ್ವದ ಮಾತುಕತೆ ನಡೆಸಿ, ಕಾವೇರಿ ನದಿಗೆ ಸೇತುವೆ ಕಟ್ಟುವ ಕಾರ್ಯದ ಜವಾಬ್ದಾರಿಯನ್ನೂ ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸಿದವರು ರಾಜಭಾಷಾ ಭೂಷಣ **ಕರ್ಪೂರ ಶ್ರೀನಿವಾಸರಾವ್**‌ರವರು.

3. ಮೈಸೂರು ಸಂಸ್ಥಾನದಲ್ಲಿ ಒಂದು ಕಾಲಕ್ಕೆ ಪ್ಲೇಗ್, ಸಿಡುಬು ಮುಂತಾದ ರೋಗರುಜಿನಗಳು ಜನತೆಯನ್ನು ಇನ್ನಿಲ್ಲದಂತೆ ಕಾಡುತ್ತಿದ್ದವು. ಸಂಸ್ಥಾನದಲ್ಲಿದ್ದ ವೈದ್ಯರು, ಆಯುರ್ವೇದ ಪಂಡಿತರು ಇವುಗಳನ್ನು ಹೋಗಲಾಡಿಸಲು ಸಲ್ಲಿಸಿದ ಸೇವೆ ಅನುಪಮವಾದ್ದುದು. ಅತ್ಯಂತ ಕೆಳಸ್ತರದಲ್ಲಿ ಹುಟ್ಟಿ ಸಮಾಜದಿಂದ ನಿರ್ಲಕ್ಷಿಸಲ್ಪಟ್ಟರೂ ಹಠಬಿಡದೇ 19ನೇ ಶತಮಾನದಲ್ಲಿ ಭಯಂಕರ ಅಂಟುರೋಗಗಳಾಗಿದ್ದ ಪ್ಲೇಗ್ ಮತ್ತು ಸಿಡುಬು ವಿರುದ್ಧ ಹೋರಾಡಿ ಸಮಾಜಕ್ಕೆ ತಮ್ಮದೇ ಆದ ವಿಶಿಷ್ಟವಾದ ಕೊಡುಗೆ ನೀಡಿ, ಸಾವಿರಾರು ಜನರ ಜೀವ ರಕ್ಷಣೆ ಮಾಡಿದ ಆದರ್ಶ ವ್ಯಕ್ತಿ **ಡಾ. ಪದ್ಮನಾಭನ್ ಪಲ್ಪುರವರು**.

ಮೂಲತಃ ಮದ್ರಾಸ್‌ನರಾದ ವೈದ್ಯಾಧಿಕಾರಿ, ಸ್ಯಾನಿಟರಿ ಅಧಿಕಾರಿ, ಜೈಲು ಸೂಪರಿಂಟೆಂಡೆಂಟ್ ಆಗಿ ಸೇವೆ ಸಲ್ಲಿಸಿ, ಪ್ಲೇಗ್ ವ್ಯಾಪಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು, ತಮ್ಮ ಸಾಮರ್ಥ್ಯದಿಂದಲೇ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದವರು **ಡಾ.ಇ.ಎಸ್.ಕೃಷ್ಣಸ್ವಾಮಿ ಅಯ್ಯರ್**‌ರವರು.

ಅಸಿಸ್ಟೆಂಟ್ ಸರ್ಜನ್‌ರಾಗಿ, ಉಪನ್ಯಾಸಕರಾಗಿ, ಮುಖ್ಯವಾಗಿ ಸಿವಿಲ್ ಸರ್ಜನ್‌ರಾಗಿ, ಮುಖ್ಯ ಪ್ಲೇಗ್ ಅಧಿಕಾರಿಯಾಗಿ, ಪ್ಲೇಗ್ ರೋಗಕ್ಕೆ ಚುಚ್ಚುಮದ್ದು ಕೊಡಲು ಜನರು ವಿರೋಧ ವ್ಯಕ್ತಪಡಿಸಿದಾಗ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದ **ಡಾ.ಪಿ.ಎಸ್. ಅಚ್ಯುತರಾವ್**‌ರವರು ಬಹುಭಾಷಾ ತಜ್ಞರೂ ಆಗಿದ್ದರು.

ಮಕ್ಕಳಲ್ಲಿನ ದೃಷ್ಟಿ ದೋಷ ನಿವಾರಿಸುವ ದಿಕ್ಕಿನಲ್ಲಿ ಅತ್ಯಂತ ಮಹತ್ವದ ಸಂಶೋಧನೆ ಮಾಡಿದ **ಡಾ. ಎಸ್.ವಿ.ರಾಮಸ್ವಾಮಿ ಅಯ್ಯಂಗಾರ್**‌ರವರು ನೇತ್ರತಜ್ಞರು.

ಸರ್ ಎಂ.ವಿಶ್ವೇಶ್ವರಯ್ಯನವರ ಸಮಕಾಲೀನರಾಗಿದ್ದ ಡಾ.ಟಿ.ವಿ.ಆರ್ಮುಗಂ ಮೊದಲಿಯಾರ್‌ರವರು ಅತ್ಯುತ್ತಮ ಶಸ್ತ್ರಚಿಕಿತ್ಸರು, ಕಾಲರಾ, ಪ್ಲೇಗ್ ಮುಂತಾದ ರೋಗಗಳು ಹೆಚ್ಚಾಗಿ ಸಾವು–ನೋವುಗಳಾದ ಸಂದರ್ಭದಲ್ಲಿ ಸ್ಮರಣೀಯ ಸೇವೆ ಸಲ್ಲಿಸಿದ ಇವರನ್ನು ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್‌ರವರು ಓರ್ವ ಸಮರ್ಪಣಾ ಭಾವದ, ಸ್ವಾರ್ಥತ್ಯಾಗದ ಕರ್ತವ್ಯಶೀಲ ಹಾಗೂ ದಕ್ಷ ಶಸ್ತ್ರಚಿಕಿತ್ಸಕ ಎಂದು ಪ್ರಶಂಸಿಸಿದ್ದಾರೆ.

ಖ್ಯಾತ ಆಯುರ್ವೇದ ಪಂಡಿತರಲ್ಲೊಬ್ಬರಾದ ಶ್ರೀ **ಚಂದ್ರಭಾನ್ ಸಿಂಗ್**‌ರವರು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರಿಗೆ ಬೆನ್ನು ಫಣಿ ಕಾಣಿಸಿಕೊಂಡಾಗ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ, ಶೀಘ್ರ ಚೇತರಿಸಿಕೊಳ್ಳುವಂತೆ ಮಾಡಿದವರು. ಇವರ ಪಾಂಡಿತ್ಯವನ್ನು ಮೆಚ್ಚಿ ಶ್ರೀ ನಾಲ್ವಡಿಯವರು ಇವರಿಗೆ ರಾಜವೈದ್ಯ ಬಿರುದು ನೀಡಿ ಗೌರವಿಸಿದರು.

ರಾಜ್ಯದ ಆಯುರ್ವೇದ ವೈದ್ಯಕ್ಷೇತ್ರದಲ್ಲಿ ರತ್ನಪ್ರಾಯರಾಗಿದ್ದ, ವೈದ್ಯಗ್ರಂಥಗಳನ್ನೂ ರಚಿಸಿರುವ, ವಿರಾಮಕಾಲವನ್ನು ಯಾವುದೇ ಕಾರಣಕ್ಕೂ ವ್ಯರ್ಥ ಮಾಡದ ವೈದ್ಯರತ್ನ ಶ್ರೀ **ಗುಂಡ್ಲುಪಂಡಿತ ಲಕ್ಷ್ಮಣಾಚಾರ್ಯರ** ಸೇವೆಯನ್ನು ಗುರುತಿಸಿ ನಾಲ್ವಡಿ ಪ್ರಭುಗಳು 1928ರಲ್ಲಿ ವೈದ್ಯರತ್ನ ಬಿರುದು ನೀಡಿ ಗೌರವಿಸಿದರು.

ಆಯುರ್ವೇದ ವಿದ್ವಾನ್ ಪದವಿ ಹೊಂದಿದ್ದ **ಬಿಷಕ್ ಚೂಡಾಮಣಿ** ಸ್ನಾತಕೋತ್ತರ ಪದವೀಧರರು, ದಾವಣಗೆರೆ ಆಯುರ್ವೇದ ವೈದ್ಯಶಾಲೆಯ ಪ್ರಥಮ ವೈದ್ಯರಾಗಿ, ಮುಂದೆ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿದ, ಆಯುರ್ವೇದದ ಅಧ್ಯಯನ, ಚಿಕಿತ್ಸೆಗೆ ಭದ್ರ ತಳಪಾಯ ಹಾಕಿಕೊಟ್ಟ ಕೀರ್ತಿ **ಬಿಷಕ್ ರತ್ನ** ಶ್ರೀ **ವೈ.ಲಕ್ಷ್ಮೀನರಸಿಂಹ ಶಾಸ್ತ್ರಿ**ಗಳಿಗೆ ಸಲ್ಲುತ್ತದೆ.

4. ಮೈಸೂರು ಸಂಸ್ಥಾನ ಶಿಕ್ಷಣ ಕ್ಷೇತ್ರದಲ್ಲಿ ಅಂದಿನ ಕಾಲಕ್ಕೆ ಮುಂಚೂಣಿಯಲ್ಲಿತ್ತು. ವಿಶ್ವವಿದ್ಯಾನಿಲಯದ ಸ್ಥಾಪನೆ, ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಮುಂತಾದ ಯೋಜನೆಗಳನ್ನು ಜಾರಿಗೊಳಿಸಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ತಂದಿತು. 170 ವರ್ಷಗಳ ಇತಿಹಾಸ ಹೊಂದಿರುವ ಮೈಸೂರಿನ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸುತ್ತಾ ಬಂದಿರುವ ಸದ್ವಿದ್ಯಾ ಪಾಠಶಾಲೆಯ ಸ್ಥಾಪನೆ ಶ್ರೀ **ಪೆರಿಯಸ್ವಾಮಿ ತಿರುಮಲಾಚಾರ್ಯ**ರಿಗೆ ಸಲ್ಲಬೇಕು.

ಶ್ರೀ ಹತ್ತನೇ ಚಾಮರಾಜ ಒಡೆಯರ್ ಕಾಲದಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಗಮನಾರ್ಹವಾದ ಕೊಡುಗೆ ನೀಡಿದ ಮನಃಶಾಸ್ತ್ರ ಮತ್ತು ನೈತಿಕ ವಿಜ್ಞಾನ ವಿಷಯಗಳನ್ನು ಬೋಧಿಸುತ್ತಿದ್ದ ಶ್ರೀ **ಹೊರ್ಮುಸ್ಜಿ ಜಹಂಗೀರ್ ಭಾಭಾ**ರವರು ಮಹಾರಾಜ ಕಾಲೇಜಿನ ಪ್ರಾಂಶುಪಾಲರಾಗಿದ್ದರು ಹಾಗೂ ಶಿಕ್ಷಣದ ಸಮಸ್ಯೆಗಳನ್ನು ತಿಳಿಸಲು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿದರು.

ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ಕೊಟ್ಟು ಮಹಾರಾಣಿ ಗರ್ಲ್ಸ್ ಸ್ಕೂಲ್ ಸ್ಥಾಪಿಸಿದ, ಶ್ರೀ ಹತ್ತನೇ ಚಾಮರಾಜ ಒಡೆಯರ್‌ರಿಗೆ ಪಾಠ ಮಾಡುತ್ತಿದ್ದ, ಮೈಸೂರು ಸಂಸ್ಥಾನದಲ್ಲಿ ಮಹಿಳಾ ಶಿಕ್ಷಣದ ಜನಕ ಎಂದೇ ಖ್ಯಾತರಾಗಿದ್ದ, ಅರಮನೆಯ ಅರಸು ಬಳಗದವರಿಗೆ ಮೀಸಲಾಗಿದ್ದ ದರ್ಬಾರ್ ಭಕ್ಷಿ ಹುದ್ದೆಯನ್ನು ಪಡೆದ ಮೊದಲ ಹೊರಗಿನವರು ರಾಯ್ ಬಹದ್ದೂರ್ ಶ್ರೀ **ಅಂಬಿಲ್ ನರಸಿಂಹಯ್ಯಂಗಾರ್**‌ರವರು.

5. ಮೈಸೂರು ಸಂಸ್ಥಾನದಲ್ಲಿ ಜಾರಿಯಲ್ಲಿದ್ದ ಪೊಲೀಸ್ ವ್ಯವಸ್ಥೆ, ಸಿಬ್ಬಂದಿಗೆ ನೀಡುತ್ತಿದ್ದ ತರಬೇತಿ, ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಮಹತ್ತರವಾದ್ದುದು.

ಪೊಲೀಸ್ ತರಬೇತಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದ, ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಹುದ್ದೆಯಿಂದ ಸಚಿವ ಮಟ್ಟಕ್ಕೆ ಏರಿದ ಮೊದಲ ಪೊಲೀಸ್ ಅಧಿಕಾರಿ ದಳವಾಯಿ ಶ್ರೀ **ದೇವರಾಜ ಅರಸ್**‌ರವರು.

ಮೈಸೂರಿನ ಪೊಲೀಸ್ ಇಲಾಖೆಯ ಸೂಪರಿಂಟೆಂಡೆಂಟರಾಗಿ, ಗಡಿಪ್ರದೇಶದ ಪ್ಲೇಗ್ ಅಧಿಕಾರಿಯಾಗಿ, ಪ್ಲೇಗ್ ಬಗ್ಗೆ ಜಾಗೃತಿಯನ್ನುಂಟು ಮಾಡಿ, ಪ್ಲೇಗ್ ನಿವಾರಣೆಯಲ್ಲಿ ಸಾಕಷ್ಟು ಶ್ರಮ ವಹಿಸಿದ ನಂತರ ಮೈಸೂರು ಪೊಲೀಸ್ ಕಮಿಷನರ್ ಕೂಡ ಆಗಿದ್ದವರು ಶ್ರೀ **ಮೊಹಮ್ಮದ್ ಜಹೀರುದ್ದೀನ್ ಮ್ಯಾಕಿ**ರವರು.



ಗೌರಿ ಸತ್ಯ

1903ರಲ್ಲಿ ಬ್ರಿಟಿಷ್ ವೈಸರಾಯ್ ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅತ್ಯುತ್ತಮವಾಗಿ ಪೊಲೀಸ್ ಬಂದೋಬಸ್ತ್ ಮಾಡಿ ಪ್ರಶಂಸೆ ಗಳಿಸಿದ, ಪ್ಲೇಗ್ ನಿವಾರಣಾ ಕಾರ್ಯವನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸಿದ್ದಲ್ಲದೇ, ರಾಜ್ಯದ ಎರಡು ಪ್ರಮುಖ ಪ್ರಕರಣಗಳನ್ನು ಪತ್ತೆ ಹಚ್ಚಿದ ಕೀರ್ತಿ ಶ್ರೀ **ಎಲ್.ಕೃಷ್ಣರಾವ್**‌ರವರಿಗೆ ಸಲ್ಲುತ್ತದೆ.

6. ಮೈಸೂರು ಸಂಸ್ಥಾನದಲ್ಲಿ ಅರಣ್ಯ ಸಂಪದ್ಭರಿತವಾಗಿತ್ತು. ಸಾಮಾಜಿಕ ಅರಣ್ಯ ಪದ್ಧತಿ, ಖೆಡ್ಡಾ ಯೋಜನೆಗಳಿಂದ ಹೆಸರುವಾಸಿಯಾಗಿತ್ತು.

ಮೈಸೂರು ಅರಣ್ಯ ಇಲಾಖೆಯ ಕನ್ಸರ್‌ವೇಟರ್ ಹಾಗೂ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದವರು, ಅರಣ್ಯ ಪ್ರದೇಶಗಳಿಗೆ ಕಾರ್ಯ ಯೋಜನೆಗಳನ್ನು ರೂಪಿಸಿ ಅರಣ್ಯಗಳ ನಿರ್ವಹಣೆಯನ್ನು ವೈಜ್ಞಾನಿಕವಾಗಿ ನಡೆಯುವಂತೆ ಮಾಡಿದ, ಕರ್ನಾಟಕದಲ್ಲಿ ಸಾಮಾಜಿಕ ಅರಣ್ಯ ಪದ್ಧತಿಯನ್ನು ಮೊದಲಿಗೆ ಆರಂಭಿಸಿದ ಕೀರ್ತಿ ಶ್ರೀ **ರಾವ್ ಬಹದ್ದೂರ್ ಮುತ್ತಣ್ಣ**ರವರಿಗೆ ಸಲ್ಲುತ್ತದೆ.

7. ಮೈಸೂರು ಸಂಸ್ಥಾನದ ನ್ಯಾಯಾಂಗ ಕ್ಷೇತ್ರದಲ್ಲಿ ಹಲವಾರು ಮಹನೀಯರು ಸೇವೆ ಸಲ್ಲಿಸಿದ್ದಾರೆ.

ಅಂಚೆ ಇಲಾಖೆಯಲ್ಲಿ ಸೇವೆ ಆರಂಭಿಸಿ, ನಂತರ ನ್ಯಾಯಾಂಗ ಆಯುಕ್ತರ ಕಚೇರಿಯಲ್ಲಿ ನ್ಯಾಯವಾದಿಯಾಗಿ, ಜಿಲ್ಲಾ ಖಜಾನೆ ಮತ್ತು ಜೈಲಿನ ಮೇಲುಸ್ತುವಾರಿ, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ, ಎಲ್ಲ ಹುದ್ದೆಗಳಲ್ಲಿ ಶ್ರೇಷ್ಠ ಮಟ್ಟದ ದಕ್ಷತೆ ತೋರಿಸಿದ, ಮೈಸೂರು ನಗರಾಭಿವೃದ್ಧಿ ಸಮಿತಿ ಸದಸ್ಯರೂ ಆಗಿದ್ದವರು ರಾಜಮಂತ್ರ ಪ್ರವೀಣ ಶ್ರೀ ಸಿ. **ಶ್ರೀನಿವಾಸೈಯ್ಯಂಗಾರ್**‌ರವರು.

ಮೈಸೂರು ಸಂಸ್ಥಾನದಲ್ಲಿ ಸುದೀರ್ಘ ಕಾಲ ನ್ಯಾಯಾಧೀಶರಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸಿ ರಾಜಧರ್ಮ ಪ್ರವೀಣ ದಿವಾನ್ ಬಹದ್ದೂರ್ ಬಿರುದನ್ನು ಪಡೆದವರು ಶ್ರೀ **ಕೆ.ಎಸ್.ಚಂದ್ರಶೇಖರ ಅಯ್ಯರ್**‌ರವರು.

ಸಹಾಯಕ ಪೊಲೀಸ್ ಸೂಪರಿಂಟೆಂಡೆಂಟ್ ಆಗಿ, ಹಿರಿಯ ಸಹಾಯಕ ಆಯುಕ್ತರಾಗಿ, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ, ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್, ಕೆಲಕಾಲ ದಿವಾನರಾಗಿ ಸೇವೆ ಸಲ್ಲಿಸಿದವರು ಶ್ರೀ **ಮುಷೀರ್–ಉಲ್–ಮುಲ್ಕ್ ಮೀರ್ ಹಂಸಾ ಹುಸೇನ್** ರವರು. **(ಮುಂದುವರೆಯುವುದು)**

ನಾದಲಹರಿ



ಡಾ.ರಮಾ ವಿ. ಬೆಣ್ಣೂರ್
ಸಂಗೀತ ವಿಮರ್ಶಕರು
ಮೊ: 99452 82346

ಮೈಸೂರಿನ ಹೆಮ್ಮೆಯ ಸಹೋದರಿಯರು

ಬದುಕು ನಮಗೆ ಅನೇಕ ಅವಕಾಶಗಳನ್ನು ನೀಡುತ್ತಲೇ ಇರುತ್ತದೆ. ಒಂದು ದಾರಿ ಮುಚ್ಚಿದರೆ ಮತ್ತೊಂದು ಖಂಡಿತಾ ತೆರೆದಿರುತ್ತದೆ. ಅದನ್ನು ಗುರುತಿಸುವ, ಬಳಸಿಕೊಳ್ಳುವ ಜಾಣ್ಮೆ ನಮ್ಮಲ್ಲಿ ಇರಬೇಕಷ್ಟೆ. ಅದು ತೋರುವ ಹಾದಿಗಳಲ್ಲಿ ನಮಗೆ ಸೂಕ್ತವಾದುವುಗಳನ್ನು ಆಯ್ಕೆ ಮಾಡಿಕೊಳ್ಳುವುದೂ ಸಹ ಅಷ್ಟೇ ಮುಖ್ಯ ಆಗುತ್ತದೆ. ಜೀವನವು ಯಾವಾಗಲೂ ಒಂದೇ ದಿಕ್ಕಿನಲ್ಲಿ ಹರಿಯುತ್ತದೆ ಎಂದು ಹೇಳಲು ಆಗುವುದಿಲ್ಲ. ಕೆಲವೊಮ್ಮೆ, ಅದು ಹೋದ ಕಡೆಗೆ ನಾವು ಹೆಜ್ಜೆ ಹಾಕಬೇಕಾಗುತ್ತದೆ. ನಾವು ಬಯಸಿದುದೆಲ್ಲಾ ಹೇಗೆ ಸಿಗದೇ ಹೋಗುತ್ತದೋ, ಹೇಗೆ ಬಂದುದನ್ನು ನಾವು ಸ್ವೀಕರಿಸುವ ಅನಿವಾರ್ಯತೆ ಉಂಟಾಗುತ್ತದೆಯೋ ಅಂತೆಯೇ ಬದುಕು ಕೊಟ್ಟದ್ದನ್ನು ಸ್ವೀಕರಿಸುತ್ತಲೇ, ಅದರಲ್ಲೇ ಹೆಚ್ಚಿನದನ್ನು ಸಾಧಿಸಿ ತೋರುವ ಜಾಣ್ಮೆ–ಛಲ ಇವು ಕೆಲವರಲ್ಲಿ ಕಂಡುಬರುವ ಗುಣ.

ಶ್ರೀಕಾಂತ್ ಮಂಜ್ರೇಕರ್ ಅಥವಾ ಎಸ್.ಪಿ.ಮಂಜ್ರೇಕರ್ ಎಂಬುದು ಕೆಲವು ದಶಕಗಳ ಹಿಂದೆ ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ (ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ) ಸುಪರಿಚಿತ ಹೆಸರು. ಮೂಲತಃ ಮಹಾರಾಷ್ಟ್ರದವರಾದ ಇವರು ಅಲ್ಲಿಯ ಮೈಕ್ರೊಬಯಾಲಜಿ ವಿಭಾಗದ ಮುಖ್ಯಸ್ಥರಾಗಿದ್ದರು. ಅವರ ಜರ್ಮನ್ ಪತ್ನಿ ಡಾ.ಕ್ರಿಸ್ತಾ ಸಹ ಅಲ್ಲಿಯೇ ಬಯೋ ಕೆಮಿಸ್ಟ್ರಿ ಮತ್ತು ಅಪ್ಲೈಡ್ ನ್ಯುಟ್ರಿಷನ್ ವಿಭಾಗದಲ್ಲಿ ನ್ಯೂಟ್ರಿಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾಕೆ. ಅವರಿಗೆ ನಾಲ್ಕು ಮಕ್ಕಳು. ಮೊದಲ ಮಗ, ನಂತರ ಒಂದು ಹೆಣ್ಣು ಕೊನೆಯ ಗಂಡು–ಹೆಣ್ಣು ಅವಳಿ–ಜವಳಿಗಳು.

ಸಹಜವಾಗಿಯೇ ಮಕ್ಕಳ ಬಾಲ್ಯ ಎಲ್ಲವೂ ಸಿಎಫ್‌ಟಿಆರ್‌ಐನ ಪರಿಧಿಯಲ್ಲಿಯೇ ಕಳೆಯಿತು. ಶಾಲೆಯೂ ಅಲ್ಲಿಯೇ ಇದ್ದುದರಿಂದ ಹೊರಗೆ ಹೋಗುವ ಪ್ರಮೇಯ ಕಡಿಮೆ. ತಂದೆಗಿಂತ ತಾಯಿ ಶಿಸ್ತಿಗೆ ಬಹಳ ಪ್ರಾಮುಖ್ಯತೆ ಕೊಡುತಿದ್ದಾಕೆ. ಮಕ್ಕಳ ಬೌದ್ಧಿಕ ಶಿಕ್ಷಣದ ಜೊತೆಗೆ ದೈಹಿಕವಾಗಿಯೂ ಅವರು ಸದೃಢರಾಗಿರಬೇಕೆಂಬ ಎಚ್ಚರಿಕೆ. ತಮ್ಮ ಬಿಡುವಿಲ್ಲದ ಕೆಲಸಗಳ ಮಧ್ಯೆ ಮಕ್ಕಳ ಈ ಎಲ್ಲ ವಿಷಯಗಳ ಬಗ್ಗೆ ಗಮನ ಹರಿಸುತ್ತಿದ್ದಾಕೆ. ಸಿಎಫ್‌ಟಿಆರ್‌ಐನ ಈಜುಕೊಳಕ್ಕೆ ತಪ್ಪದೇ ಮಕ್ಕಳನ್ನು ಕರೆದೊಯ್ದು, ಅವರಿಗೆ ಈಜು ಕಲಿಯಲು ಪ್ರೋತ್ಸಾಹಿಸಿದಾಕೆ. ಜೊತೆಗೆ ದಸರಾ ಈಜು ಸ್ಪರ್ಧೆಗೂ ಮಕ್ಕಳನ್ನು ಕರೆದೊಯ್ಯುತ್ತಿದ್ದರು ಆಕೆ. ಶಾಲೆಯಲ್ಲಿ ನಾಟಕ, ಕ್ರೀಡೆ, ಓದು ಎಲ್ಲದಕ್ಕೂ ಆಕೆಯದೇ ಪ್ರೋತ್ಸಾಹ.

ಜೊತೆಗೆ ಮಕ್ಕಳಿಗೆ ಸಹಜವಾಗಿಯೇ ಮೂರು ನಾಕು ಭಾಷೆಗಳ ಪರಿಚಯ ಆಯಿತು. ಕಾಲೇಜಿಗೆ ಬಂದ ಮೇಲೂ ಹಿರಿಯ ಮಗಳಾದ ಅನ್ಯಾ, ವಿಶ್ವವಿದ್ಯಾಲಯಗಳ ಮಟ್ಟದಲ್ಲೂ, ರಾಷ್ಟ್ರ ಮಟ್ಟದಲ್ಲೂ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದರೆ, ಕಿರಿಯವಳಾದ ನೀಮಾ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಅನುಭವ ಪಡೆದಾಕೆ. ಮುಂದೆ ಬದುಕು ಅವರ ಶಿಕ್ಷಣ ಕ್ಷೇತ್ರದ ದಿಕ್ಕುಗಳನ್ನು ಬದಲಿಸಿದಾಗ ಇಬ್ಬರೂ ಈಜುವಿಕೆಗೆ ತಾತ್ಕಾಲಿಕವಾಗಿ ವಿರಾಮ ಹಾಕಿದರು. ಅನ್ಯಾ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಓದಿ ವೈದ್ಯೆ ಆದರು.

ಕಿರಿಯ ನೀಮಾ ಅವರು ತಮ್ಮ ಪ್ರಕೃತಿಯೊಂದಿಗಿನ ಆಕರ್ಷಣೆಯನ್ನು ಮುಂದುವರೆಸುವ ಹಾದಿಯಲ್ಲಿ ಹೆಜ್ಜೆ ಇಡಲು ನಿರ್ಧರಿಸಿದರು. ಮನೆಯಲ್ಲಿ ಬಾಲ್ಯದಿಂದಲೂ ತಮ್ಮೊಡನೆಯೇ ಇರುತ್ತಿದ್ದ ಅನೇಕ



ನೀಮಾ ಮಂಜ್ರೇಕರ್ ಹಾಗೂ ಅನ್ಯಾ ಶೈನಿ

> ಮೈಸೂರಿನ ನಾಟಕ ರಂಗದಲ್ಲಿ ನೀಮಾ ಬಹುಪರಿಚಿತೆ. ಇಷ್ಟೆಲ್ಲಾ ಕಾರ್ಯ ಚಟುವಟಿಕೆಗಳಿಂದ ತುಂಬಿದ್ದರೂ ಈ ಇಬ್ಬರೂ ಅಕ್ಕ ತಂಗಿಯರು ಅತ್ಯಂತ ಸರಳ ಮತ್ತು ಸ್ನೇಹಮಯ ವ್ಯಕ್ತಿತ್ವದವರು. ತಮ್ಮ ಸಾಧನೆಗಳ ಬಗ್ಗೆ ಯಾರಲ್ಲೂ ಹೇಳಿಕೊಳ್ಳದೆ ತಮ್ಮಷ್ಟಕ್ಕೆ ಇರುವ ಸರಳ ಸ್ವಭಾವದವರು. ಈರ್ವರೂ ನಮ್ಮ ಕರ್ನಾಟಕದ ಹೆಮ್ಮೆ.

ಸಾಕು ಪ್ರಾಣಿಗಳು ಮತ್ತು ತಾಯಿಯವರು ಕಳುಹಿಸುತ್ತಿದ್ದ ನೇಚರ್ ಕ್ಯಾಂಪ್‌ಗಳು ಬಹುಶಃ ಎಳವೆಯಲ್ಲಿಯೇ ಅವರ ಮನದ ಮೇಲೆ ಬೀರಿದ ಪ್ರಭಾವ ಎಂದು ಕಾಣುತ್ತದೆ. ಬಿ.ಎಸ್‌ಸಿ ಮುಗಿಸಿ, ಡೆಹ್ರಾಡೂನಿನಲ್ಲಿರುವ ವೈಲ್ಡ್ ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಂದುವರೆಸಲು ಹೋದರು. ಅಲ್ಲಿ ಮತ್ತೊಂದು ಶಾರ್ಟ್ ಪ್ರಾಜೆಕ್ಟನ್ನು ಮಾಡುವ ಅವಕಾಶವೂ ಅವರಿಗೆ ದೊರೆಯಿತು. ಹಿಮಾಚಲ ಪ್ರದೇಶದಲ್ಲಿ ವಾಸಿಸುವ ಐಬೆಕ್ಸ್ ಅಂದರೆ, ಪರ್ವತದ ಮೇಕೆಗಳ ಬಗ್ಗೆ ಹಲವು ಸಂಶೋಧನೆಯನ್ನು ಮಾಡುವ ಅಪೂರ್ವ ಅವಕಾಶ ಅವರಿಗೆ ಲಭ್ಯವಾಯಿತು. ಬೇರೆ ಬೇರೆ ಋತುಗಳಲ್ಲಿ ಅವು ಏನನ್ನು ತಿನ್ನುತ್ತವೆ, ಆ ಆಹಾರದ ಪೌಷ್ಟಿಕಾಂಶಗಳು ಏನು ಎಂಬುದರ ಬಗ್ಗೆ ಆಳವಾದ ಸಂಶೋಧನೆ ಮಾಡಿದ ಖ್ಯಾತಿ ಇವರದಾಯಿತು. ಜೊತೆಗೆ ಆ ಪ್ರದೇಶದ ಔಷಧೀಯ ಸಸ್ಯಗಳ ಬಗ್ಗೆಯೂ ಚಿಕ್ಕ ಪ್ರಾಜೆಕ್ಟ್ ಒಂದನ್ನು ಮಾಡಲು ಅವಕಾಶ ಸಿಕ್ಕಿತು. ಇವೆಲ್ಲವೂ ಆಯಾ ವಿಭಾಗಗಳಲ್ಲಿ ಕೆಲಸ ಮಾಡುವವರಿಗೆ, ಸಂಶೋಧನೆ ಮಾಡುವವರಿಗೆ ಅಮೂಲ್ಯ ಮಾಹಿತಿಗಳನ್ನು ಒದಗಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಇತ್ತ ಇವರ ಅಕ್ಕ ಅನ್ಯಾ ಉಗಾಂಡದಲ್ಲಿ ಎಂ.ಡಿ. ಮಾಡಿ, ಮಕ್ಕಳ ತಜ್ಞೆಯಾಗಿ ಹೊರಹೊಮ್ಮಿದರು. ಅವರ ಪತಿ ಕುಲವಂತ್ ಸಿಂಗ್ ಮಡದಿಯ ಎಲ್ಲ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುವಾತ. ತಮ್ಮ ಪತ್ನಿ ಹತ್ತು ಹಲವು ಭಾಷೆಗಳಲ್ಲಿ ಪರಿಣಿತೆ ಎಂದು ಹೆಮ್ಮೆಯಿಂದ ಬೀಗುವಾತ. ನೀಮಾ ಅವರಲ್ಲಿದ್ದ ಪ್ರಕೃತಿ ಪ್ರೇಮವೇ ಬಹುಶಃ ಅವರನ್ನು ಮತ್ತು (ಕೃಪಾಕರ್–ಸೇನಾನಿ ಜೋಡಿಯ) ಸೇನಾನಿ ಅವರನ್ನು ಸಮೀಪಕ್ಕೆ ತಂದಿತು ಎನ್ನಬಹುದು. ಈ ದಂಪತಿಗಳ ಸಮಾನ ಆಸಕ್ತಿಯು ಅವರಿಂದ ಅನೇಕ ಅಸಾಧ್ಯ ಕೆಲಸಗಳನ್ನು ಆಗು ಮಾಡಿಸಿದೆ. ನೀಮಾ ಪತಿಯ ಪ್ರತೀ ಕಾರ್ಯದಲ್ಲೂ ಸದ್ದಿಲ್ಲದೆ ಅವರ ಹೆಗಲಿಗೆ ಹೆಗಲು ಜೋಡಿಸಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಕೃಪಾಕರ್–ಸೇನಾನಿ ಜೋಡಿಯು ಸಾಮಾನ್ಯವಾಗಿ ತೆಗೆಯುವ ಯಾವುದೇ ಕಾಡಿನ ಚಿತ್ರೀಕರಣ ಅಥವಾ ಶಾರ್ಟ್ ಫಿಲಂಗಳ ಎಡಿಟಿಂಗ್, ಸ್ಕ್ರಿಪ್ಟ್, ಸೌಂಡ್ ಎಡಿಟಿಂಗ್, ರೆಕಾರ್ಡಿಂಗ್ ಇವರದೇ ಆಗಿರುತ್ತದೆ. ಅಂತರರಾಷ್ಟ್ರೀಯ ಖ್ಯಾತಿ ಪಡೆದ ಅವರ ವೈಲ್ಡ್ ಡಾಗ್ಸ್ ಚಿತ್ರಕ್ಕೂ ಇವರದೇ ಕೈಚಳಕ ಈ ಎಲ್ಲ ಕೆಲಸಗಳ ಹಿಂದೆ ಇದ್ದುದು.

ಇವುಗಳ ಮಧ್ಯೆ ಓದಿನಿಂದಾಗಿ ಹೆಚ್ಚೂ ಕಡಿಮೆ ಸ್ಥಗಿತಗೊಂಡಿದ್ದ ಈಜುಗಾರಿಕೆಯಿಂದ ಈ ಸಹೋದರಿಯರು ಹೆಚ್ಚು ದಿನ ದೂರವಿರಲು ಸಾಧ್ಯ ಆಗಲಿಲ್ಲ. ಬೆಂಗಳೂರಿನಲ್ಲಿ ಮಾಸ್ಟರ್ಸ್ ಸ್ವಿಮಿಂಗ್ ಎಂಬ ರಾಜ್ಯ ಮಟ್ಟದ ಈಜು ಸ್ಪರ್ಧೆಯು ರೆಗ್ಯುಲರ್ ಆಗಿ ನಡೆವ ಸ್ಪರ್ಧೆಗಳಿಗಿಂತ ಭಿನ್ನರಾದವರಿಗೆ ನಡೆಯುತ್ತದೆ. ಅದರಲ್ಲಿ ವಯಕ್ತಿಕ ವಿಭಾಗ ಅಲ್ಲದೆ ರಿಲೇ ಕೂಡ ಇರುತ್ತದೆ. ಇದರ ರಾಷ್ಟ್ರೀಯ ಮಟ್ಟದ ಸ್ಪರ್ಧೆಯು ಭಾರತದಲ್ಲಿ ಎಲ್ಲಿ ಬೇಕಾದರೂ ನಡೆಯಬಹುದು. ಇದರಲ್ಲಿ ಅನ್ಯಾ ಮತ್ತು ನೀಮಾ ಅವರು ಭಾಗವಹಿಸಲು ಪ್ರಾರಂಭಿಸಿದರು. ಇಬ್ಬರೂ ಪ್ರತೀ ವರುಷ ಪ್ರಥಮ ಇಲ್ಲವೇ ದ್ವಿತೀಯ ಬಹುಮಾನ ಪಡೆಯುತ್ತಿದ್ದುದು ಖಾತ್ರಿ. 2001–03ರವರೆಗೆ ಭಾಗವಹಿಸಿದ್ದ ನೀಮಾ ಮತ್ತೆ ಭಾಗವಹಿಸಿದ್ದು 2017ರಲ್ಲೇ. ಈ ಸಹೋದರಿಯರು ಮತ್ತೆ ಹಿಂದಿರುಗಿ ನೋಡಿದುದೇ ಇಲ್ಲ. ನೀಮಾ ಅವರಲ್ಲಿ ರಂಗಾಸಕ್ತಿಯೂ ಶಾಲಾ ದಿನಗಳಿಂದಲೇ ಚಿಗುರೊಡೆದಿತ್ತು. ಮೈಸೂರಿನ ಕಲಾ ಸುರುಚಿ ತಂಡದೊಡನೆ ನಿಕಟ ಸಂಪರ್ಕ ಹೊಂದಿರುವ ಇವರು ಅದರ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ರಂಗದ ಹಿನ್ನೆಲೆಯಲ್ಲೂ ಕೆಲಸ ಮಾಡಿದ್ದಾರೆ. ಹಲವು ನಾಟಕಗಳಿಗೆ ವಸ್ತ್ರಾಲಂಕಾರದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. 'ಅನ್ ಟೈಟ್ಲ್ಡ್ ಒನ್' ಇಂಗ್ಲೀಷ್ ನಾಟಕದ ನಿರ್ದೇಶನವನ್ನೂ ಮಾಡಿದ್ದಾರೆ. ಒಟ್ಟಾರೆ ಮೈಸೂರಿನ ನಾಟಕ ರಂಗದಲ್ಲಿ ನೀಮಾ ಬಹುಪರಿಚಿತೆ. ಇಷ್ಟೆಲ್ಲಾ ಕಾರ್ಯ ಚಟುವಟಿಕೆಗಳಿಂದ ತುಂಬಿದ್ದರೂ ಈ ಇಬ್ಬರೂ ಅಕ್ಕ ತಂಗಿಯರು ಅತ್ಯಂತ ಸರಳ ಮತ್ತು ಸ್ನೇಹಮಯ ವ್ಯಕ್ತಿತ್ವದವರು. ತಮ್ಮ ಸಾಧನೆಗಳ ಬಗ್ಗೆ ಯಾರಲ್ಲೂ ಹೇಳಿಕೊಳ್ಳದೆ ತಮ್ಮಷ್ಟಕ್ಕೆ ಇರುವ ಸರಳ ಸ್ವಭಾವದವರು. ಈರ್ವರೂ ನಮ್ಮ ಕರ್ನಾಟಕದ ಹೆಮ್ಮೆ.


Printed by T.S. Gopinath, Published by M. Govinde Gowda on behalf of Academy Newspapers Private Limited, 15-C Industrial 'A' Layout, Bannimantap, Mysore-570 015 and Printed at Academy Newspapers Private Limited, 15-C Industrial 'A' Layout, Bannimantap, Mysore-570 015 and Published at 15-C Industrial 'A' Layout, Bannimantap, Mysore-570 015, Editor: M. Govinde Gowda Ph: 2496520 / 2496521 / 2496526 / 2496527 / 2496528. Fax: 0821-2496525. CITY OFFICES: Visveswaraya Building, III Floor, K.R. CIRCLE, MYSORE-570 001, Ph: 2431774 and No. 114, D. DEVARAJ URS ROAD (Opposite Big Bus), MYSORE-570 001. Ph: 2428695. RNI Reg. No. 36581 / 1980 E-mail address: news@mysurumithra.com For advertisements: ad@mysurumithra.com

ಮೈಸೂರಿನ ವರುಣ ಕೆರೆಯಲ್ಲಿ ಇಬ್ಬರು ಅನಾಮಧೇಯ ವ್ಯಕ್ತಿಗಳ ಶವ ಪತ್ತೆ

ಮೈಸೂರು, ಫೆ.21(ಬಿಎಲ್‌ಯು)– ಮೈಸೂರಿನ ತಿ.ನರಸೀಪುರ ವರುಣ ಕೆರೆಯಲ್ಲಿ ಇಂದು ಇಬ್ಬರು ಅನಾಮಧೇಯ ವ್ಯಕ್ತಿಗಳ ಶವ ಪತ್ತೆಯಾಗಿದೆ.

ಒಬ್ಬಾತನಿಗೆ ಸುಮಾರು 50 ರಿಂದ 55 ವರ್ಷವಾಗಿದ್ದರೆ, ಮತ್ತೊಬ್ಬನಿಗೆ ಸುಮಾರು 30 ರಿಂದ 35 ವರ್ಷವಾಗಿದೆ. ನಾನು ಚಾಮರಾಜನಗರದವನು ಎಂದು ಹೇಳಿಕೊಳ್ಳುತ್ತಿದ್ದ 55 ವರ್ಷದ ವ್ಯಕ್ತಿ ನಿನ್ನೆ ಕೆರೆ ಬಳಿ ಕುಳಿತು ಎಲ್ಲೂ ಕೆಲಸ ಸಿಗುತ್ತಿಲ್ಲ ಎಂದು ಮೀನು ಹಿಡಿಯುವವರ ಬಳಿ ಗೋಳು ತೋಡಿಕೊಳ್ಳುತ್ತಿದ್ದನಂತೆ. ಆದರೆ ಈತ ಯಾರೂ, ಎಲ್ಲಿಯವನು ಎಂಬ ಸ್ಪಷ್ಟ ಮಾಹಿತಿ ಇಲ್ಲ.

ಮತ್ತೊಬ್ಬ ನೀರಿನಲ್ಲಿ ಮುಳುಗಿ ಎರಡು ದಿನವಾಗಿದೆ. ಈತ ಕೂಡ ಎಲ್ಲಿಯವನು, ಯಾರು ಎಂಬ ಮಾಹಿತಿ ದೊರೆತಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವರುಣ ಪೊಲೀಸರು ಶವಗಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಈ ಇಬ್ಬರು ಮಾಹಿತಿಯನ್ನು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗೂ ಕಳುಹಿಸಿದ್ದು, ಅವರ ಸಂಬಂಧಿಗಳು ಯಾರಾದರೂ ಬರಬಹುದೇ ಎಂದು ಎದುರು ನೋಡಲಾಗುತ್ತಿದೆ.



ನಿಖಿಲ್ ಕುಮಾರಸ್ವಾಮಿ ಅಭಿಮಾನಿ ಬಳಗದ ಸದಸ್ಯ ಸಚಿನ್‌ಗೆ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬದ ಶುಭಾಶಯ ಕೋರಿದರು. ಬಳಗದ ಅಧ್ಯಕ್ಷ ಪ್ರದೀಪ್ ಕೃಷ್ಣೇಗೌಡ, ಪ್ರಮೋದ್, ಶ್ರೀನಿವಾಸ್, ಮಂಜು, ರಾಜೇಶ್, ದರ್ಶಿ, ನಾಗರಾಜು, ಚಂದ್ರಶೇಖರ್, ಅಜಂಯ್ ಇನ್ನಿತರರಿದ್ದರು.

ಎಟಿಎಂಗೆ ತುಂಬಬೇಕಿದ್ದ 3.40 ಕೋಟಿ ದುರುಪಯೋಗ: ಇಬ್ಬರ ವಿರುದ್ಧ ಕೇಸ್

ಹಾಸನ,ಫೆ. 21– ಎಟಿಎಂಗೆ ಹಣ ಹಾಕದೇ 3.40 ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿದ್ದ ಸಿಎಂಎಸ್ ಕಂಪನಿಯ ಇಬ್ಬರು ಸಿಬ್ಬಂದಿ ವಿರುದ್ಧ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿದ್ದಾರೆ.

ಬಡಾವಣೆ ಪೊಲೀಸ್ ಠಾಣೆಯಲ್ಲಿ ಸಿಎಂಎಸ್ ಬ್ರಾಂಚ್ ಮ್ಯಾನೇಜರ್ ರಾಜು ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಬೂವನಹಳ್ಳಿಯ ಬಿ.ಎಲ್.ನಂದೀಶ್ ಹಾಗೂ ದಾಸರ ಕೊಪ್ಪಲಿನ ಎಂ.ಪಿ.ಮಧುಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಕಳೆದ ಫೆ.18 ಮತ್ತು 19ರಂದು ಸಂಸ್ಥೆಯಲ್ಲಿ ನಡೆಸಿದ ತಿಂಗಳ ಲೆಕ್ಕಪರಿಶೋಧದ ವೇಳೆ ಈ ಅವ್ಯವಹಾರ ಬೆಳಕಿಗೆ ಬಂದಿದ್ದು, 3 ಕೋಟಿ 40 ಲಕ್ಷ 28 ಸಾವಿರ ರೂಗಳನ್ನು 11 ಕೆನರಾ ಬ್ಯಾಂಕ್ ಎಟಿಎಂ,3 ಎಸ್ ಬಿ ಐ ಎಟಿಎಂ ಮತ್ತು 1 ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಸೇರಿ 18 ಎಟಿಎಂಗಳಿಗೆ ಹಣ ಜಮಾ ಮಾಡಿದಂತೆ ಕೃತಕ ದಾಖಲೆ ಸೃಷ್ಟಿಸಿ, ಹಣ ಜಮಾ ಮಾಡದೆ ದುರುಪಯೋಗ ಮಾಡಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮೈ ಮೇಲೆ ಶನಿದೇವ ಬರುತ್ತಾನೆ...!! ಎಂದು ನಂಬಿಸಿ ಜನರಿಂದ ಹಣ, ಒಡವೆ ಪಡೆದು ವಂಚನೆ

ದೂರು ನೀಡಿದರೂ ಕ್ರಮ ಜರುಗಿಸದ ಪೊಲೀಸರು

ಮೈಸೂರು,ಫೆ.21(ಜಿಎ)–ಕೆ.ಆರ್. ನಗರ ಪಟ್ಟಣಕ್ಕೆ ಹೊಂದಿ ಕೊಂಡಂತಿರುವ ಮಧುವನಹಳ್ಳಿ ಬಡಾವಣೆಯಲ್ಲಿ ಮಂಜುನಾಥ್ ಎಂಬಾತ ತನ್ನ ಮೈ ಮೇಲೆ ಶನಿದೇವರು ಬರುತ್ತಾನೆ, ನಿಮ್ಮ ಮನೆಯಲ್ಲಿ ದೋಷವಿದೆ, ಪರಿಹಾರ ಮಾಡುತ್ತೇನೆ ಎಂದು ನಂಬಿಸಿ, ಚಿನ್ನ ಹಾಗೂ ಹಣ ವಂಚಿಸಿದ್ದಾನೆ ಎಂದು ಹಲವಾರು ಸಂತ್ರಸ್ತರು ಆರೋಪಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತ ಜಯರಾಜ್ ಮಾತನಾಡಿ, ಬಡಾವಣೆಯ ಶನಿದೇವರ ದೇವಸ್ಥಾನಕ್ಕೆ ಹೋಗುವಾಗ ಅಥವಾ ಮನೆಯಲ್ಲಿ ಶನಿದೇವರ ಕಥೆ ಓದಿಸುವ ವೇಳೆ ಮಂಜುನಾಥ್ ಭಕ್ತರಿಗೆ ನಿಮ್ಮ ಸಮಸ್ಯೆಗೆ ದೋಷ ಕಾರಣ, ಪರಿಹರಿಸಬೇಕಾದಲ್ಲಿ ಪೂಜೆ ಮಾಡಿಸಬೇಕು ಎಂದು ಹೆದರಿಸುತ್ತಾನೆ. ನಂಬಿ ಪೂಜೆ ಮಾಡುತ್ತೇನೆಂದು ಪಡೆದ ಒಡವೆಗಳನ್ನು ವಿವಿಧೆಡೆ ಗಿರವಿ ಇರಿಸುತ್ತಾನೆ. ಓರ್ವರ ಮನೆಯಲ್ಲಿ ಪೂಜೆ ಮಾಡುತ್ತೇನೆಂದು ಒಡವೆ ಪಡೆದು, ಅದನ್ನು ಗೋಡೆಯಲ್ಲಿ ರಂಧ್ರ ಕೊರೆದು ಇರಿಸಿ, ಮೇಲೆ ಪ್ಲೈವುಡ್ ಪಟ್ಟಿ ಒಡೆದು, ನಾನು ತಿಳಿಸಿದಾಗ ತೆರೆಯಿರಿ ಎಂದು ಹೇಳಿ ಹೋಗುತ್ತಾನೆ. ಬಳಿಕ ಪರಿಶೀಲಿಸಿದಾಗ ಅಲ್ಲಿ ಒಡವೆ ಇರುವುದಿಲ್ಲ ಎಂದು ದೂರಿದರು.

ಇದೇ ರೀತಿ ಹಲವರಿಗೆ ಕೋಟಿಗಟ್ಟಲೆ ಮೌಲ್ಯದ ಒಡವೆ ವಂಚಿಸಿದ್ದಾನೆ. ತಮ್ಮೊಡನೆ ಬಂದಿರುವ ರೇಖಾ, ಲೀಲಾ, ಕುಮಾರ್, ಜಯರಾಂ, ಕಾರ್ತಿಕ್, ಸುರೇಶ್, ದ್ರಾಕ್ಷಾಯಿಣಿ ಸುರೇಶ್ ಮೊದಲಾದವರಿಗೂ ವಂಚಿಸಿದ್ದು, ದೂರು ನೀಡಲು ಹೋದರೆ ಸ್ಥಳೀಯ ಪೊಲೀಸರು ತಮ್ಮ ಮೇಲೆಯೇ ದಬ್ಬಾಳಿಕೆ ನಡೆಸುತ್ತಾರೆ. ಎಸ್‌ಪಿ ಮೊದಲಾದವರ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ. ಹೀಗಾಗಿ ಈಗಲಾದರೂ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಗಮನ ಹರಿಸಿ ತಮಗೆ ನ್ಯಾಯ ದೊರೆಕಿಸಿಕೊಡಬೇಕೆಂದು ಮನವಿ ಮಾಡಿದರು.

ಈ ವೇಳೆ ಅನೇಕ ಸಂತ್ರಸ್ಥರು ತಮಗೂ ಇದೇ ರೀತಿಯ ವಂಚನೆ ಆಗಿದೆ ಎಂದು ಅಳಲು ತೋಡಿಕೊಂಡರು.

ನಾಳೆ ಮೈಸೂರಲ್ಲಿ ಬೃಹತ್ ಉದ್ಯೋಗ ಮೇಳ

50ಕ್ಕೂ ಹೆಚ್ಚು ಕಂಪನಿಗಳು ಭಾಗಿ, 4 ರಿಂದ 5 ಸಾವಿರ ಮಂದಿಗೆ ಉದ್ಯೋಗ

ಮೈಸೂರು,ಫೆ.21(ಜಿಎ)–ಕರ್ನಾಟಕ ರಾಜ್ಯ ಭೀಮ್ ಸೇನೆ ಸಂಘಟನೆ ವತಿಯಿಂದ ರಾಜರ್ಷಿ ಕೃಷ್ಣರಾಜ ಒಡೆಯರ್ ನೆನಪಿನಲ್ಲಿ ಹಾಗೂ ಸಂಘಟನೆಯ ವಾರ್ಷಿಕೋತ್ಸವದ ಅಂಗವಾಗಿ ಫೆ.23 ರಂದು ಟೌನ್‌ಹಾಲ್‌ನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಸರ್ವೇಶ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.30ಕ್ಕೆ ಮೈಸೂರು –ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಲಿದ್ದಾರೆ. 50ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳುತ್ತಿದ್ದು, ಮೂರರಿಂದ ನಾಲ್ಕು ಸಾವಿರ ಜನಕ್ಕೆ ಉದ್ಯೋಗ ದೊರೆಯುವ ನಿರೀಕ್ಷೆಯಿದೆ. ಎಸ್‌ಎಸ್‌ಎಲ್‌ಸಿಯಿಂದ ಆರಂಭವಾಗಿ ಇತರೆ ಯಾವುದೇ ಶಿಕ್ಷಣ ಪಡೆದವರು ಪಾಲ್ಗೊಳ್ಳಬಹುದಾಗಿದೆ. ಯಾವುದೇ ಶುಲ್ಕವಿಲ್ಲ. ನೇರವಾಗಿ ಸ್ಥಳಕ್ಕೇ ಆಗಮಿಸಿ ಪ್ರಯೋಜನ ಪಡೆಯಬಹುದಾಗಿದೆ ಎಂದರು.

ಶಾಸಕ ಕೆ. ಹರೀಶ್‌ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಮಾಜಿ ಶಾಸಕ ಎಲ್. ನಾಗೇಂದ್ರ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕಿ ಡಿ.ಎಂ.ರಾಣಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೋಹನ್ ಕುಮಾರ್, ಬಸವಯ್ಯ, ಅಶೋಕ್, ಲಯನ್ ಕುಮಾರ್, ಮಾದೇಶ್, ಸಿದ್ದರಾಜು, ಮಹೇಶ್ ಉಪಸ್ಥಿತರಿದ್ದರು.

ಇ–ಖಾತಾ ಪಡೆಯಲು ಈ ಕ್ರಮ ಅನುಸರಿಸಿ

ಮೈಸೂರು ನಗರ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್ ಸಲಹೆ

- ಇ–ಖಾತಾ ಪಡೆಯಲು ಇದನ್ನು ಅನುಸರಿಸಿ
- ದಾಖಲಾತಿಯ ತಪ್ಪು ಮಾಹಿತಿ ಸರಿಪಡಿಸಿಕೊಳ್ಳಲು ಅವಕಾಶ
- ಪಿನ್ ಟು ಪಿನ್ ವಿವರ ನೀಡಿರುವ ನಗರ ಪಾಲಿಕೆ ಆಯುಕ್ತರು
- ಖಾಲಿ ನಿವೇಶನದ ಬಗ್ಗೆ ಕೂಡ ಮಾಹಿತಿ ನೀಡಬೇಕು

ಮೈಸೂರು, ಫೆ.21(ಬಿಎಲ್‌ಯು)– ಇ–ಆಸ್ತಿ ತಂತ್ರಾಂಶದಲ್ಲಿ ಸೃಜಿಸಿರುವ ಕರಡು ಇ–ಖಾತಾವನ್ನು ಪರಿಶೀಲನೆಗೊಳಪಡಿಸಿ ಅಂತಿಮ ಇ–ಖಾತಾ ಪಡೆಯುವ ಕುರಿತಂತೆ ಆಸ್ತಿ ಮಾಲೀಕರು ಹಾಗೂ ಸಾರ್ವಜನಿಕರು ಮಾರ್ಗಸೂಚಿ ಪಾಲಿಸುವಂತೆ ಮೈಸೂರು ನಗರ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್ ಸೂಚನೆ ನೀಡಿದ್ದಾರೆ.

ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಆಸ್ತಿಗಳ ವಿವರಗಳನ್ನು ಆಸ್ತಿ ಕಣಜ ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ಈ ಆಸ್ತಿಗಳ ಕರಡು ನಮೂನೆ–2ರ ವಿವರಗಳನ್ನು http://eaasthi.karnataka.gov.in ರ ವೆಬ್‌ಸೈಟ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಆಸ್ತಿ ಮಾಲೀಕರು ತಮ್ಮ ಆಸ್ತಿಗೆ ಸಂಬಂಧಿಸಿ ದಂತೆ ಜಿಲ್ಲೆ ಹಾಗೂ ನಗರ ಸ್ಥಳಿಯ ಸಂಸ್ಥೆಯ ಹೆಸರನ್ನು ಆಯ್ಕೆ ಮಾಡಿಕೊಳ್ಳ ಬೇಕು. ತರುವಾಯ ಮಾಲೀಕರು ಹೆಸರು/ಅಸೆಸ್‌ಮೆಂಟ್ ಸಂಖ್ಯೆ/ಖಾತಾ ಸಂಖ್ಯೆ/ ಉದ್ಧೃತ ಸಂಖ್ಯೆ ನಮೂದಿಸಿ ತಮ್ಮ ಆಸ್ತಿಯ ವಿವರಗಳನ್ನು ಪಡೆಯಬಹುದಾಗಿದೆ.

ಆಸ್ತಿಯ ಮಾಹಿತಿ ಲಭ್ಯವಾದ ನಂತರ DFRAFT E-KHATA ಮೂಲಕ ತಮ್ಮ ಆಸ್ತಿಯ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು. ಒಂದು ವೇಳೆ DFRAFT E-KHATAನಲ್ಲಿ ಆಸ್ತಿಗೆ ಸಂಬಂಧಿಸಿದ ಮಾಹಿತಿಗಳು ಅಪೂರ್ಣವಾಗಿದ್ದರೆ ಸೂಕ್ತ ದಾಖಲಾತಿಗಳೊಂದಿಗೆ UPLOAD ಮಾಡುವ ಮೂಲಕ DFRAFT E-KHATAದಲ್ಲಿನ ಮಾಹಿತಿ ಸರಿಪಡಿಸಿಕೊಳ್ಳಲು ತಂತ್ರಾಂಶದಲ್ಲಿ CLICK HERE ಆಯ್ಕೆ ಮಾಡುವ ಮೂಲಕ ಮೊಬೈಲ್ ಸಂಖ್ಯೆಗೆ ರವಾನಿಸುವ ಓಟಿಪಿ ದಾಖಲಿಸಿ ಲಾಗಿನ್ ಆಗಲು ಆಸ್ತಿ ಮಾಲೀಕರಿಗೆ ಅವಕಾಶ ಕಲ್ಪಿಸಲಾಗಿದೆ.

ನಗರ ಪಾಲಿಕೆಯಿಂದ ಈಗಾಗಲೇ ಸ್ವತ್ತಿಗೆ ಇ–ಖಾತಾ ಪಡೆದಿದ್ದಲ್ಲಿ 'ಹೌದು' ಎಂದು ಕ್ಲಿಕ್ ಮಾಡಿ ಸ್ವತ್ತಿನ ಸಂಖ್ಯೆ ನಮೂದಿಸಿ, ಅನುಮೋದನೆಗೆ ಮುಂದಿನ ಕ್ರಮಕ್ಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ನಗರ ಪಾಲಿಕೆಯಿಂದ ಈಗಾಗಲೇ ಸ್ವತ್ತಿಗೆ ಇ–ಖಾತಾ ಪಡೆಯದಿದ್ದಲ್ಲಿ, ಲಾಗಿನ್ ಆದ ನಂತರ 'ಇಲ್ಲ' ಎಂದು ಕ್ಲಿಕ್ ಮಾಡಿ ಆಸ್ತಿಗೆ ಸಂಬಂಧಿಸಿದಂತೆ ದಾಖಲಾಗಿರುವ ವಾರ್ಡ್ ಸಂಖ್ಯೆ/ಬ್ಲಾಕ್ ಸಂಖ್ಯೆ/ ರಸ್ತೆ ಸಂಖ್ಯೆ, ಹೆಸರು/ಅಸೆಸ್ ಮೆಂಟ್/ಖಾತಾ ಸಂಖ್ಯೆಗಳನ್ನು ಪರಿ ಶೀಲಿಸಿ ಬದಲಾವಣೆಗಳಿದ್ದರೆ ತಿದ್ದುಪಡಿ ಮಾಡಿ 'ಉಳಿಸಿ' ಗುಂಡಿಯನ್ನು ಒತ್ತಿ ಮುಂದುವರೆಸಬಹುದು.

ನಂತರ ಸ್ವತ್ತಿನ ತರಹೆ ಕಲಂನಲ್ಲಿ ನಿವೇಶನ/ಕಟ್ಟಡ/ಬಹುಮಾಲೀಕತ್ವ ಕಟ್ಟಡ/ ಅಪಾರ್ಟ್‌ಮೆಂಟ್ ಆಯ್ಕೆ ಮಾಡಿ, ನಂತರ ಒಳ ಚರಂಡಿ ಮತ್ತು ಮೂಲೆ ನಿವೇಶನ ಸೌಲಭ್ಯಗಳ ಲಭ್ಯತೆ ಬಗ್ಗೆ ಆಯ್ಕೆ ಮಾಡಿ ಮುಂದುವರೆಸಬಹುದಾಗಿದೆ (ಆಸ್ತಿಯ ವಿಧಾನ (SOP)ದಂತೆ ಕ್ರಮ ವಹಿಸಬಹುದಾಗಿದೆ.

ಆಸ್ತಿಯ ದಾಖಲೆಯ ನೋಂದಣಿ ದಿನಾಂಕದ ಆಧಾರದ ಮೇಲೆ ಕೆಲ ಆಯ್ಕೆಗಳೊಂದಿಗೆ ಮುಂದುವರೆಸಬಹುದಾಗಿದೆ.



ತನ್ವೀರ್ ಆಸೀಫ್

ನೋಂದಣಿಯು 01–04–2004ರ ನಂತರ ಆಗಿದ್ದಲ್ಲಿ, ನೋಂದಣಿ ಸಂಖ್ಯೆಯನ್ನು ನಮೂದಿಸುವ ಕಲಂ ಅನ್ನು ಆಯ್ಕೆ ಮಾಡಿ, ದಸ್ತಾವೇಜು ಸಂಖ್ಯೆ ದಾಖಲಿಸಿ, ಕಾವೇರಿ ತಂತ್ರಾಂಶದೊಂದಿಗೆ ಪರಿಶೀಲಿಸಿ ಧೃಡೀಕರಿಸುವುದು. (VALDATE AND SAVE) ನಂತರ ಕಾವೇರಿ ತಂತ್ರಾಂಶದ ಮೂಲಕ ನೋಂದಣಿ ಪತ್ರದಂತೆ ಆಸ್ತಿಯ ವಿಸ್ತೀರ್ಣವನ್ನು ಪಡೆಯಲಾಗುತ್ತದೆ.

ದಸ್ತಾವೇಜು ಸಂಖ್ಯೆಗೆ ಅನು ಗುಣವಾಗಿ ಪಡೆದ ನಮೂನೆ–15ರ ಸಂಖ್ಯೆಯನ್ನು ನಮೂದಿಸಿ ಪರಿಶೀಲಿಸಿ ಧೃಡೀಕರಿಸಿಕೊಳ್ಳಬಹುದಾಗಿದೆ. (VALDATE AND SAVE) (ಗಣಕೀಕೃತ ಋಣಭಾರ ಪತ್ರ: ನೋಂದಣಿ ದಿನಾಂಕಕ್ಕಿಂತ ಒಂದು ದಿನ ಹಿಂದಿನ ದಿನದಿಂದ ಪ್ರಸಕ್ತ ಸಾಲಿನವರೆಗೂ ಪಡೆದಿರಬೇಕು).

01–04–2004ರ ಪೂರ್ವದಲ್ಲಿ ನೋಂದಣಿ ಆಗಿದ್ದಲ್ಲಿ, "ಹಕ್ಕು ನಿರೂಪಿಸುವ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು ಕಲಂ ಅನ್ನು ಆಯ್ಕೆ ಮಾಡಿ ಹಕ್ಕು ನಿರೂಪಿಸುವ/ಮಾಲೀಕತ್ವ ದೃಢೀಕರಣ ಸಂಬಂಧ ದಾಖಲೆ ಪ್ರಕಾರ ಕಲಂನಲ್ಲಿ ಆಯ್ಕೆ ಮಾಡಿ ದಾಖಲೆಗಳನ್ನು (ನೋಂದಣಿ ದಿನಾಂಕದಿಂದ 13–03–2004ರವರೆಗೆ ಕೈಬರಹದ ಋಣಭಾರ ಪತ್ರ ಗಣಕೀಕೃತ ಮತ್ತು ಗಣಕೀಕೃತ ಋಣಭಾರ ಪತ್ರ (01–04–2004ರಿಂದ ಪ್ರಸಕ್ತ ಸಾಲಿನ ವರೆಗೂ) ಅಪ್‌ಲೋಡ್ ಮಾಡಿ ಮುಂದುವರೆಸಬಹುದಾಗಿದೆ.

ಆಸ್ತಿ ಮಾಲೀಕರ ವಿವರಗಳು/ವಹಿಗಳಲ್ಲಿ ದಾಖಲಾಗಿರುವ ಆಸ್ತಿ ಮಾಲೀಕರ ಕಲಂನಲ್ಲಿ ಮಾಹಿತಿ ಪರಿಷ್ಕರಿಸಿದ ನಂತರ ಸೂಕ್ತ ಆಯ್ಕೆಯೊಂದಿಗೆ do-eKYC (ಆಧಾರ್) ಮಾಡುವ ಮೂಲಕ ಮಾಲೀಕರ ಮಾಹಿತಿಯನ್ನು ಪಡೆದು ಮೊಬೈಲ್ ಸಂಖ್ಯೆಗೆ ಸ್ವೀಕೃತವಾಗುವ ಒಟಿಪಿ ದಾಖಲಿಸಿ ಧೃಡೀಕರಿಸಲಾಗುತ್ತದೆ.

ಖಾತಾ ವರ್ಗಾವಣೆ ಯಾಗಿದ್ದಲ್ಲಿ ಮ್ಯುಟೇಷನ್ ಪ್ರಕ್ರಿಯೆ ಮುಖಾಂತರ ಆಸ್ತಿ ಮಾಲೀಕರ ವಿವರಗಳನ್ನು ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅನುಭೋಗದಾರರ ವಿವರಗಳು (OPTIONAL) ಲಭ್ಯವಿದ್ದಲ್ಲಿ ಮಾಹಿತಿ ದಾಖಲಿಸಬಹುದಾಗಿದೆ.

ಆಸ್ತಿಯ ಸ್ಥಳ–ಕಲಂನಲ್ಲಿ GOOLE MAPS ಮೂಲಕ ಆಸ್ತಿಯ ಸ್ಥಳದ ಮೇಲೆ ಕ್ಲಿಕ್ ಮಾಡಿ GPS CO-ORDINATE (LONGTUDE & LATITUDE) ನಮೂದಿಸಿ, ಆಸ್ತಿಯ ಛಾಯಾಚಿತ್ರ (ipg formae, Size<200KB) ಅಪ್ ಲೋಡ್ ಮಾಡಿ ಮುಂದುವರೆಸುವುದು.

ಆಸ್ತಿಯ ಬಳಕೆಯ ವಿವರಗಳ ಕಲಂನಲ್ಲಿ ಆಸ್ತಿ ಕಣಜ ತಂತ್ರಾಂಶದಲ್ಲಿ ನಮೂದಿಸಿರುವಂತೆ ಆಸ್ತಿಯ ಚಕ್ಕುಬಂಧಿ ವಿವರಗಳು ಲಭ್ಯವಿದ್ದು, ಬದಲಾವಣೆಗಳಿದ್ದಲ್ಲಿ ತಿದ್ದುಪಡಿ ಮಾಡಬಹುದಾಗಿರುತ್ತದೆ. ಆಸ್ತಿಯು ಅಸಮ ನಿವೇಶನವಾಗಿದ್ದಲ್ಲಿ ಆ ನಿವೇಶನದ ವಿಸ್ತೀರ್ಣವನ್ನು ದಾಖಲಿಸುವುದು.

ಖಾಲಿ ನಿವೇಶನದ ಉಪಯೋಗದ ವಿವರಗಳ ಕಲಂನಲ್ಲಿ ಸೂಕ್ತ ಆಯ್ಕೆಯೊಂದಿಗೆ ಮುಂದುವರೆಸಬಹುದಾಗಿದೆ.

ಆಸ್ತಿಯ ವರ್ಗೀಕರಣ (ನಿವೇಶನ) ಕಲಂನಲ್ಲಿ ಸೂಕ್ತ ಆಯ್ಕೆಗಳೊಂದಿಗೆ ಸಂಬಂಧಿಸಿದ ದಾಖಲೆಗಳನ್ನು ಕಡ್ಡಾಯವಾಗಿ ಅಪ್ ಲೋಡ್ ಮಾಡಿ ಮುಂದುವರೆಸಬಹುದಾಗಿದೆ.

ಆಸ್ತಿ ಮಾಲೀಕರ ಹೆಸರುಗಳು ಹೊಂದಾಣಿಕೆಯಾಗದಿದ್ದಲ್ಲಿ ಸೂಕ್ತ ಕಾರಣ ಆಯ್ಕೆ ಮಾಡಿ ದಾಖಲೆ ಅಪ್ ಲೋಡ್ ಮಾಡಬಹುದಾಗಿದೆ. (ಸದರಿ ಆಯ್ಕೆಯನ್ನು ನಗರ ಸ್ಥಳೀಯ ಸಂಸ್ಥೆಯಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಮತ್ತೊಮ್ಮೆ VERIFIER ಮತ್ತು APPROVER ಲಾಗಿನ್‌ಗಳಲ್ಲಿ ಪರಿಶೀಲಿಸಿ, (ಸದರಿ ಆಯ್ಕೆಯನ್ನು ಧೃಡೀಕರಿಸುವ ಷರತ್ತಿಗೊಳಪಟ್ಟಿರುತ್ತದೆ.)

ಆಸ್ತಿಗೆ ಸಂಬಂಧಿಸಿದ ಮೇಲ್ಕಂಡ ಎಲ್ಲಾ ಮಾಹಿತಿಗಳು ಸರಿ ಇರುವ ಬಗ್ಗೆ ಮತ್ತೊಮ್ಮೆ ಖಚಿತಪಡಿಸಿಕೊಂಡು, ಘೋಷಣೆಯೊಂದಿಗೆ ಅಂತಿಮ ಖಾತಾ ಪಡೆಯಲು ಸಲ್ಲಿಸುವುದು.

ಆಸ್ತಿ ಮಾಲೀಕರಿಂದ ಅಂತಿಮ ಖಾತಾ ಪಡೆಯಲು ನಗರ ಸ್ಥಳಿಯ ಸಂಸ್ಥೆಯ VERIFIER ಲಾಗಿನ್ ಸ್ವೀಕೃತಗೊಂಡ ನಂತರ, ಆಸ್ತಿಯ ಮಾಲೀಕರು ಸಲ್ಲಿಸಿದ ದಾಖಲೆಗಳಿಗೂ ಕಚೇರಿ ದಾಖಲೆಗಳಿಗೂ ಹೊಂದಾಣಿಕೆಯಾದಲ್ಲಿ ಅನುಮೋದನೆಗೆ ಅಥವಾ ಹೊಂದಣಿಕೆಯಾಗದಿದ್ದಲ್ಲಿ ತಿರಸ್ಕೃತಗೊಳಿಸಲು ಸೂಕ್ತ ವರದಿಯೊಂದಿಗೆ ಮುಂದಿನ ಕ್ರಮಕ್ಕಾಗಿ APPROVER ಲಾಗಿನ್‌ಗೆ ಸಲ್ಲಿಸುವುದು.

APPROVER ಲಾಗಿನ್‌ಗೆ ಸ್ವೀಕೃತಗೊಂಡ ಅರ್ಜಿಗಳನ್ನು ಪರಿಶೀಲಿಸಿ ಅನುಮೋದನೆ ತಿರಸ್ಕೃತಗೊಳಿಸಲು ಅಧಿಕಾರ ನೀಡಲಾಗಿದೆ. ಸೂಕ್ತ ಷರಾದೊಂದಿಗೆ ಅಧಿಕಾರ ನೀಡಲಾಗಿದೆ.

ಅನುಮೋದನೆಗೊಂಡಲ್ಲಿ ಸ್ಥಳಿಯ ಸಂಸ್ಥೆ ನಿಗದಿಪಡಿಸಿರುವ http://eaasthi.karnataka.gov.in ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಶುಲ್ಕವನ್ನು ಪಾವತಿಸಿ–2, ತಿರಸ್ಕೃತಗೊಂಡ ಆಸ್ತಿಗಳಿಗೆ ವಿವರಿಸಿರುವ ಮಾರ್ಗಸೂಚಿಗಳಂತೆ ಸೂಕ್ತ ಮಾಹಿತಿ/ ದಾಖಲೆಗಳನ್ನು ನಮೂದಿಸಿ ಅಂತಿಮ ನಮೂನೆ– 2 ಅನ್ನು ಪಡೆಯಲು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಈ ಮೂಲಕ ಮೈಸೂರು ಜನತೆ ಇ–ಆಸ್ತಿ ತಂತ್ರಾಂಶದಲ್ಲಿ ಗಣಕೀಕರಣಗೊಳಿಸಿರುವ ಆಸ್ತಿಗಳಿಗೆ ಸಂಬಂಧಿಸಿದಂತೆ ಇ–ಆಸ್ತಿ ತಂತ್ರಾಂಶದಲ್ಲಿ DFRAFT E-KHATA ಪರಿಶೀಲಿಸಿಕೊಂಡು ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ ನಮೂನೆ– 2 ಪ್ರತಿಯನ್ನು ಪಡೆಯಲು ಅವಕಾಶ ನೀಡಲಾಗಿದೆ ಎಂದು ಮೈಸೂರು ನಗರ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್ ತಿಳಿಸಿದ್ದಾರೆ.

ಸಿಇಟಿ ಅರ್ಜಿ ಸಲ್ಲಿಕೆಗೆ ಫೆ.27ರವರೆಗೆ ಗಡುವು ವಿಸ್ತರಣೆ

ಬೆಂಗಳೂರು, ಫೆ.21– ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಅರ್ಜಿ ಸಲ್ಲಿಕೆಯ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ. ಅಭ್ಯರ್ಥಿಗಳ ಕೋರಿಕೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಅರ್ಜಿ ಸಲ್ಲಿಸಲು ಫೆಬ್ರವರಿ 27 ಕೊನೆಯ ದಿನಾಂಕವಾಗಿದೆ.

ಕೆಇಎ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರ ಪ್ರಕಾರ, ಇದು ಅಭ್ಯರ್ಥಿಗಳಿಗೆ ನೀಡಲಾಗುತ್ತಿರುವ ಕೊನೆಯ ಅವಕಾಶವಾಗಿದೆ. ಈ ದಿನಾಂಕದ ನಂತರ ಯಾವುದೇ ಕಾರಣಕ್ಕೂ ಅವಧಿ ವಿಸ್ತರಣೆ ಇರುವುದಿಲ್ಲ. ಇದುವರೆಗೆ ಒಟ್ಟು 3.18 ಲಕ್ಷ ಅಭ್ಯರ್ಥಿಗಳು ಯಶಸ್ವಿಯಾಗಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ಸಲ್ಲಿಸಿದವರ ಪೈಕಿ 2.18 ಲಕ್ಷ ಅಭ್ಯರ್ಥಿಗಳ ದಾಖಲೆಗಳನ್ನು 'ಸ್ಯಾಟ್ಸ್' (SATS) ಮೂಲಕ ಆನ್‌ಲೈನ್‌ನಲ್ಲಿ ಪರಿಶೀಲಿಸಲಾಗಿದೆ. ಇನ್ನು 1.08 ಲಕ್ಷ ಅಭ್ಯರ್ಥಿಗಳ ದಾಖಲೆಗಳನ್ನು ಕಾಲೇಜು ಹಂತದಲ್ಲಿ ಪರಿಶೀಲನೆ ನಡೆಸಲಾಗಿದೆ. ಅಭ್ಯರ್ಥಿಗಳು ಕೊನೆಯ ಕ್ಷಣದ ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು ತಕ್ಷಣವೇ ಕೆಇಎ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA ತನ್ನ ಎಕ್ಸ್ ಖಾತೆಯಲ್ಲಿ ವಿವರವಾಗಿ ಹಂಚಿಕೊಂಡಿದೆ. ಅಧಿಕೃತ ವೆಬ್‌ಸೈಟ್ kea.kar.nic.in ಅಥವಾ cetonline.karnataka.gov.in, ಕೆಇಎ ವೆಬ್‌ಸೈಟ್‌ನ 'UGCET 2026 Online Application' ಲಿಂಕ್ ಕ್ಲಿಕ್ ಮಾಡಿ. ಅರ್ಜಿ ಸಲ್ಲಿಕೆ ವೇಳೆ ತಾಂತ್ರಿಕ ತೊಂದರೆ ಎದುರಾದರೆ 080–23460460 ಸಂಖ್ಯೆಗೆ ಕರೆ ಮಾಡಬಹುದು ಅಥವಾ keaugcet2026@gmail.comಗೆ ಇಮೇಲ್ ಮಾಡಬಹುದು.

ಆನ್‌ಲೈನ್ ನೋಂದಣಿ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27–02–2026 ರ ರಾತ್ರಿ 11:59 ರವರೆಗೆ. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 03–03–2026 ರ ಸಂಜೆ 5:30 ರವರೆಗೆ.

ಸೇಫ್ ಮೈಸೂರು ಮ್ಯಾರಥಾನ್



ಮೈಸೂರಿನ ದಕ್ಷಿಣ ವಲಯ ಐಜಿಪಿ ಕಚೇರಿಯಲ್ಲಿ ಶನಿವಾರ ಸೇಫ್ ಮೈಸೂರು ಮ್ಯಾರಥಾನ್–2026 ಪೋಸ್ಟರ್ ಅನ್ನು ದಕ್ಷಿಣ ವಲಯ ಐಜಿಪಿ ಡಾ.ಎಂ.ಬಿ.ಬೋರಲಿಂಗಯ್ಯ ಬಿಡುಗಡೆ ಮಾಡಿದರು. ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿ ಸುಂದರ್ ರಾಜ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಸಿಪಿ ಶಿವಶಂಕರ್, ಶ್ರೀ ಹರಿ ಹಾಗೂ ಇತರರನ್ನು ಚಿತ್ರದಲ್ಲಿ ಕಾಣಬಹುದು.

ವಿಧಾನಸೌಧದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ; ತುರ್ತು ಪರಿಸ್ಥಿತಿಯ ಕರಾಳ ಸುವರ್ಣ ಮಹೋತ್ಸವ

ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವ್ಯಂಗ್ಯ



ಬೆಂಗಳೂರು, ಫೆ.21(ಕೆಎಂಶಿ)– ಕರ್ನಾಟಕದ 'ಶಕ್ತಿಸೌಧ' ವಿಧಾನಸೌಧದಲ್ಲಿ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿಯ 50ನೇ ಕರಾಳ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರ ರಕ್ತದಲ್ಲೇ ಸರ್ವಾಧಿಕಾರದ ಡಿಎನ್‌ಎ ಇದೆ. 50 ವರ್ಷಗಳ ಹಿಂದೆ ಅಂದಿನ ಪ್ರಧಾನಿ ಇಂದಿರಾಗಾಂಧಿ ದೇಶದ ಮೇಲೆ ಹೇರಿದ ತುರ್ತುಪರಿಸ್ಥಿತಿ ನೆನಪಿಗಾಗಿ ರಾಜ್ಯ ಸರ್ಕಾರ ಸುದ್ದಿ ಮಾಧ್ಯಮಗಳ ಮೇಲೆ ನಿಯಂತ್ರಣಕ್ಕೆ ಮುಂದಾಗಿದೆ ಎಂದರು.

ಮಾಧ್ಯಮಗಳ ಮೇಲೆ ಎಮರ್ಜೆನ್ಸಿ ತಂದಿರುವುದು ಕಾಂಗ್ರೆಸ್‌ನ ಸರ್ವಾಧಿಕಾರ ಮನಸ್ಥಿತಿ ಬದಲಾಗಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.

ಸಂವಿಧಾನ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ಎಲ್ಲರಿಗೂ ನೀಡಿದೆ, ಭದ್ರತೆ ಮತ್ತು ತಾಂತ್ರಿಕ ಕಾರಣಗಳ ನೆಪವೊಡ್ಡಿ ವಿಧಾನಸೌಧಕ್ಕೆ ಮಾಧ್ಯಮಗಳನ್ನು ನಿರ್ಬಂಧಿಸುವುದು ಹೇಡಿತನ.

ವಿಧಾನಸೌಧದಲ್ಲಿ ಸರ್ಕಾರದ ಜನ ಪ್ರತಿನಿಧಿಗಳು ನಡೆಸುವ ಅವ್ಯವಹಾರ, ಭ್ರಷ್ಟಾಚಾರ ಮುಚ್ಚಿ ಹಾಕಲು ಮಾಧ್ಯಮಗಳನ್ನು ನಿರ್ಬಂಧಿಸಲಾಗುತ್ತಿದೆ.

ಸರ್ಕಾರದ ವಿರುದ್ಧ ಮಾಧ್ಯಮಗಳ ಹೋರಾಟಕ್ಕೆ ಜೆಡಿಎಸ್‌ನ ಪೂರ್ಣ ಬೆಂಬಲವಿದೆ, ಇದು ಮಾಧ್ಯಮಗಳ ಹೋರಾಟ ಮಾತ್ರವಲ್ಲ, ರಾಜ್ಯದ ಏಳುಕೋಟಿ ಜನರ ಅಭಿವ್ಯಕ್ತಿ ಸ್ವಾತಂತ್ರ್ಯದ ಹೋರಾಟವಾಗಿದೆ.

ಜೆಡಿಎಸ್–ಬಿಜೆಪಿ ಒಗ್ಗಟ್ಟಿನಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ 140 ರಿಂದ 150 ಸ್ಥಾನ ಗೆಲ್ಲಲಿದೆ ಎಂದರು.

ಅಧಿಕಾರಕ್ಕೋಸ್ಕರ ಸಿದ್ದರಾಮಯ್ಯ ಜಾತಿ ಬಳಕೆ; ಬಿಜೆಪಿ ವಾಗ್ದಾಳಿ

ಬೆಂಗಳೂರು, ಫೆ.21(ಕೆಎಂಶಿ)– ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೋಸ್ಕರ ಜಾತಿ ಹೆಸರು ಬಳಕೆ ಮಾಡಿಕೊಳ್ಳುತ್ತಿರುವುದು ರಾಜ್ಯದ ದುರಂತ ಎಂದು ಬಿಜೆಪಿ ಇಂದಿಲ್ಲಿ ಕಿಡಿಕಾರಿದೆ.

ಸಿದ್ದರಾಮಯ್ಯ ಅವರಿಗೆ ಶಕ್ತಿ, ತಾಕತ್ತು ಇದ್ದರೆ ಪಕ್ಷದಲ್ಲಿ ಹೋರಾಟ ಮಾಡಿ ಅಧಿಕಾರ ಉಳಿಸಿಕೊಳ್ಳಲಿ. ಅದನ್ನು ಬಿಟ್ಟು ನಾಡಿನ ಜನತೆ ಮತ್ತು ಪ್ರತಿಪಕ್ಷಗಳನ್ನು ದೂಷಿಸುವುದು ಸರಿಯಲ್ಲ.

ನಾಡಿನ ದೊರೆ ಈ ರೀತಿ ಅಸಹಾಯಕತೆ ವ್ಯಕ್ತಪಡಿಸುವ ಮೂಲಕ ಆಡಳಿತ ವ್ಯವಸ್ಥೆ ಯಾವ ಮಟ್ಟಕ್ಕೆ ಇಳಿದಿದೆ ಎಂಬುದನ್ನು ತೋರಿಸಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್, ನಾಡಿನ ಕಟ್ಟಕಡೆಯ ವ್ಯಕ್ತಿಯೂ ಇಂತಹ ಅಸಹಾಯಕ ಮಾತನ್ನು ಆಡುವುದಿಲ್ಲ. ಆದರೆ, ಮುಖ್ಯಮಂತ್ರಿ ತಮ್ಮ 80ನೇ ವಯಸ್ಸಿನಲ್ಲಿ ಅಧಿಕಾರ ಉಳಿಸಿಕೊಳ್ಳಲು ಇಡೀ ನಾಡಿನ ಜನರನ್ನೇ ದೂಷಿಸುವುದು ಎಷ್ಟರಮಟ್ಟಿಗೆ ಸರಿ ಎಂದರು.

ಇವರ ಹೇಳಿಕೆ ಸಂವಿಧಾನ ಮತ್ತು ರಾಜ್ಯಕ್ಕೆ ಅಗೌರವ ತಂದಿದೆ. ಒಂದೇ ಸಮುದಾಯದ ಬೆಂಬಲದಿಂದ ಜನಪ್ರತಿನಿಧಿಯಾಗಲು ಸಾಧ್ಯವಿಲ್ಲ. ಅವರಿಗೆ ಹಾಗೂ ನನಗೆ ಎಲ್ಲಾ ಸಮುದಾಯದವರು ಮತ ಹಾಕಿದ್ದರಿಂದಲೇ ನಾವು ವಿಧಾನಸಭೆ ಪ್ರವೇಶಿಸಿದ್ದೇವೆ.



ಡಾ.ಅಶ್ವತ್ಥ ನಾರಾಯಣ್

ಕಳೆದ ನಾಲ್ಕೈದು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿರುವ ಸಿದ್ದರಾಮಯ್ಯ ಒಂದೇ ಸಮುದಾಯ ದಿಂದ ಶಾಸಕರಾಗಿ ಆಯ್ಕೆಗೊಂಡಿದ್ದಾರಾ. ಎಲ್ಲರ ಬೆಂಬಲ ಇರುವುದರಿಂದಲೇ ಸಚಿವ ಸ್ಥಾನ, ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ.

ಪಕ್ಷದ ಆಂತರಿಕ ಕಲಹಕ್ಕಾಗಿ ಜಾತಿ ಮುಂದೆ ತಂದು ಅಧಿಕಾರ ಉಳಿಸಿಕೊಳ್ಳಲು ಬಳಸುತ್ತಿರುವ ಕೊನೆ ಅಸ್ತ್ರ ಇದಾಗಿರಬೇಕು ಎಂಬ ಶಂಕೆ ವ್ಯಕ್ತಪಡಿಸಿದರು.

ಪೊಲೀಸರೇ ದಾಖಲೆ ಕಳವು ಯತ್ನ

ಆರೋಪ: ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಿ, ಅವರ ಬಳಿ ಇರುವ ದಾಖಲೆಗಳನ್ನು ಕದಿಯಲು ಪೊಲೀಸರೇ ಹೊರಟಿದ್ದಾರೆ ಎಂದು ದೂರಿದರು. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಕಾರದ ಮುಖ್ಯಕಾರ್ಯದರ್ಶಿ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ, ಈ ಆರೋಪ ಸಾಬೀತುಪಡಿಸಿ ಎನ್ನುವ ಬದಲು ಬಂಧಿಸಿರುವುದು ಉನ್ನತ ಸ್ಥಾನದಲ್ಲಿರುವ ಅಧಿಕಾರಿಯ ಧೋರಣೆಯನ್ನು ತೋರಿಸುತ್ತದೆ ಎಂದರು.

30x40
SITE FOR SALE
MUDA Approved
Prakruthi Enclave
Dadadahalli Village
Jayapura Hobli
Mysuru Taluk
9880730690



ONLY ONE WAY TAXI CHARGE
MYSORE to BANGALORE
City drop or Pick up
BANGALORE to MYSORE
Airport drop or Pick up
MYSURU
9611177599

ಇಂಪೀರಿಯಲ್ ಸಿಟಿ
ಮೆಗಾ ರೆಸಿಡೆನ್ಷಿಯಲ್ ವಿಲ್ಲಾ ಟೌನ್‌ಶಿಪ್
ಮೈಸೂರು - ಹುಣಸೂರು ಮುಖ್ಯರಸ್ತೆ, ಮೈಸೂರು
ಇಲವಾಲ ಸ್ಯಾಟ್‌ಲೈಟ್ ಬಸ್ ನಿಲ್ದಾಣದಿಂದ ಕೇವಲ 4 ಕೀ.ಮೀ
ಬುಕಿಂಗ್ ಪ್ರಾರಂಭವಾಗಿದೆ
ಕೇವಲ ₹749/ ಪ್ರತಿ ಚದರ ಅಡಿ
MUDA LIMITS
ಸುಲಭ 4 ಕಂತುಗಳ ಸೌಲಭ್ಯವಿದೆ
30x40 | 30x50 | 40x60 | 50x80
ಅಳತೆಯ ಎಲ್ಲಾ ಸೌಲಭ್ಯಗಳನ್ನು ಒಳಗೊಳ್ಳುವ ನಿವೇಶನಗಳು
ಹೈಲ್ಯಾಂಡ್ ಪ್ರಾಪರ್ಟೀಸ್
ಕಾಳಿದಾಸ ರಸ್ತೆ, ವಿಜಯನಗರ 1ನೇ ಹಂತ, ಮೈಸೂರು
95133 01854
88840 71010

ನಂಜನಗೂಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.,

ನಂಜನಗೂಡು ಟೌನ್

ಇದರ ಚುನಾವಣೆ ದಿನಾಂಕದಿಂದ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯನ್ನು ದಿನಾಂಕ: 08.03.2026 ರ ಭಾನುವಾರ ಬೆಳಗ್ಗೆ 09–00 ಗಂಟೆಯಿಂದ ಸಂಜೆ 4–00 ಗಂಟೆಯವರೆಗೆ ನಾಗಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿಕ್ಷಕರ ಭವನ, ಆರ್.ಪಿ.ರಸ್ತೆ, ನಂಜನಗೂಡು ಟೌನ್ ಇಲ್ಲಿ ನಿಗಧಿಪಡಿಸಲಾಗಿರುತ್ತದೆ. ಚುನಾವಣೆಗೆ ಸ್ಪರ್ಧಿಸಲು ನಾಮಪತ್ರಗಳನ್ನು ದಿನಾಂಕ: 21.02.2026 ರಿಂದ 28.02.2026 ರವರೆಗೆ ಬೆಳಿಗ್ಗೆ 11–00 ಗಂಟೆಯಿಂದ ಮಧ್ಯಾಹ್ನ 2–00 ಗಂಟೆಯವರೆಗೆ ಸಂಘದ ಕಛೇರಿಯಲ್ಲಿ ಸ್ವೀಕರಿಸಲಾಗುವುದು. ಚುನಾವಣಾ ವೇಳಾಪಟ್ಟಿಯನ್ನು ಎಲ್ಲಾ ಅರ್ಹ ಸದಸ್ಯರಿಗೂ ತಲುಪಿಸಲು ಸಂಘದ ಕಾರ್ಯದರ್ಶಿಗೆ ಸೂಚಿಸಲಾಗಿದ್ದು, ಹೆಚ್ಚಿನ ವಿವರಗಳಿಗಾಗಿ ಸಂಘದ ಕಾರ್ಯದರ್ಶಿ ಹಾಗೂ ರಿಟರ್ನಿಂಗ್ ಆಫೀಸರ್‌ರವರನ್ನು ಸಂಪರ್ಕಿಸಲು ಕೋರಲಾಗಿದೆ.

ಸಹಿ/– ವಸಂತ್ ಕುಮಾರ್ ಎಸ್
ರಿಟರ್ನಿಂಗ್ ಆಫಿಸರ್

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕೊಳ್ಳೇಗಾಲ

ಸಂಖ್ಯೆ:ಕೃಉಮಾಸ/ಕೊ/581/2025–26 ದಿನಾಂಕ: 16–02–2026

ಟೆಂಡರ್ ಪ್ರಕಟಣೆ

(ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪದ್ಧತಿಯಲ್ಲಿ ಮಾತ್ರ)

ಸಮಿತಿಯ 2025–26 ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಅನುಮೋದಿತ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿರುವ ಶೌಚಾಲಯ ನವೀಕರಣ (ಐಟಂವಾರು ಟೆಂಡರ್) ಕಾಮಗಾರಿಯನ್ನು ದ್ವಿ ಲಕೋಟೆ ಪದ್ಧತಿಯಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕತೆ ಕಾಯಿದೆ 1999 ಮತ್ತು ನಿಯಮ 2000 ಹಾಗೂ ತತ್ಸಂಬಂಧವಾಗಿ ಹೊರಡಿಸಿರುವ ಸರ್ಕಾರದ ಆದೇಶ, ಸುತ್ತೋಲೆ ಮತ್ತು ಮಾರ್ಗಸೂಚಿಯನುಸಾರ ಐಟಂವಾರು ಟೆಂಡರ್‌ನ್ನು **Standard Tender Documents KW-3 Clause-3 (with latest amendments)** ನಲ್ಲಿ ಅರ್ಹರಿರುವ (ಸಿವಿಲ್) ಗುತ್ತಿಗೆದಾರರಿಂದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪೋರ್ಟಲ್ ವೇದಿಕೆಯಡಿ ಟೆಂಡರ್ ಸಲ್ಲಿಸಲು ಆಹ್ವಾನಿಸಲಾಗಿದೆ.

ಹಣ ಪಾವತಿ ವಿವರ ಮತ್ತು ವೇಳಾಪಟ್ಟಿ:– ಟೆಂಡರ್‌ಗಿಟ್ಟ ಮೊತ್ತ ರೂ.4,64,458=20, ಇ.ಎಂ.ಡಿ ರೂ.11,700=00, ಅರ್ಜಿ ಸಲ್ಲಿಸಲು ಕೊನೆ ದಿನಾಂಕ:12–03–2026 4:00PM ಮತ್ತು ತಾಂತ್ರಿಕ ಬಿಡ್ ತೆರೆಯುವ ದಿನಾಂಕ:16–03–2026 11:00AM ಹಾಗೂ ಆರ್ಥಿಕ ಬಿಡ್ ತೆರೆಯುವ ದಿನಾಂಕ: 20–03–2026 11:00AM ಹೆಚ್ಚಿನ ಮಾಹಿತಿಗಾಗಿ **https://kppp.karnataka.gov.in/#/portal/portal-home** – ಮತ್ತು ಕಛೇರಿಯನ್ನು ಸಂಪರ್ಕಿಸಬಹುದಾಗಿರುತ್ತದೆ.

ಸಹಿ/– ಕಾರ್ಯದರ್ಶಿ
ಕೃ.ಉ.ಮಾ.ಸ. ಕೊಳ್ಳೇಗಾಲ

ಸಹಿ/– ಆಡಳಿತಾಧಿಕಾರಿಗಳು
ಕೃ.ಉ.ಮಾ.ಸ. ಕೊಳ್ಳೇಗಾಲ

ಸಂ:ವಾಸಾಸಂಇ:ಚಾ.ನಗರ:732:2025–26

ಮೈಸೂರು ಮಿತ್ರ

ಭಾನುವಾರ 22 ಫೆಬ್ರವರಿ 2026

ಕಾವೇರಿ ನರ್ಸಿಂಗ್ ಕಾಲೇಜಲ್ಲಿ ಬೆಂಕಿ ಅವಘಡ; ಕೆಲಕಾಲ ಆತಂಕ

ಮೈಸೂರು, ಫೆ.21(ವಿವಿಹೆಚ್)– ಮೈಸೂರಿನ ಬನ್ನೂರು ರಸ್ತೆಯ ವಿದ್ಯಾ ವಿಕಾಸ್ ಕಾಲೇಜು ಬಳಿಯ ಕಾವೇರಿ ನರ್ಸಿಂಗ್ ಕಾಲೇಜು ಕಟ್ಟಡದಲ್ಲಿ ಶನಿವಾರ ಮಧ್ಯಾಹ್ನ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿತು.

ನಾಲ್ಕು ಅಂತಸ್ತಿನ ಕಾಲೇಜು ಕಟ್ಟಡದ ಬಾಲ್ಕನಿಯಲ್ಲಿ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ದಟ್ಟ ಹೊಗೆ ಆವರಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.



ಕಾವೇರಿ ಕಾಲೇಜು ಕಟ್ಟಡದ ಮೇಲ್ಛಾವಣಿಯಲ್ಲಿ ದಟ್ಟಹೊಗೆ ಆವರಿಸಿರುವುದು.

ಬೆಂಕಿ ಕಾಣಿಸಿಕೊಂಡ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಕಾಲೇಜಿನ ಸಿಬ್ಬಂದಿ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಕರೆಮಾಡಿ ಮಾಹಿತಿ ನೀಡಿದ್ದಾರೆ. ಜತೆಗೆ ವಿದ್ಯಾರ್ಥಿಗಳನ್ನು ಹೊರ ಕಳುಹಿಸಿ ಹೆಚ್ಚಿನ ಅನಾಹುತವಾಗದಂತೆ ಎಚ್ಚರ ವಹಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ, ಅರ್ಧ ತಾಸುಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸುವ ಮೂಲಕ ಬೆಂಕಿಯನ್ನು ನಂದಿಸಿ, ಹೆಚ್ಚಿನ ಹಾನಿ ತಪ್ಪಿಸಿದ್ದಾರೆ.

ಕಟ್ಟಡದ ಚಾವಣಿಯನ್ನು ಕಬ್ಬಿಣದ ಶೀಟ್‌ನಿಂದ ಮುಚ್ಚಲಾಗಿದ್ದು, ಸುತ್ತಲೂ ಬಟ್ಟೆಯ ಕರ್ಟನ್ ಅಳವಡಿಸಲಾಗಿತ್ತು. ಶಾರ್ಟ್ ಸರ್ಕ್ಯೂಟ್‌ನಿಂದ ಕರ್ಟನ್‌ಗೆ ಬೆಂಕಿ ತಗುಲಿದ್ದು, ಅದು ಎಲ್ಲೆಡೆ ವ್ಯಾಪಿಸಿ ದಟ್ಟ ಹೊಗೆ ಆವರಿಸಿತ್ತು.

ಇಂದು ಪೌರಾಣಿಕ ನಾಟಕ

ಮೈಸೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಶ್ರೀ ಪತಂಜಲಿ ಯೋಗ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಫೆ.22ರಂದು ಬೆಳಗ್ಗೆ 11 ಗಂಟೆಗೆ ಮೈಸೂರಿನ ಟೌನ್‌ಹಾಲ್‌ನಲ್ಲಿ ಶಿವಭಕ್ತ ಭಾಣಾಸುರ ಅಥವಾ ಉಷಾ ಪರಿಣಯ ಪೌರಾಣಿಕ ನಾಟಕ ಆಯೋಜಿಸಲಾಗಿದೆ.

ಬಿಎಂಟಿಸಿ: 334 ಮಂದಿ ಅನುಕಂಪ ಆಧಾರಿತ ನೇಮಕಾತಿ

ಬೆಂಗಳೂರು: ಸೇವಾವಧಿಯಲ್ಲೇ ಮೃತಪಟ್ಟ ಬಿಎಂಟಿಸಿಯ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದಲ್ಲಿ ನೇಮಕಾತಿ ಆದೇಶವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಶನಿವಾರ ವಿತರಿಸಿದರು. ಅನುಕಂಪದ ಆಧಾರದ ಮೇಲೆ ಉದ್ಯೋಗದ ನಿರೀಕ್ಷೆಯಲ್ಲಿದ್ದ ಮೃತರ ಅವಲಂಬಿತರ ಪೈಕಿ 334 ಮಂದಿ ವಿವಿಧ ಹುದ್ದೆಗಳಿಗೆ ನೇಮಕಗೊಂಡಿದ್ದಾರೆ. ಇಂದು 40 ಕಿರಿಯ ಸಹಾಯಕ ಹಾಗೂ 42 ಕರ್ನಾಟಕ ರಾಜ್ಯ ಸಾರಿಗೆ ಕಾನ್‌ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ನೀಡಲಾಗುತ್ತಿದೆ. ಒಟ್ಟು ಅನುಕಂಪ ಆಧಾರದ ಮೇಲೆ ನೇಮಕಗೊಂಡವರ ಸಂಖ್ಯೆ 416ಕ್ಕೆ ಏರಿಕೆಯಾಗಿದೆ ಎಂದು ಸಚಿವರು ತಿಳಿಸಿದರು. ಸಂಸ್ಥೆಯ ಕಾರ್ಯನಿರ್ವಹಣೆಯನ್ನು ಮತ್ತಷ್ಟು ಬಲಪಡಿಸಲು 2,500 ನಿರ್ವಾಹಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ನಿಯಮಾನುಸಾರ ಭರ್ತಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಲಬುರಗಿಯಲ್ಲಿ ಶಿವಾಜಿ ಜಯಂತಿ ವೇಳೆ ಗದ್ದಲ

ಕಲಬುರಗಿ,ಫೆ.21– ಬಾಗಲಕೋಟೆ ಬಳಿಕ ಕಲಬುರಗಿಯಲ್ಲೂ ಶಿವಾಜಿ ಜಯಂತಿ ವೇಳೆ ಎರಡು ಕೋಮುಗಳ ನಡುವೆ ಮಾರಾಮಾರಿ ನಡೆದಿದೆ.

ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಕಟ್ಟಿಗೆ, ಕಲ್ಲುಗಳಿಂದ ಬಡಿದಾಡಿಕೊಂಡಿದ್ದಾರೆ. ರಾವೂರ್ ಗ್ರಾಮದ ಗೋಕುಲ ನಗರದ ಗಣೇಶ್ ಕಟ್ಟೆಯ ಮೇಲೆ ಶಿವಾಜಿ ಮಹಾರಾಜರ ಫೋಟೋ ಇಟ್ಟು ಶಿವಾಜಿ ಜಯಂತಿ ಆಚರಣೆ ಮಾಡಲಾಗುತ್ತಿತ್ತು. ಡಿಜೆ ಹಾಕಿ ಡ್ಯಾನ್ಸ್ ಮಾಡುವ ವೇಳೆ ಮತ್ತೊಂದು ಸಮುದಾಯ ಆಕ್ಷೇಪವೆತ್ತಿದೆ. ಬಳಿಕ ಎರಡು ಸಮುದಾಯದ ನಡುವೆ ಕಟ್ಟಿಗೆ, ಕಲ್ಲುಗಳಿಂದ ಹೊಡೆದಾಟ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಎರಡು ಸಮುದಾಯಗಳ ನಡುವೆ ಸಂಧಾನ ಮಾಡಿದ ಹಿನ್ನೆಲೆಯಲ್ಲಿ ಎರಡೂ ಕಡೆಯವರು ಯಾವುದೇ ದೂರು ದಾಖಲಿಸಿಲ್ಲ.

ಶ್ರೀ ರಾಮಕೃಷ್ಣ ಪರಮಹಂಸರ ಅದ್ದೂರಿ ಜಯಂತ್ಯೋತ್ಸವ

● ಭಾರತದ ಆಧ್ಯಾತ್ಮಿಕ ಕ್ಷೇತ್ರವನ್ನು ವಿಶ್ವಮಟ್ಟಕ್ಕೆ ಪರಿಚಯಿಸಿದ ಮಹಾಮಹಿಮರು ● ಹಿರಿಯ ಸಾಹಿತಿ ಡಾ.ಕೆ.ಅನಂತರಾಮು ಅಭಿಮತ ● ವಿವೇಕ ಸ್ಮಾರಕ ನಿರ್ಮಾಣದಲ್ಲಿ ಡಿ.ಮಾದೇಗೌಡರ ಪಾತ್ರ ಕುರಿತು ಪ್ರಶಂಸೆ

ಮೈಸೂರು, ಫೆ.21(ಎಸ್‌ಪಿಎನ್)– ಭಾರತ ಆಧ್ಯಾತ್ಮಿಕ ಕ್ಷೇತ್ರದ ಉತ್ತುಂಗಕ್ಕೇರಲು ಶ್ರೀ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಮಾತಾ ಶಾರದಾ ದೇವಿಯವರು ನೀಡಿರುವ ಕೊಡುಗೆ ಅಪಾರ ಎಂದು ಹಿರಿಯ ಸಾಹಿತಿ ಡಾ.ಕೆ.ಅನಂತರಾಮು ಅಭಿಪ್ರಾಯಪಟ್ಟರು.

ಮೈಸೂರು ರಾಮಕೃಷ್ಣನಗರ ವೃತ್ತದಲ್ಲಿ ಶ್ರೀ ರಾಮಕೃಷ್ಣ ಪರಮಹಂಸ ಸೇವಾ ಪ್ರತಿಷ್ಠಾನ ಹಾಗೂ ಶ್ರೀ ರಾಮಕೃಷ್ಣ ಪರಮಹಂಸ ಜಯಂತ್ಯೋತ್ಸವ ಸಮಿತಿ ಸಹಯೋಗದೊಂದಿಗೆ ಶ್ರೀ ರಾಮಕೃಷ್ಣ ಪರಮಹಂಸರ 191ನೇ ಜಯಂತ್ಯೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಶ್ರೀ ರಾಮಕೃಷ್ಣ ಪ್ರಶಸ್ತಿ ಪ್ರದಾನ – 2026 ಹಾಗೂ ಆಧ್ಯಾತ್ಮಿಕ ಚಿಂತನ–ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶ್ರೀ ರಾಮಕೃಷ್ಣರ ಬದುಕು ಸತ್ಯಕ್ಕೆ ಹತ್ತಿರವಾಗಿದ್ದವು. ನೊಂದವರಿಗೆ ಸಾಂತ್ವನ ಹೇಳುತ್ತಾ, ಬಡವರ ಕಷ್ಟ–ನಷ್ಟಗಳ ನಿವಾಹರಣೆ ಮಾಡುತ್ತಾ, ನೊಂದವರ ಮನಸ್ಸಿಗೆ ಆಧ್ಯಾತ್ಮಿಕವಾಗಿ ನೆಮ್ಮದಿ ಸಿಗುವಂತೆ ಮಾಡಿದ ಕೀರ್ತಿ ಪರಮಹಂಸರಿಗೆ ಸಲ್ಲುತ್ತದೆ. ಸ್ವಾಮಿ ವಿವೇಕಾನಂದರಿಗೆ ಸನ್ಯಾಸ ದೀಕ್ಷೆ ನೀಡಿ, ಅವರ ಮೂಲಕ ಭಾರತೀಯ ಆಧ್ಯಾತ್ಮ ಕ್ಷೇತ್ರವನ್ನು ಜಗತ್ತಿಗೆ ತಲುಪಿಸಿದ ಕೀರ್ತಿ ಪರಮಹಂಸರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಸ್ವಾಮಿ ವಿವೇಕಾನಂದರು ಮೈಸೂರಿಗೆ ಆಗಮಿಸಿದ್ದ ವೇಳೆ ವಿಶ್ರಾಂತಿ ಪಡೆದಿದ್ದ ನಿರಂಜನ ಮಠ, ಇದೀಗ ವಿವೇಕ ಸ್ಮಾರಕವಾಗಿದೆ. ಇದಕ್ಕಾಗಿ ಭವ್ಯ ಕಟ್ಟಡ ನಿರ್ಮಾಣವಾಗುತ್ತಿದೆ. ಇದು ನಿರ್ಮಾಣವಾಗಲು ಅನೇಕರ ತ್ಯಾಗವಿದೆ. ಅದರಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಡಿ.ಮಾದೇಗೌಡರ ಹೋರಾಟ ದೊಡ್ಡದು. ಅವರು ಸಿಐಟಿಬಿ ಅಧ್ಯಕ್ಷರಾಗಿ ರಾಮಕೃಷ್ಣನಗರ, ಶಾರದಾದೇವಿ ನಗರ, ವಿವೇಕಾನಂದ ನಗರದ ಉದಯಕ್ಕೆ ಕಾರಣರಾದರು. ಕಾರ್ಯಕ್ರಮ ನಡೆಯುತ್ತಿರುವ ರಾಮಕೃಷ್ಣವೃತ್ತದಲ್ಲಿ ಭವ್ಯ ರಾಮಕೃಷ್ಣ ಪರಮಹಂಸ ಪ್ರತಿಮೆ ಸ್ಥಾಪನೆಯಲ್ಲಿ ಅವರ ಕೊಡುಗೆ ಸಾಕ್ಷಿಯಿದೆ ಎಂದು ಅವರ ಸೇವೆಯನ್ನು ಕೊಂಡಾಡಿದರು.

ವಿವೇಕ ಸ್ಮಾರಕ ನಿರ್ಮಾಣದ ಹಿಂದೆ ರಾಮಕೃಷ್ಣಾಶ್ರಮದ ಮುಕ್ತಿದಾನಂದ ಜೀ ಮಹಾರಾಜ್ ಅವರ ಶ್ರಮವೂ ಇದೆ. ಎಲ್ಲರ ಪ್ರಯತ್ನದ ಫಲವಾಗಿ, ಮೈಸೂರಿನ ಹೃದಯ ಭಾಗದಲ್ಲಿ ಅಂತರರಾಷ್ಟ್ರೀಯ ಮಟ್ಟದ ಸ್ವಾಮಿ ವಿವೇಕಾನಂದರ ಸ್ಮಾರಕ ಸ್ಥಾಪನೆಯಾಗಿರುವುದು ಮೈಸೂರಿನ ಆಧ್ಯಾತ್ಮ ಕ್ಷೇತ್ರಕ್ಕೊಂದು ಕೀರ್ತಿಶಿಖರ ಎಂದು ಬಣ್ಣಿಸಿದರು.



ಶ್ರೀ ರಾಮಕೃಷ್ಣ ಪರಮಹಂಸರ 191ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಶಾಸಕ ಜಿ.ಟಿ.ದೇವೇಗೌಡರು ಉದ್ಘಾಟಿಸಿದರು.

> ಸರಳ ವ್ಯಕ್ತಿತ್ವ, ಮನುಕುಲ ಅವಶ್ಯಕತೆಗಳಿಗೆ ತಕ್ಕಂತೆ ಜೀವನ ಸಂದೇಶ ನೀಡಿರುವ ಶ್ರೀ ರಾಮಕೃಷ್ಣ ಪರಮಹಂಸರ ಬದುಕು ಇಂದಿನ ಪೀಳಿಗೆಗೆ ಆದರ್ಶಪ್ರಾಯವಾಗಿದೆ. ಭಾರತೀಯ ಆಧ್ಯಾತ್ಮ ಕ್ಷೇತ್ರದಲ್ಲಿ ಮೇರು ಪರ್ವತವಾಗಿರುವ ಶ್ರೀರಾಮಕೃಷ್ಣರು ಕಾಳಿಮಾತೆಯ ಉಪಾಸಕರಾಗಿ, ಇಡೀ ಜಗತ್ತು ಕೊಂಡಾಡುವಂತೆ ಬದುಕಿದ್ದಾರೆ. ಅಲ್ಲದೆ, ಸ್ವಾಮಿ ವಿವೇಕಾನಂದರಂತಹ ಶಿಷ್ಯವೃಂದವನ್ನು ಹುಟ್ಟುಹಾಕಿ ಆಧ್ಯಾತ್ಮ ಜಗತ್ತಿನ ಮೇರು ಪರ್ವತವಾಗಿ ಬೆಳೆದಿದ್ದಾರೆ.
>
> – ಶಾಸಕ ಜಿ.ಟಿ.ದೇವೇಗೌಡರು

ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣಾಶ್ರಮದ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್, ಶ್ರೀ ರಾಮಕೃಷ್ಣ ಪರಮಹಂಸ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ, ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕವೀಶ್‌ಗೌಡ, ನಯನ ಕುಮಾರ್ ಆಸ್ಪತ್ರೆ ಅಧ್ಯಕ್ಷ ಕುಮಾರ್, ಉದ್ಯಮಿಗಳಾದ ಮಹೇಶ್ ಪ್ರಸಾದ್, ಪ್ರಕಾಶ್‌ಶೆಟ್ಟಿ, ಶಿವಕುಮಾರ್, ಕಾರ್ತಿಕ್ ಶ್ರೀಧರ್, ಮಹೇಶ್ ಜಂಬಗಿ, ಶ್ರೀ ರಾಮಕೃಷ್ಣ ಪರಮಹಂಸ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಎಂ.ಬಸವಣ್ಣ, ಖಜಾಂಚಿ ಎಸ್.ಪುರುಷೋತ್ತಮ್, ಸಲಹೆಗಾರ ದೊರೆಸ್ವಾಮಿ, ಕಾರ್ಯದರ್ಶಿ ಕೆ.ಕೆಂಪಲಿಂಗರಾಜು, ಜಂಟಿ ಕಾರ್ಯದರ್ಶಿ ಬೋರೇಗೌಡ, ಉಪಾಧ್ಯಕ್ಷೆ ಮಂಜುಳಾ, ಸಹ ಕಾರ್ಯದರ್ಶಿ ರಾಧಿಕ, ಸದಸ್ಯರಾದ ಡಾ.ಎಲ್.ಸ್ವಾಮಿಗೌಡ, ಗೋಪಿನಾಥ್, ಅಮೃತಾ, ಪಿ.ರಶ್ಮಿ, ಆಶಾ, ಶ್ರೀನಾಥ್, ಎ.ಜಿ.ದಿನೇಶ್‌ಗೌಡ, ಯಶವಂತ್, ರಾಕೇಶ್ ಭಟ್ ಸೇರಿದಂತೆ ಇತರರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಕಾ.ರಾಮೇಶ್ವರಪ್ಪ ತಂಡದಿಂದ ಜಾನಪದ ಗೀತೆ, ಯೋಗಗುರು ಶಿವಪ್ರಕಾಶ್ ಗುರೂಜಿ ತಂಡದಿಂದ ಗಾಂಧಾರ ವಿದ್ಯೆ ಹಾಗೂ ಯೋಗ ಪ್ರದರ್ಶನ ಜರುಗಿತು. ಈ ವೇಳೆ ಖ್ಯಾತ ಕೀಲು ಮೂಳೆ ವೈದ್ಯ ಡಾ.ಜೆ.ಎಸ್.ಹೆಗಡೆ, ಸಂಸ್ಕೃತ ವಿದ್ವಾಂಸರಾದ ಪ್ರೊ.ನಾಗಲಕ್ಷ್ಮಿ ಚಂದ್ರಶೇಖರ್ ಅವರಿಗೆ ಶ್ರೀ ರಾಮಕೃಷ್ಣ ಪರಮಹಂಸ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಳಿಕ ರಾಮಕೃಷ್ಣ ನಗರದ ಪ್ರಮುಖ ರಸ್ತೆಗಳಲ್ಲಿ ಶ್ರೀ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಮಾತಾ ಶಾರದಾ ದೇವಿಯವರ ಭಾವಚಿತ್ರದ ಮೆರವಣಿಗೆ ನಡೆಯಿತು.

ಜಲವರ್ಣ ಚಿತ್ರಕಲೆ ಸ್ಪರ್ಧೆ

ಮೈಸೂರು, ಫೆ.21– ಮೈಸೂರು ವಿಶ್ವವಿದ್ಯಾನಿಯಲದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಮಾ.3 ರಂದು ಕಿರಿಯ ಹಾಗೂ ಹಿರಿಯ ಮಕ್ಕಳಿಗಾಗಿ ಜಲವರ್ಣದ ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿದೆ.

10 ರಿಂದ 15 ವರ್ಷ ವರ್ಷದೊಳಗಿನ ಕಿರಿಯ ವಿಭಾಗ ಹಾಗೂ 15 ರಿಂದ 25 ವರ್ಷದೊಳಗಿನ ಹಿರಿಯರ ವಿಭಾಗಗಳಿಗೆ ಪ್ರತ್ಯೇಕ ಬಹುಮಾನ ಇರಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಗೆ ಭಾಗವಹಿಸುವ ಕಿರಿಯರು (1/8) ಹಾಗೂ ಹಿರಿಯರು (1/4) ಡ್ರಾಯಿಂಗ್ ಶೀಟ್‌ಗಳನ್ನು ಹಾಗೂ ಅದಕ್ಕೆ ಸಂಬಂಧಿಸಿದ ಬಣ್ಣ ಪರಿಕರಗಳನ್ನು ತರಬೇಕು. ಆಸಕ್ತರು ಆಧಾರ್ ಕಾರ್ಡ್‌ನೊಂದಿಗೆ ದೂ.ಸಂ: 7338159156, 9113883513 ನೋಂದಾಯಿಸಿಕೊಳ್ಳುವಂತೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಯಕತ್ವ ಬದಲಾವಣೆ ಚರ್ಚೆ ವೇಳೆ ಡಿಸಿಎಂ ಭೇಟಿಯಾದ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಫೆ.21– ನಾಯಕತ್ವ ಬದಲಾವಣೆ ಕುರಿತಾದ ವಿಚಾರಗಳು ನಿರ್ಣಾಯಕ ಘಟ್ಟ ತಲುಪಿವೆ ಎಂದು ಹೇಳುತ್ತಿರುವಾಗಲೇ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ, ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.

ಸದಾಶಿವನಗರದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಶನಿವಾರ ಬೆಳಗ್ಗೆ ಆಗಮಿಸಿದ ಪ್ರಿಯಾಂಕ್ ಖರ್ಗೆ, ಸುದೀರ್ಘ ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಟ್ವೀಟ್‌ಗಳ ಬಗ್ಗೆ

ಸಿದ್ದರಾಮಯ್ಯ ಜಾತಿ ಅಸ್ತ್ರದ ಬಗ್ಗೆ ಅಪಸ್ವರ

ಪ್ರತಿಕ್ರಿಯಿಸಿ, ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರೋಧಿಗಳು ಯಾರು ಇಲ್ಲ. ಅವರಿಗೆ ಯಾರಾದರೂ ವಿರೋಧಿಗಳು ಅಂತ ಇದ್ದರೆ ಅದು ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದರು.



ಪ್ರಿಯಾಂಕ್ ಖರ್ಗೆ

ಕುರಿ ಕಾಯುವವನು ಮುಖ್ಯಮಂತ್ರಿ ಆಗಿರುವುದನ್ನು ಸಹಿಸಿಕೊಳ್ಳುತ್ತಿಲ್ಲ ಎಂದು ಹೇಳುವುದು ಸರಿಯಲ್ಲ. ಸಹಿಷ್ಣುತೆ ಇಲ್ಲದೇ ಇದ್ದಿದ್ದರೆ ಸಿದ್ದರಾಮಯ್ಯ ಅವರಿಗೆ ಸುದೀರ್ಘ ಕಾಲ ಮುಖ್ಯಮಂತ್ರಿಯಾಗಲು ಮತ್ತು ಅಷ್ಟೊಂದು ಬಜೆಟ್ ಮಂಡಿಸಲು ಸಾಧ್ಯವಾಗುತ್ತಿತ್ತೇ?. ಮುಖ್ಯಮಂತ್ರಿ ಅವರ ಪರವಾಗಿ ಯಾರು ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಅದನ್ನು ಒಪ್ಪಲಾಗುವುದಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ದಾಖಲೆಯನ್ನೇ ಮುರಿದು ಹೆಚ್ಚಿನ ಅವಧಿಗೆ ರಾಜ್ಯದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ ಅಷ್ಟೇ ಅಲ್ಲ ಹಣಕಾಸು ಮಂತ್ರಿಯಾಗಿ ಸಿದ್ದರಾಮಯ್ಯ 16 ಬಜೆಟ್ ಮಂಡಿಸಿ, 17ನೇ ಬಜೆಟ್‌ಗೆ ತಯಾರಿ ನಡೆಸಿದ್ದಾರೆ. ಒಳ್ಳೆಯ ಆಡಳಿತ ನೀಡಿದ್ದಾರೆ. ಸಹಿಷ್ಣುತೆ ಇಲ್ಲದೆ ಇದ್ದರೆ ಇದೆಲ್ಲವೂ ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು 2013ರಿಂದ 2018ರ ನಡುವೆ ಮುಖ್ಯಮಂತ್ರಿಯಾಗಿದ್ದಾಗ ಹಲವು ಭಾಗ್ಯ ಸರಣಿಯ ಯೋಜನೆ ನೀಡಿದ್ದರು. ಈ ಬಾರಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಸಮಾಜದ ಕಟ್ಟ ಕಡೆಯ ಮನುಷ್ಯನಿಗೂ ಆರ್ಥಿಕ ಮತ್ತು ಸಾಮಾಜಿಕ ನ್ಯಾಯ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ನ ಎಲ್ಲರೂ ಅವರ ಜೊತೆ ಇರುವ ಕಾರಣಕ್ಕೆ ಇದು ಸಾಧ್ಯವಾಗಿದೆ. ಆದರೂ ಯಾವ ಸಂದರ್ಭದಲ್ಲಿ ಅವರು ಹೇಳಿದ್ದಾರೋ ಗೊತ್ತಿಲ್ಲ ಎಂದರು.

ಒಂದನೇ ಪುಟದಿಂದ

ಮಾಜಿ ಸಂಸದ ಪ್ರತಾಪ್‌ಸಿಂಹ ಸಮರ

ನೀಡುವ ಉದ್ದೇಶದಿಂದ ಅಳವಡಿಸಿರುವ ಫಲಕಗಳ ಮೇಲೂ ಜಾಹಿರಾತು ಫಲಕ, ಫ್ಲೆಕ್ಸ್ ಹಾಕಲಾಗುತ್ತಿದೆ. ಇದು ಮೈಸೂರು ನಗರಪಾಲಿಕೆ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಕಿಡಿಕಾರಿದರು.

ಮೈಸೂರಿನ ಸೌಂದರ್ಯಕ್ಕೆ ಧಕ್ಕೆಯುಂಟು ಮಾಡುವ ಫ್ಲೆಕ್ಸ್ ತೆರವು ಮಾಡುವಂತೆ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ, 1981ರ ಸಾರ್ವಜನಿಕ ಸ್ಥಳ ವಿರೂಪಗೊಳಿಸುವ ತಡೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳಿಗೂ ನೋಟಿಸ್ ಜಾರಿ ಮಾಡಿ, ನನ್ನನ್ನೂ ಸೇರಿದಂತೆ ಆಯಾ ಪಕ್ಷದ ನಾಯಕರ ಹುಟ್ಟುಹಬ್ಬ ಆಚರಣೆಗೆ ಎಲ್ಲೆಂದರಲ್ಲಿ ಫ್ಲೆಕ್ಸ್ ಅಳವಡಿಕೆಗೆ ಕಡಿವಾಣ ಹಾಕಬೇಕು. ಈ ಹಿಂದೆ ಫ್ಲೆಕ್ಸ್ ಅಳವಡಿಕೆಗೆ ಅನುಮತಿ ನೀಡುವಾಗ ನಿರ್ದಿಷ್ಟ ಸ್ಥಳದಲ್ಲಿ ಮರದ ಬೊಂಬನ್ನು ನೆಟ್ಟು ಫ್ಲೆಕ್ಸ್ ಅಳವಡಿಸಲು ಸೂಚನೆ ನೀಡಲಾಗುತ್ತಿತ್ತು ಆದರೆ, ಈಗ ವಿದ್ಯುತ್ ಕಂಬ, ಸೂಚನಾ ಫಲಕಗಳಿಗೆ ಫ್ಲೆಕ್ಸ್ ಅಳವಡಿಸುತ್ತಿರುವುದು ಖಂಡನೀಯ ಎಂದರು.

ಮೈಸೂರಿನ ರಿಂಗ್ ರಸ್ತೆಯಲ್ಲಿ 2700 ವಿದ್ಯುತ್ ಕಂಬಗಳಿದ್ದು, ಅವುಗಳಲ್ಲಿ ಕೆಲವು ಮೈಸೂರು ಮಹಾ ನಗರ ಪಾಲಿಕೆ ವ್ಯಾಪ್ತಿಗೂ, ಉಳಿದ ಕಂಬಗಳು ವಿವಿಧ ಪಟ್ಟಣ ಪಂಚಾಯಿತಿ ಮತ್ತು ನಗರ ಸಭೆ ವ್ಯಾಪ್ತಿಗೆ ಬರುತ್ತದೆ. ಈ ಎಲ್ಲಾ ಕಂಬಗಳ ಮೇಲೂ ಫ್ಲೆಕ್ಸ್ ಹಾಕ ಲಾಗಿದ್ದು, ಪ್ರವಾಸಿಗರಿಗೆ ಮುಜುಗರವಾಗುತ್ತಿದೆ. ಅಲ್ಲದೆ, ರಿಂಗ್ ರಸ್ತೆ ಬದಿ ಕಟ್ಟಡ ತ್ಯಾಜ್ಯ ಸುರಿಯುತ್ತಿರುವುದು ಮೈಸೂರಿನ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಅವರು ನಿನ್ನೆಯಿಂದಲೇ ಫ್ಲೆಕ್ಸ್ ತೆರವು ಕಾರ್ಯಾಚರಣೆ ಆರಂಭಿಸಿದ್ದು, ಇದನ್ನು ಮುಂದುವರೆಸುವುದಾಗಿಯೂ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಕಸದ ಸಮಸ್ಯೆ ನಿವಾರಣೆ: ಮೈಸೂರಿನ ವಿದ್ಯಾರಣ್ಯ ಪುರಂನ ಸೀವೆಜ್ ಫಾರಂನಲ್ಲಿ ಕಳೆದ 30 ವರ್ಷದಿಂದ ಸಾವಿರಾರು ಟನ್ ಕಸ ಬೆಟ್ಟದಂತೆ ಬಿದ್ದಿತ್ತು. ಇದರ ವಾಸನೆಯಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿತ್ತು. ಸ್ವಚ್ಛ ಸರ್ವೇಕ್ಷಣಾ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿ ಈ ಕಸದ ರಾಶಿಯನ್ನು ತೆರವುಗೊಳಿಸಲಾಗಿದೆ. ಈ ಹಿಂದೆ ವಿ.ಸೋಮಣ್ಣ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಕಸ ತೆರವು ಸಂಬಂಧ ಕೇಂದ್ರ ಸರ್ಕಾರದಿಂದ ಹಣ ಮಂಜೂರು ಮಾಡಿಸುವಲ್ಲಿ ನಾನು ಶ್ರಮಿಸಿದ್ದೆ. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ 58 ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ನೀಡಿದ್ದು, ಟೆಂಡರ್ ಪಡೆದ ಸಂಸ್ಥೆ ಕಸ ವಿಲೇವಾರಿಯನ್ನು ತ್ವರಿತಗತಿಯಲ್ಲಿ ಮಾಡುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯರಾದ ಶ್ರೀರಾಮ್, ಜಗದೀಶ್, ಸತೀಶ್, ಮುಖಂಡರಾದ ಎಸ್.ಕೆ.ದಿನೇಶ್, ಉಮೇಶ್, ದಿನೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಒಂದು ವರ್ಗಕ್ಕೆ ನೆಮ್ಮದಿ ತಂದಿದೆ!!

ಸಿಎಂ ಸಿದ್ದರಾಮಯ್ಯ ಸಿದ್ದರಾಮನಹುಂಡಿಯಲ್ಲಿ ಹುಟ್ಟಿದ್ದಾರೋ ಅಥವಾ ಯಾವುದೋ ಮೊಹಲ್ಲಾದಲ್ಲಿ ಹುಟ್ಟಿದ್ದಾರೋ ಗೊತ್ತಾಗುತ್ತಿಲ್ಲ. ಶಿವಾಜಿನಗರದ ಸಿದ್ದರಾಮಯ್ಯನಾ? ಸಿದ್ದರಾಮಯ್ಯ ಹುಂಡಿ ಸಿದ್ದರಾಮಯ್ಯನಾ? ಎಂಬುದು ಗೊತ್ತಾಗುತ್ತಿಲ್ಲ. ಮುಸ್ಲಿಂರ ಓಲೈಕೆ ಮಾಡುವುದೇ ಆಡಳಿತ ಎಂದು ಕೊಂಡಿದ್ದಾರೆ ಎಂದು ಟೀಕಿಸಿದರು.

ನಿಮ್ಮಂತೆ ಅಪ್ಪನ ಹೆಸರಿನಿಂದ ಮುಂದೆ ಬಂದಿಲ್ಲ: ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ನೀಡಿರುವ 'ಕೆಲಸ ಇಲ್ಲದವರ ಆರೋಪಕ್ಕೆ ಉತ್ತರ ಕೊಡಲ್ಲ' ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ ಸಿಂಹ, ಕೆಲಸ ಅಂದರೆ ಬರೀ ವರ್ಗಾವಣೆ ಮಾಡಿಸೋದಾ! ವರ್ಗಾವಣೆ ಲಿಸ್ಟ್ ಕೊಟ್ಟು ಮಾಡಿ ಅನ್ನೋದು ಮಾತ್ರ ಕೆಲಸವೇ! ಅಪ್ಪನ ಅಧಿಕಾರ ದುರುಪಯೋಗ ಮಾಡಿಕೊಂಡು ಮ್ಯಾಟ್ರಿಕ್ಸ್ ಲ್ಯಾಬ್ ಹೆಸರಲ್ಲಿ ಹಣ ಮಾಡೋದು ಕೆಲಸವೇ! ಎಂದು ಪ್ರಶ್ನಿಸಿದರು.

ಜಸ್ಟ್ ಎಂಎಲ್ಸಿ: ನೀವು ಜಸ್ಟ್ ಎಂಎಲ್‌ಸಿ. ನೀವು ಯಾವ ಸಾಮರ್ಥ್ಯದ ಮೇಲೆ ವರ್ಗಾವಣೆ ಮಾಡಿಸುತ್ತೀರಾ. ಯತೀಂದ್ರ ಅವರೇ ನಿಮ್ಮಂತಹ ಕೆಲಸವನ್ನು ನಾನು ಯಾವತ್ತೂ ಮಾಡಲ್ಲ. ವರ್ಗಾವಣೆ ದಂಧೆ ಕೆಲಸ ನಿಮಗೆ ಇರಲಿ. ನಿಮ್ಮ ಅಪ್ಪನೂ ನಾಲ್ಕು ಬಾರಿ ಚುನಾವಣೆಯಲ್ಲಿ ಸೋತಿದ್ದರು. ಆಗ ಅವರನ್ನು ಕೆಲಸ ಇಲ್ಲದವರು ಅಂತೀದ್ರಾ! ನನಗೆ ಟಿಕೆಟ್ ತಪ್ಪಿದೆಯಷ್ಟೇ. ನನ್ನ ಜೊತೆ ಸಂಸದರಾಗಿ ಸೇವೆ ಸಲ್ಲಿಸಿದ್ದ ಹಲವರಿಗೆ ಟಿಕೆಟ್ ತಪ್ಪಿದೆ. ಅವರಲ್ಲಿ ಹಲವರು ಈಗಾಗಲೇ ವಿವಿಧ ರಾಜ್ಯಗಳಲ್ಲಿ ವಿಧಾನಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

ನಿಮ್ಮಪ್ಪ ಅರಾಮಾಗಿ ಓಡಾಡೋ ರಸ್ತೆ ನಾ ಮಾಡ್ಸಿದ್ದು!: ನಿಮ್ಮ ಅಪ್ಪ ಆರಾಮಾಗಿ ಬೆಂಗಳೂರಿನಿಂದ ಮೈಸೂರಿಗೆ ಓಡಾಡುತ್ತಿರುವ ರಸ್ತೆ ಮಾಡಿಸಿದ್ದು ಈ ಪ್ರತಾಪ್ ಸಿಂಹ ಅನ್ನೋದು ನೆನಪಿರಲಿ. ನಿಮ್ಮ ಅಪ್ಪ ಮೈಸೂರಿಗೆ ಒಂದು ಈ ರೀತಿಯ ರೋಡ್ ಮಾಡಿಸಿದ್ರಾ ಹೇಳಿ. ಯಾರೋ ಛೇಲಾಗಳ ಕೈಯ್ಯಲ್ಲಿ ಪ್ರತಾಪ್ ಸಿಂಹ ವರುಣದಿಂದ ಸ್ಪರ್ಧೆ ಮಾಡಲಿ ಎಂದು ಹೇಳಿಸುತ್ತಿದ್ದೀರಿ. ಸಿದ್ದರಾಮಯ್ಯಗೆ ತಾಕತ್ ಇದ್ದರೆ ಮೈಸೂರು ನಗರದ ಕ್ಷೇತ್ರವೊಂದರಿಂದ ಸ್ಪರ್ಧೆ ಮಾಡೋಕೆ ಹೇಳಿ ನೋಡೋಣ ಎಂದು ಸವಾಲು ಹಾಕಿದರು.

ಶಾಲಿನಿ ರಜನೀಶ್ ಕ್ಷಮೆ ಕೇಳಿದ ಸ್ನೇಹಮಯಿ ಕೃಷ್ಣ

ಚೆನ್ನಾಗಿ ನಡೆಸಿಕೊಂಡಿದ್ದಾರೆ. ತನಿಖೆಗೆ ನಾನು ಸಂಪೂರ್ಣ ಸಹಕಾರ ನೀಡಿದ್ದೇನೆ. ಯಾವುದೇ ನಕಲಿ ದಾಖಲೆಗಳನ್ನು ನಾನು ಸೃಷ್ಟಿಸಿಲ್ಲ ಎಂದು ಹೇಳಿದ್ದಾರೆ.

ಆಡಿಯೋ ನೀಡಿದ್ದ ವ್ಯಕ್ತಿ ಬಂಧನ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಹಗರಣದ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಸ್ನೇಹಮಯಿ ಕೃಷ್ಣ, ವಿಚಾರಣೆ ವೇಳೆ ಪ್ರಕರಣದ ಅಸಲಿ ಸತ್ಯ ಬಿಚ್ಚಿಟ್ಟ ಬಳಿಕ ಹಿರಿಯ ಕೆಎಎಸ್ ಅಧಿಕಾರಿ ಮತ್ತು ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಅವರನ್ನು ಗುರಿಯಾಗಿಸಿಕೊಂಡು ನಕಲಿ ದಾಖಲೆ ಮತ್ತು ನಕಲಿ ಆಡಿಯೊ ಕ್ಲಿಪ್ ಪ್ರಸಾರ ಮಾಡಿದ ವ್ಯಕ್ತಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ವಿನೋದ್ ಎಂಬ ವ್ಯಕ್ತಿ ನನ್ನನ್ನು ದಾರಿ ತಪ್ಪಿಸಿದ್ದಾನೆ. ಮುಡಾ ಮಾಜಿ ಆಯುಕ್ತ ನಟೇಶ್ ಮತ್ತು ವಿನೋದ್ ನಡುವೆ ಹಳೆಯ ಹಣಕಾಸಿನ ವ್ಯವಹಾರವಿತ್ತು. ನಟೇಶ್ ಅವರಿಗೆ ವಿನೋದ್ ಹಣ ನೀಡಬೇಕಿತ್ತು. ಆ ಹಣವನ್ನು ಕೇಳಬಾರದು ಎಂಬ ಕಾರಣಕ್ಕೆ ವಿನೋದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಹೆಸರನ್ನು ಬಳಸಿ ಸುಳ್ಳು ದಾಖಲೆಗಳನ್ನು ಮತ್ತು ಮಾಹಿತಿಯನ್ನು ನೀಡಿದ್ದ. ವಿನೋದ್ ಕೊಟ್ಟ ದಾಖಲೆಗಳನ್ನು ನಂಬಿ ನಾನು ದೊಡ್ಡ ತಪ್ಪು ಮಾಡಿದೆ. ಈ ವಿಚಾರದಲ್ಲಿ ಶಾಲಿನಿ ರಜನೀಶ್ ಅವರಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ವಿನೋದ್ ಅವರನ್ನು ಬಂಧಿಸಿದ್ದು, ಆರೋಪಿ ಮತ್ತು ದೂರುದಾರ ನಟೇಶ್ ನಡುವೆ ಕೆಲವು ಹಣಕಾಸು ವಹಿವಾಟುಗಳಿಂದಾಗಿ ದ್ವೇಷ ಇತ್ತು ಎಂದು ತಿಳಿಸಿದ್ದಾರೆ. ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಮುಡಾ ಮಾಜಿ ಆಯುಕ್ತ ನಟೇಶ್ ಸಲ್ಲಿಸಿದ ದೂರಿನ ಆಧಾರದ ಮೇಲೆ ಫೆ.18ರಂದು ಬೆಂಗಳೂರು ನಗರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿನೋದ್ ಮತ್ತು ದೂರುದಾರರ ನಡುವಿನ ಕೆಲವು ವಹಿವಾಟುಗಳಿಂದ ಉಂಟಾದ ದ್ವೇಷದಿಂದಾಗಿ, ಆರೋಪಿ ವಿನೋದ್ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಸ್ನೇಹಮಯಿ ಕೃಷ್ಣ ಅವರನ್ನು ಸಂಪರ್ಕಿಸಿ ಸತ್ಯಕ್ಕೆ ದೂರವಾದ ಸುಳ್ಳು ಮಾಹಿತಿಯನ್ನು ನೀಡಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಮೈಸೂರಿನ ನಿವಾಸಿ ಕೃಷ್ಣ ಎಂಬಾತ ನಕಲಿ ದಾಖಲೆಗಳು, ಮಾರ್ಫಿಂಗ್ ಮಾಡಿದ ಛಾಯಾಚಿತ್ರಗಳು ಮತ್ತು ನಕಲಿ ಆಡಿಯೊ ಕ್ಲಿಪ್‌ಗಳನ್ನು ಸೃಷ್ಟಿಸಿ ತನ್ನ ಮಾನಹಾನಿ ಮಾಡುವ ಉದ್ದೇಶದಿಂದ ಫೇಸ್‌ಬುಕ್ ಖಾತೆಯ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುತ್ತಿದ್ದಾನೆ ಎಂದು ಆರೋಪಿಸಿ ನಟೇಶ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಅದರಂತೆ ತನಿಖೆ ಕೈಗೊಳ್ಳಲಾಗಿದೆ. ಸ್ನೇಹಮಯಿ ಕೃಷ್ಣ ಅವರು ತಾವು, ಸ್ವೀಕರಿಸಿದ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸದೆ, ದೂರುದಾರರ ಖ್ಯಾತಿಗೆ ಧಕ್ಕೆ ತರುವ ಮತ್ತು ಹಾನಿ ಮಾಡುವ ದುರುದ್ದೇಶಪೂರಿತ ಉದ್ದೇಶದಿಂದ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಸಂಬಂಧ, ಮೈಸೂರಿನ ಬೋಗಾದಿ ನಿವಾಸಿ ಎನ್.ವಿನೋದ್ ಅವರಿಗೆ ಪೊಲೀಸರ ಮುಂದೆ ಹಾಜರಾಗುವಂತೆ ಸೂಚಿಸಿ ನೋಟಿಸ್ ನೀಡಲಾಗಿತ್ತು. ವಿಚಾರಣೆಯ ನಂತರ ಮತ್ತು ಅವರ ವಿರುದ್ಧ ಕಂಡುಬಂದಿರುವ ಪೋಷಕ ಸಾಕ್ಷ್ಯಗಳನ್ನು ಗಮನದಲ್ಲಿಟ್ಟುಕೊಂಡು, ಅವರನ್ನು ಬಂಧಿಸಲಾಗಿದೆ ಮತ್ತು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಡಿಕೆಶಿಗೆ ಮತ್ತೊಂದು ಶುಭ ದಿನ!?

ಈ ಕುರಿತು ನಗರದಲ್ಲಿ ಶನಿವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಎರಡೂವರೆ ವರ್ಷ ಅಧಿಕಾರ ಪೂರ್ಣಗೊಳಿಸಿದ್ದಾರೆ. ಉಳಿದ ಎರಡೂವರೆ ವರ್ಷದ ಅವಧಿಗೆ ಶಿವಕುಮಾರ್ ಅವರಿಗೆ ಅವಕಾಶ ನೀಡಬೇಕು ಎಂಬುದು ಪಕ್ಷದ ಎಲ್ಲಾ ಸಚಿವರು ಹಾಗೂ ಶಾಸಕರ ಬಯಕೆಯಾಗಿದೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ಹಿರಿಯ ಸಚಿವ ಸತೀಶ ಜಾರಕಿಹೊಳಿ ಅವರು ಸಹ ನಾಯಕತ್ವ ಗೊಂದಲವನ್ನು ಪರಿಹರಿಸುವಂತೆ ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು ಶಿವಕುಮಾರ್ ತುಂಬಾ ಶ್ರಮಿಸಿದ್ದಾರೆ. ಮುಂದೆ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಂಘಟಿಸಬೇಕಾದರೆ ಅವರಿಗೂ ಅಧಿಕಾರ ನೀಡಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಮಾಡಿರುವ ಪೋಸ್ಟ್ ಕುರಿತು ಪ್ರತಿಕ್ರಿಯಿಸಿದ ಹುಸೇನ್, ನಾನೂ ಸೇರಿದಂತೆ ಪಕ್ಷದ 140 ಶಾಸಕರೂ ನಾಯಕತ್ವ ಬದಲಾವಣೆ ಬೇಕು ಎಂದು ಕೇಳಿದ್ದೇವೆ. ಇದರಲ್ಲಿ ಪಟ್ಟಭದ್ರ ಹಿತಾಸಕ್ತಿಯಾಗಲಿ, ಗುಂಪುಗಾರಿಕೆಯಾಗಲಿ ಯಾವುದೂ ಇಲ್ಲ ಎಂದು ತಿರುಗೇಟು ನೀಡಿದರು.

ಇದು ಅವರ ಜಾಯಮಾನದಲ್ಲಿ ಬಂದಿದೆ

ನ್ಯಾಯ ಜಾರಿಗೆ ತರೋದು, ಎಲ್ಲಾ ಸಮಾಜದ ಬಗ್ಗೆ ಚರ್ಚೆ ಮಾಡುತ್ತಾರೆ. ಅಂಬೇಡ್ಕರ್, ಬಸವಣ್ಣ ಎಲ್ಲರ ಹೆಸರು ಹೇಳಿದ್ದಾರೆ. ಸಿದ್ದರಾಮಯ್ಯಗೆ ಈಗ ಜ್ಞಾನೋದಯವಾಗಿದೆ. ಅವರ ನಡವಳಿಕೆಯನ್ನು ಅವರನ್ನು ಬೆಳೆಸಿದವರೂ ಊಹೆ ಮಾಡಿರಲಿಲ್ಲ ಎಂದು ಕಿಡಿಕಾರಿದರು.

ಬಿಜೆಪಿ–ಜೆಡಿಎಸ್ ಸಮನ್ವಯ ಸಮಿತಿ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಮನ್ವಯ ಸಮಿತಿ ಆಗಬೇಕು ಅಂತ ಬಿಜೆಪಿ ಕಾರ್ಯಕಾರಣಿಯಲ್ಲಿ ಚರ್ಚೆ ಆಗಿದೆ. ಗೊಂದಲ ಸರಿಪಡಿಸಲು ಸಮಿತಿ ಅಗಬೇಕು ಅಂತ ನಾನು ಮೊದಲಿನಿಂದ ಹೇಳಿದ್ದೇನೆ. ಅವರಲ್ಲಿ ಸಮಿತಿ ಮಾಡಬೇಕು ಅಂತ ಅವರ ಭಾವನೆ ಇದೆ. ನಮ್ಮ ಪಕ್ಷದಿಂದ ಮೈತ್ರಿಯ ಹೊಂದಾಣಿಕೆಗೆ ಚ್ಯುತಿ ಬಾರದಂತೆ ನಾವು ನಡೆದುಕೊಳ್ಳುತ್ತೇವೆ ಎಂದರು.

ನಿರ್ಧಾರಕ್ಕೆ ಬಂದಿದೆ

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಮಾಜಿ ಸಚಿವ ಕೆ.ಎನ್.ರಾಜಣ್ಣ ಜೊತೆಗೆ ಭೇಟಿಯಾಗಿ ಅರ್ಧ ಗಂಟೆಗಳ ಕಾಲ ಚರ್ಚಿಸಿದ ಬಳಿಕ ಮಾತನಾಡಿದ ಅವರು, ಖರ್ಗೆ ಅವರನ್ನು ಭೇಟಿಯಾಗಿ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡಿದೆ. ಗೊಂದಲಗಳನ್ನು ಶೀಘ್ರ ಇತ್ಯರ್ಥ ಪಡಿಸುವಂತೆ ಮನವಿ ಮಾಡಿದ್ದೇವೆ. ಅವರು ಶೀಘ್ರ ಗೊಂದಲ ಇತ್ಯರ್ಥ ಪಡಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಬದಲಾವಣೆಯೋ ಅಥವಾ ಇನ್ನಾವ ನಿರ್ಧಾರವೋ ಗೊತ್ತಿಲ್ಲ. ಒಟ್ಟಿನಲ್ಲಿ ಹೈಕಮಾಂಡ್ ಒಂದು ಅಂತಿಮ ತೀರ್ಮಾನಕ್ಕೆ ಬರಬೇಕು ಎಂದು ಕೇಳಿದ್ದೇವೆ. ಅವರು ಪೂರಕವಾಗಿ ಮಾತನಾಡಿದ್ದು, ಆದಷ್ಟು ಬೇಗ ಎಲ್ಲವೂ ಸರಿಯಾಗಬಹುದು. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಹೇಳಿದರು.

ಬಳಿಕ ಮಾತನಾಡಿದ ಕೆ.ಎನ್ ರಾಜಣ್ಣ, ಸತೀಶ್ ಜಾರಕಿಹೊಳಿ ಹೇಳಿದಂತೆ ಗೊಂದಲ ಇತ್ಯರ್ಥ ಪಡಿಸಲು ಮನವಿ ಮಾಡಿದ್ದೇವೆ. ಗೊಂದಲಗಳು ಮೊದಲು ಸರಿಯಾಗಬೇಕು. ಜಾರಕಿಹೊಳಿ ಹೇಳಿದಕ್ಕೆ ನಾನು ಮತ್ತು ಇತರೆ ಶಾಸಕರು ಸಹಮತ ವ್ಯಕ್ತಪಡಿಸಿದ್ದೇವೆ. ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಮಾಡಿಲ್ಲ ಎಂದು ತಿಳಿಸಿದರು.

ಶಂಕಿತ ಉಗ್ರ ಅರ್ಷಾದ್ ಖಾನ್ ಬಂಧಿಸಿದ ಎನ್‌ಐಎ

ಬೆಂಗಳೂರು, ಫೆ.21(ಕೆಎಂಶಿ)–ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಗ್ರೆನೇಡ್ ಪ್ರಕರಣದ ಕಿಂಗ್‌ಪಿನ್, ಶಂಕಿತ ಉಗ್ರ ಅರ್ಷಾದ್ ಖಾನ್‌ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.



ಬಂಧಿತ ಅರ್ಷಾದ್ ಖಾನ್ ಈ ಹಿಂದೆ ಬೆಂಗಳೂರು ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ನಗರದಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಮತ್ತು ಗ್ರೆನೇಡ್‌ಗಳನ್ನು ಹೊಂದಿದ್ದ ಗಂಭೀರ ಆರೋಪದ ಮೇಲೆ ಬಂಧಿಸಲಾಗಿತ್ತು, ಪ್ರಕರಣದ ತೀವ್ರತೆ ಪರಿಗಣಿಸಿ, ತನಿಖೆ ಯನ್ನು ಎನ್‌ಐಎಗೆ ವರ್ಗಾಯಿಸಲಾಗಿತ್ತು.

ಗ್ರೆನೇಡ್ ಪ್ರಕರಣದಲ್ಲಿ ಜೈಲು ಸೇರಿದ್ದ ಅರ್ಷಾದ್ ಖಾನ್, ಕೆಲವು ದಿನಗಳ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದ, ನಂತರ ಕಾನೂನಿನ ಪ್ರಕಾರ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ಎನ್‌ಐಎ ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದರು. ನ್ಯಾಯಾಲಯದ ವಿಚಾರಣೆಗೆ ಸತತ ಗೈರಾದ ಹಿನ್ನೆಲೆಯಲ್ಲಿ, ಎನ್‌ಐಎ ವಿಶೇಷ ನ್ಯಾಯಾಲಯ ಅರ್ಷಾದ್ ಖಾನ್ ವಿರುದ್ಧ ವಾರೆಂಟ್ ಮತ್ತು ಪ್ರಕ್ಲೊಮೇಷನ್ (ಘೋಷಿತ ಅಪರಾಧಿ) ಆದೇಶ ಹೊರಡಿಸಿತ್ತು.

ನ್ಯಾಯಾಲಯದ ಕಠಿಣ ಆದೇಶದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಎನ್‌ಐಎ ತಂಡ, ಇಂದು ಆತನನ್ನು ಬಂಧಿಸಿ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಬಂಧಿತ ಉಗ್ರನನ್ನು ಎನ್‌ಐಎ ಅಧಿಕಾರಿಗಳು ಇಂದು ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿ ಸಿದ್ದು, ತಲೆಮರೆಸಿಕೊಂಡ ಅವಧಿಯಲ್ಲಿ ಆರೋಪಿ ಯಾರ ಸಂಪರ್ಕದಲ್ಲಿದ್ದ ಮತ್ತು ಪುನಃ ಯಾವುದಾದರೂ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದನೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಮಳೆಯಿಂದಾಗಿ ಪಾಕ್–ಕಿವೀಸ್ ಪಂದ್ಯ ರದ್ದು

ಶ್ರೀಲಂಕಾ, ಫೆ.21(ವಿವಿಹೆಚ್)– ಬಹುನಿರೀಕ್ಷಿತ ಟಿ20 ವಿಶ್ವಕಪ್–2026ರ ಸೂಪರ್–8 ಹಂತದ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿದೆ.

ಇಲ್ಲಿನ ಕೊಲಂಬೊದ ಆರ್.ಪ್ರೇಮದಾಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆಯಬೇಕಿದ್ದ ಪಾಕಿಸ್ತಾನ–ನ್ಯೂಜಿಲೆಂಡ್ ನಡುವಣ ಪಂದ್ಯ ಮಳೆಗೆ ಬಲಿಯಾಯಿತು.

ಈ ಪಂದ್ಯದ ಟಾಸ್ ಆದ ನಂತರ ತುಂತುರು ಮಳೆ ಪ್ರಾರಂಭವಾಯಿತು, ಕ್ರಮೇಣ ಮಳೆ ಜೋರಾಯಿತು. ಸುಮಾರು ಎರಡು ಗಂಟೆಗಳ ಕಾಲ ಕಾದ ಬಳಿಕವೂ ಮಳೆ ಕಡಿಮೆಯಾಗಲಿಲ್ಲ.

ವಾಸ್ತವವಾಗಿ ಮಳೆಯಿಂದಾಗಿ ಟಾಸ್ ಕೂಡ ವಿಳಂಬವಾಗಿತ್ತು. ತಡವಾಗಿ ನಡೆದ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.




ಆದರೆ ಎರಡೂ ತಂಡಗಳು ಮೈದಾನಕ್ಕಿಳಿಯಲು ಸಿದ್ಧವಾಗುತ್ತಿದ್ದಂತೆ, ಮತ್ತೆ ಮಳೆ ಆರಂಭವಾಯಿತು. 2 ಗಂಟೆ ಕಾದರೂ ಪರಿಸ್ಥಿತಿ ಸುಧಾರಿಸಲಿಲ್ಲ, ಹೀಗಾಗಿ ರಾತ್ರಿ 9 ಗಂಟೆಯ ನಂತರ ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು.

ಇದರೊಂದಿಗೆ ಮೊದಲ ಸೂಪರ್–8 ಪಂದ್ಯಾವಳಿ ಮಳೆಯಿಂದ ರದ್ದಾಗಿ ಇತ್ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಯಿತು.

ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ

ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈ ಬಗ್ಗೆ ದೂರುದಾರರು ಲೋಕಾ ಯುಕ್ತ ಪೊಲೀಸರನ್ನು ಸಂಪರ್ಕಿಸಿದರು. ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿ ಆರೋಪಿಗಳನ್ನು 5 ಲಕ್ಷ ರೂ. ಲಂಚ ಪಡೆಯುವಾಗ ಬಂಧಿಸಿದರು.

ನಾವ್ಯಾರು ತನಿಖೆಗೆ ಅಡ್ಡಿ ಬರಲ್ಲ ಎಂದ ಸಿಎಂ



ಬೆಂಗಳೂರು: ಲೋಕಾಯುಕ್ತಕ್ಕೆ ಬಿಜೆಪಿ ಶಾಸಕರೇ ಸಿಕ್ಕಿಹಾಕಿ ಕೊಂಡಿದ್ದಾರೆ. ಅದೇನು ಅಂತ ಅವರೇ ಹೇಳಬೇಕು. ನಾವ್ಯಾರು ತನಿಖೆಗೆ ಅಡ್ಡಿ ಬರಲ್ಲ ಅಂತ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದ ವಿಚಾರಕ್ಕೆ ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ ಅವರು, ಲೋಕಾಯುಕ್ತಕ್ಕೆ ಸಿಕ್ಕಿ ಹಾಕಿಕೊಂಡಿದ್ದಾರೆ ಏನು ಅಂತಾ ಅವರು ಹೇಳಬೇಕು. ಬೇರೆಯವರ ಮೇಲೆ ಲಂಚದ ಆರೋಪ ಮಾಡೋದು ಸುಲಭ. ಬಿಜೆಪಿ ಶಾಸಕರೇ ಸಿಕ್ಕಿಹಾಕೊಂಡಿದ್ದಾರೆ, ಲೋಕಾಯುಕ್ತ ತನಿಖೆ ನಡೆಸಲಿ. ತನಿಖೆಗೆ ನಾವ್ಯಾರು ಅಡ್ಡಿ ಬರಲ್ಲ. ರಾಜಕೀಯವಾಗಿ ನಾನು ಆಮೇಲೆ ಮಾತಾಡ್ತೀನಿ ಎಂದಿದ್ದಾರೆ.

ಮೈಸೂರಲ್ಲಿ ಸಂತ ಕವಿ ಸರ್ವಜ್ಞರ ಜಯಂತಿ

ಸರ್ವಜ್ಞರ ವಿಚಾರಧಾರೆ, ಮೌಲ್ಯಗಳ ಜೀವನದಲ್ಲಿ ಅಳವಡಿಸಿಕೊಳ್ಳಿ: ಎಂಎಲ್‌ಸಿ ಸಿ.ಎನ್.ಮಂಜೇಗೌಡರ ಸಲಹೆ



ಮೈಸೂರಿನ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿಯನ್ನು ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಉದ್ಘಾಟಿಸಲಾಯಿತು.

ಮೈಸೂರು,ಫೆ.21–ಸಂತ ಕವಿ ಸರ್ವಜ್ಞರ ವಿಚಾರಧಾರೆಗಳು, ವಚನಗಳು, ತ್ರಿಪದಿಗಳಲ್ಲಿರುವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬದುಕಬಹುದು ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ಮಹಾನಗರಪಾಲಿಕೆ ವತಿಯಿಂದ ಕಲಾಮಂದಿರದ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಸಂತ ಕವಿ ಸರ್ವಜ್ಞ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಸರ್ವಜ್ಞ ಎಂದರೆ ಎಲ್ಲವನ್ನು ತಿಳಿದವರು ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಸರ್ವಜ್ಞರು ವಚನಗಳ ಮೂಲಕ ತ್ರಿಪದಿಯನ್ನು ರಚಿಸಿದ್ದಾರೆ ಎಂದು ಹೇಳಿದರು.

ಕಾಶಿ ವಿಶ್ವನಾಥನ ಆಶೀರ್ವಾದದಿಂದ ಸಂತ ಕವಿ ಸರ್ವಜ್ಞರು ಮಹಾನ್ ವ್ಯಕ್ತಿಯಾಗಿ ಜನಿಸಿದ್ದಾರೆ. ಧರ್ಮ, ನ್ಯಾಯ, ಸಂಸ್ಕೃತಿ ಹಾಗೂ ವಿದ್ಯೆಯ ಮಹತ್ವದ ಬಗ್ಗೆ ಪ್ರಚಾರ ಮಾಡಿದ್ದಾರೆ. ಮುಂದಿನ ಪೀಳಿಗೆಗೆ ಇಂತಹ ಒಬ್ಬ ಮಹಾನ್ ಕವಿಯ ಕಥೆಯನ್ನು ತಿಳಿಸಿ ಕೊಡಬೇಕಾಗಿದೆ ಎಂದು ಹೇಳಿದರು.

ಸರ್ಕಾರ ನಡೆಸುವ ಮಹನೀಯರ ಜಯಂತಿಗಳಲ್ಲಿ ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಮೈಸೂರು ನಗರದ ಬಡಾವಣೆ ಇಲ್ಲವೆ ವೃತ್ತಗಳಿಗೆ ಸಂತ ಕವಿ ಸರ್ವಜ್ಞರಂತಹ ಮಹನೀಯರ ಹೆಸರನ್ನಿಡಬೇಕು ಎಂದು ಹೇಳಿದರು.

ಹಿನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಾಯಕ ಶಿಕ್ಷಕ ಮಧುಸೂದನ್ ವಿಶೇಷ ಉಪನ್ಯಾಸ ನೀಡಿ, ಪ್ರತಿನಿತ್ಯ ಪ್ರಪಂಚದಲ್ಲಿ ಹುಟ್ಟಿ ಬೆಳೆದು ಸಾಕಷ್ಟು ಜನ ಇದ್ದು ಹೋಗುತ್ತಾರೆ. ಆದರೆ ಕೆಲವೇ ಬೆರಳೆಣಿಕೆಯಷ್ಟು ಜನರನ್ನು ಮಾತ್ರ ನಾವು ನೆನಪಿಸಿಕೊಳ್ಳುತ್ತೇವೆ. ಇದರ ಜೊತೆಗೆ ತಲೆಮಾರುಗಳಿಂದ ನೆನಪಿಸಿಕೊಳ್ಳುತ್ತಾ ಬರುವ ಮಹನೀಯರುಗಳಲ್ಲಿ ಸಂತ ಕವಿ ಸರ್ವಜ್ಞರು ಒಬ್ಬರಾಗಿದ್ದಾರೆ ಎಂದು ಹೇಳಿದರು.

ಸರ್ವಜ್ಞರ ತ್ರಿಪದಿಯ ಸಾಲುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬಾಳು ಬಂಗಾರವಾಗುವುದರಲ್ಲಿ ಎರಡು ಮಾತಿಲ್ಲ. ತಂತ್ರಜ್ಞಾನದ ಕಾಲಘಟ್ಟದಲ್ಲಿ ನಾವಿದ್ದರೂ ಸರ್ವಜ್ಞರು ಹೇಳಿ ಹೋಗಿರುವ ವಚನಗಳು ಮುಂದಿನ ಭವಿಷ್ಯಕ್ಕೆ ಸಹಾಯಕವಾಗುವ ಹಲವಾರು ವಿಷಯಗಳಿವೆ ಎಂದರು.

ಜ್ಞಾನವನ್ನು ಸಂಪಾದನೆ ಮಾಡಬೇಕು ಎಂದರೆ ಕೆಲವೊಂದು ವಿಚಾರಗಳನ್ನ ಬಲ್ಲವರಿಂದ ತಿಳಿದುಕೊಳ್ಳಬೇಕು, ಕೆಲವೊಂದು ವಿಚಾರಗಳನ್ನ ಸ್ವತಃ ಪ್ರಯತ್ನಗಳ ಮೂಲಕ ತಿಳಿದುಕೊಳ್ಳಬೇಕು ಎಂಬ ತತ್ವವನ್ನು ಸರ್ವಜ್ಞರು ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಕುಂಬಾರರ ಸಂಘದ ಅಧ್ಯಕ್ಷ ಎಚ್.ಎಸ್.ಪ್ರಕಾಶ್ ಮಾತನಾಡಿ, ಸಂತ ಕವಿ ಸರ್ವಜ್ಞರ ಜಯಂತಿಯನ್ನ ಸಮಾಜದ ಒಳಿತಿಗಾಗಿ 10–12 ವರ್ಷದಿಂದ ಜಿಲ್ಲೆಯಲ್ಲಿ ಸರ್ವಜ್ಞ ಜಯಂತಿಯನ್ನು ಆಚರಣೆ ಮಾಡುತ್ತಿದ್ದೇವೆ. ಸರ್ವಜ್ಞರು ಎಲ್ಲಾ ಕ್ಷೇತ್ರಕ್ಕೂ ಅವರ ವಚನಗಳ ಮೂಲಕ ಅಮೂಲ್ಯ ವಿಚಾರಗಳನ್ನು ತಿಳಿಸಿದ್ದಾರೆ ಎಂದರು.

ಸಂತ ಕವಿ ಸರ್ವಜ್ಞರ ಜಯಂತಿಯನ್ನು ಇತ್ತೀಚಿನ ದಿನಗಳಲ್ಲಿ ಗ್ರಾಮಗಳಲ್ಲಿ ಮನೆ ಮನೆಗಳಲ್ಲಿ ಆಚರಣೆ ಮಾಡುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಗಣ್ಯರಾದ ಕೆ.ಪಿ.ವೆಂಕಟೇಶ್, ಬಾಲಕೃಷ್ಣ, ಡಾ.ಗೌರಿಶೆಟ್ಟಿ, ವಾಸು, ಮಂಜುನಾಥ್, ಯಮುನಾ ನಾಗರಾಜ್, ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಆಸ್ಟ್ರೇಲಿಯಾವನ್ನು ಧೂಳೀಪಟ ಮಾಡಿದ ಭಾರತದ ವನಿತೆಯರು

ಅಡಿಲೇಡ್, ಫೆ.21– ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡ ತನ್ನ ಅದ್ಭುತ ಪ್ರದರ್ಶನದ ಮುಂದುವರಿಸಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆದ ಮೂರು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದು ಬೀಗಿದೆ. ತವರಿನಲ್ಲಿ ಆಸ್ಟ್ರೇಲಿಯಾವನ್ನು 2–1 ಅಂತರದಿಂದ ಭಾರತ ಸೋಲಿಸಿದೆ. 3 ಪಂದ್ಯಗಳ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡ 17 ರನ್‌ಗಳಿಂದ ಜಯಗಳಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 6 ವಿಕೆಟ್‌ಗಳಿಗೆ 176 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಆಸ್ಟ್ರೇಲಿಯಾ 9 ವಿಕೆಟ್‌ಗಳ ನಷ್ಟಕ್ಕೆ ಕೇವಲ 159 ರನ್ ಗಳಿಸಿ ಟಿ20 ಸರಣಿಯನ್ನು ಕಳೆದುಕೊಂಡಿತು. ಆಸ್ಟ್ರೇಲಿಯಾದಲ್ಲಿ ಭಾರತ ಟಿ20 ಸರಣಿಯನ್ನು ಗೆದ್ದಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು, 2015/16 ಪ್ರವಾಸದ ಸಮಯದಲ್ಲಿ ಭಾರತವು 3 ಪಂದ್ಯಗಳ ಸರಣಿಯನ್ನು 2–1 ಅಂತರದಿಂದ ಗೆದ್ದಿತ್ತು. ಆಸ್ಟ್ರೇಲಿಯಾದಲ್ಲಿ ಎರಡು ಬಾರಿ ಟಿ20 ಸರಣಿ ಗೆದ್ದ ಏಕೈಕ ತಂಡ ಎಂಬ ಹೆಗ್ಗಳಿಕೆ ಭಾರತ ಪಾತ್ರವಾಗಿದೆ.



ಅದ್ಭುತ ಜೊತೆಯಾಟ: ಅಡಿಲೇಡ್ ಓವಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಮೂರನೇ ಓವರ್‌ನಲ್ಲಿ ಶಫಾಲಿ ವರ್ಮಾ ಅವರ ರೂಪದಲ್ಲಿ ಮೊದಲ ಹಿನ್ನಡೆ ಅನುಭವಿಸಿತು. ಅವರು 6 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿದರು. ನಂತರ, ಸ್ಮೃತಿ ಮಂಧಾನ ಮತ್ತು ಜೆಮಿಮಾ ರೊಡ್ರಿಗಸ್ ಇನ್ನಿಂಗ್ಸ್ ಜವಾಬ್ದಾರಿಯನ್ನು ವಹಿಸಿಕೊಂಡರು. ಪವರ್‌ಪ್ಲೇನಲ್ಲಿ ತಂಡವು 54 ರನ್ ಗಳಿಸಿತು. ಇದಾದ ನಂತರವೂ, ಈ ಜೋಡಿ ತಮ್ಮ ಅಬ್ಬರವನ್ನು ಮುಂದುವರಿಸಿತು. ಸ್ಮೃತಿ ಮಂಧಾನ 38 ಎಸೆತಗಳಲ್ಲಿ ಅರ್ಧ ಶತಕವನ್ನು ಗಳಿಸಿದರು. ಇಬ್ಬರೂ ಎರಡನೇ ವಿಕೆಟ್‌ಗೆ 82 ಎಸೆತಗಳಲ್ಲಿ 121 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು.

ಗಮನ ಸೆಳೆದ ಜೆಮಿಮಾ: ಸ್ಮೃತಿ ಮಂಧಾನ ಶತಕದತ್ತ ಸಾಗುತ್ತಿದ್ದರು. ಆದರೆ 16ನೇ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ ನಂತರ, ಎರಡನೇ ಎಸೆತದಲ್ಲಿ ಅನ್ನಾಬೆಲ್ ಸದರ್ಲ್ಯಾಂಡ್‌ಗೆ ಬಲಿಯಾದರು. ಅವರು 55 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 8 ಬೌಂಡರಿಗಳ ಸಹಾಯದಿಂದ 82 ರನ್ ಗಳಿಸಿದರು. ಇದಾದ ನಂತರವೂ ಟೀಮ್ ಇಂಡಿಯಾ ಅಬ್ಬರವನ್ನು ಮುಂದುವರಿಸಿತು. ರಿಚಾ ಘೋಷ್ ಕೇವಲ 7 ಎಸೆತಗಳಲ್ಲಿ 18 ರನ್ ಗಳಿಸಿದರು. ಜೆಮಿಮಾ ಕೂಡ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. ಕೊನೆಯ ಎರಡು ಓವರ್‌ಗಳಲ್ಲಿ ಭಾರತ ಕೇವಲ 13 ರನ್ ಗಳಿಸಿ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಜೆಮಿಮಾ 59 ರನ್‌ಗಳ ಇನ್ನಿಂಗ್ಸ್ ಆಡಿದರು. ಆಸ್ಟ್ರೇಲಿಯಾ ಪರ ಸದರ್ಲ್ಯಾಂಡ್ ಗರಿಷ್ಠ 2 ವಿಕೆಟ್‌ಗಳನ್ನು ಪಡೆದರು.

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ; ಮಗು ಜನನಕ್ಕೆ ಕಾರಣನಾದ ವ್ಯಕ್ತಿಗೆ 20 ವರ್ಷ ಶಿಕ್ಷೆ



ಮೈಸೂರು: ಅಪ್ರಾಪ್ತೆ ಮೇಲೆ ದೌರ್ಜನ್ಯವೆಸಗಿ ಆಕೆ ಮಗುವಿಗೆ ಜನ್ಮ ನೀಡಲು ಕಾರಣನಾದ ವ್ಯಕ್ತಿಗೆ ಮೈಸೂರಿನ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬಡಾವಣೆಯೊಂದರ ನಿವಾಸಿ ಗುರುಮೂರ್ತಿಗೆ ಶಿಕ್ಷೆ ವಿಧಿಸಲಾಗಿದೆ. ಈತ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿದ್ದ. 2023ರ ಮಾರ್ಚ್‌ನಲ್ಲಿ ಮನೆಯಲ್ಲಿ ಆಕೆಯೊಬ್ಬಳೇ ಇದ್ದಾಗ ಪುಸಲಾಯಿಸಿ, ದೈಹಿಕ ದೌರ್ಜನ್ಯ ಎಸಗಿದ್ದ. ಬಳಿಕ ಆಕೆ ಗರ್ಭಿಣಿಯಾಗಿ, 2024ರ ಜ.5ರಂದು ಮೈಸೂರಿನ ಖಾಸಗಿ ನರ್ಸಿಂಗ್ ಹೋಂನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು.

ಈ ಸಂಬಂಧ ಇಲವಾಲ ಠಾಣೆಯ ಅಂದಿನ ಇನ್ಸ್‌ಪೆಕ್ಟರ್ ಶಿವನಂಜ ಶೆಟ್ಟಿ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ–1ರ ನ್ಯಾಯಾಧೀಶರಾದ ಆನಂದ್ ಪಿ.ಹೊಗಾಡೆ ಅವರು ಗುರುಮೂರ್ತಿ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ 20 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ ವಿಧಿಸಿ, ಆದೇಶಿಸಿದ್ದಾರೆ. ದಂಡದ ಪೂರ್ಣ ಹಣವನ್ನು ಬಾಲಕಿಗೆ ನೀಡಬೇಕು. ಸಂತ್ರಸ್ತ ಬಾಲಕಿ 6 ಲಕ್ಷ ಪರಿಹಾರ ಪಡೆಯಲು ಅರ್ಹಳು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕರಾದ ಕೆ.ಬಿ.ಜಯಂತಿ ವಾದ ಮಂಡಿಸಿದ್ದರು.

ಐದೂವರೆ ಲಕ್ಷ ಕೋಟಿ ಸಾಲ ಮಾಡಿ ನಾಲ್ಕೂವರೆ ಲಕ್ಷ ಕೋಟಿ ಬಜೆಟ್ ಮಂಡನೆ!?

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಂಎಲ್ಸಿ ಹೆಚ್.ವಿಶ್ವನಾಥ್ ವಾಗ್ದಾಳಿ

● ಕರ್ನಾಟಕಕ್ಕೆ ಏಳೂವರೆ ಲಕ್ಷ ಕೋಟಿ ಸಾಲದ ಹೊರೆ ● ಸಿದ್ದರಾಮಯ್ಯ ಅವರೊಬ್ಬರದೆ ಐದೂವರೆ ಲಕ್ಷ ಕೋಟಿ ಸಾಲ ● ರಾಜ್ಯದ ಹಣಕಾಸು ಪರಿಸ್ಥಿತಿ ದಿಕ್ಕು ದೆಸೆ ಇಲ್ಲದಂತಾಗಿದೆ ● ಇವರೊಬ್ಬ ಮಹಾನ್ ಆರ್ಥಿಕ ತಜ್ಞರಂತೆ...!

ಮೈಸೂರು, ಫೆ.21(ಬಿಎಲ್‌ಯು)– ಐದೂವರೆ ಲಕ್ಷ ಕೋಟಿ ಸಾಲ ಮಾಡಿರುವ ಕರ್ನಾಟಕದ ಮಹಾನ್ ಆರ್ಥಿಕ ತಜ್ಞರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಲ್ಕೂವರೆ ಲಕ್ಷ ಕೋಟಿ ಬಜೆಟ್ ಮಂಡಿಸುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಗೇಲಿ ಮಾಡಿದ್ದಾರೆ.



ಹೆಚ್.ವಿಶ್ವನಾಥ್

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಏಳೂವರೆ ಲಕ್ಷ ಕೋಟಿ ಸಾಲದಲ್ಲಿ ಸಿದ್ದರಾಮಯ್ಯ ಅವರೊಬ್ಬರೇ ಐದೂವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಹಿಂದಿನ ಹಣಕಾಸು ಸಚಿವ ದಿವಂಗತ ರಾಜಶೇಖರ ಮೂರ್ತಿ ಅವರು ಮಂಡಿಸಿದಂತೆ ಆದಾಯ ಬಜೆಟ್ ಅನ್ನು ಸಿದ್ದರಾಮಯ್ಯ ಕೂಡ ಮಂಡಿಸಿದ್ದರೆ ಆ ಬಜೆಟ್‌ಗೆ ಒಂದು ಅರ್ಥ ಬರುತ್ತಿತ್ತು ಆದರೆ ರಾಜ್ಯದ ಬಜೆಟ್ ಗಾತ್ರಕ್ಕಿಂತ ಸಾಲದ ಗಾತ್ರವೇ ಹೆಚ್ಚಾಗಿರುವ ಬಜೆಟ್ ಮಂಡಿಸುತ್ತಿರುವ ಸಿದ್ದರಾಮಯ್ಯ, ತಾನೊಬ್ಬ ಮಹಾನ್ ಆರ್ಥಿಕ ತಜ್ಞನಾಗಿದ್ದು, 17ನೇ ಬಾರಿ ಬಜೆಟ್ ಮಂಡಿಸುತ್ತಿದ್ದೇನೆ ಎಂದು ತನ್ನ ಬೆನ್ನು ತಾನೆ ತಟ್ಟಿಕೊಳ್ಳುತ್ತಿದ್ದಾರೆ ಎಂದು ವಿಶ್ವನಾಥ್ ಟೀಕಿಸಿದರು.

ಉಚಿತ ಗ್ಯಾರಂಟಿ ಯೋಜನೆ ನೀಡುತ್ತಿರುವ ಸರ್ಕಾರದ ಕ್ರಮಕ್ಕೆ ಮೊನ್ನೆ ಸುಪ್ರೀಂ ಕೋರ್ಟ್ ತಪರಾಕಿ ಹಾಕಿದೆ. ಜನರಿಗೆ ಉದ್ಯೋಗ ನೀಡುವ ಬದಲು ಅರ್ಥವಿಲ್ಲದ ಗ್ಯಾರಂಟಿ ಯೋಜನೆ ನೀಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದೆ. ದೇಶದ ಸರ್ವೋಚ್ಚ ನ್ಯಾಯಾಲಯವೇ ಈ ಯೋಜನೆ ಟೀಕಿಸಿದೆ ಎಂದರೆ ಗ್ಯಾರಂಟಿ ಯೋಜನೆಯ ಮಹತ್ವ ಎಷ್ಟರ ಮಟ್ಟಿಗೆ ಇದೆ ಎಂದು ತಿಳಿಯುತ್ತಲ್ಲವೇ ಎಂದು ಪ್ರಶ್ನಿಸಿದರು.

ವೃದ್ಧಾಪ್ಯ ವೇತನ ನೀಡಲು ಕನಿಷ್ಠ 60 ವರ್ಷವಾಗಿರಬೇಕು. ಅಂಗವಿಕಲ ವೇತನ ನೀಡಲು ಶೇ.70ರಷ್ಟು ಅಂಗವಿಕಲತೆ ಇರಬೇಕು ಎಂಬ ಸರ್ಕಾರದ ಮಾನದಂಡ ವಿದೆ. ಹಾಗೆಯೇ ಗ್ಯಾರಂಟಿ ಯೋಜನೆ ನೀಡಲು ಒಂದು ಮಾನದಂಡ ಇರಬೇಕಲ್ಲವೆ...!? ಇದನ್ನು ಸೂಕ್ಷ್ಮವಾಗಿ ಅವಲೋಕಿಸಿ ಸುಪ್ರೀಂಕೋರ್ಟ್ ಗ್ಯಾರಂಟಿ ಯೋಜನೆಯನ್ನು ಟೀಕಿಸಿದೆ. ಇದರಿಂದ ದೇಶ ದಿವಾಳಿಯಾಗಿ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಎಚ್ಚರಿಸಿದೆ. ಆದರೆ ಇದು ಸನ್ಮಾನ್ಯ ಮುಖ್ಯಮಂತ್ರಿಗಳೂ ಆದ ಶ್ರೇಷ್ಠ ಆರ್ಥಿಕ ತಜ್ಞ ಸಿದ್ದರಾಮಯ್ಯ ಅವರ ಅರಿವಿಗೆ ಬರುತ್ತಿಲ್ಲ ಎಂದು ವಿಶ್ವನಾಥ್ ಲೇವಡಿ ಮಾಡಿದರು.

ಒಂದು ವರ್ಷಕ್ಕೆ ಗ್ಯಾರಂಟಿ ಯೋಜನೆಗೆ ಒಂದು ಲಕ್ಷ ಕೋಟಿ ವೆಚ್ಚವಾಗುತ್ತಿದೆ. ಈ ಹಣವನ್ನೆ ಕೃಷ್ಣ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಖರ್ಚು ಮಾಡಿದ್ದರೆ ಲಕ್ಷಾಂತರ ಎಕರೆ ನೀರಾವರಿ ಆಗುತ್ತಿತ್ತು ಸಾವಿರಾರು ಜನರಿಗೆ ಇದರಿಂದ ಉದ್ಯೋಗ ದೊರೆಯುತ್ತಿತ್ತು ಎಂದು ಅಭಿಪ್ರಾಯಪಟ್ಟರು.

ಗ್ಯಾರಂಟಿ ಯೋಜನೆಯಿಂದ ರಾಜ್ಯದ ಹಣಕಾಸು ಪರಿಸ್ಥಿತಿ ದಿಕ್ಕು ದೆಸೆ ಇಲ್ಲದಂತಾಗಿದೆ ಇವರ ಗ್ಯಾರಂಟಿಯಿಂದ ಇಷ್ಟೆಲ್ಲಾ ಅವಾಂತರ ಆಗಿದ್ದರೂ ದೊಡ್ಡ ಸಾಧನೆ ಮಾಡಿದ್ದೇವೆಂದು ಜನರ ತೆರಿಗೆ ಹಣದಿಂದಲೇ ಪ್ರಚಾರ ಕೂಡ ಪಡೆಯುತ್ತಿದ್ದಾರೆ ಎಂದು ವಿಶ್ವನಾಥ್ ಆಪಾದಿಸಿದರು.

ಪಶ್ಚಾತಾಪ ಸತ್ಯಾಗ್ರಹ ನಡೆಸುತ್ತೇನೆ

ಕರ್ನಾಟಕವನ್ನು ಅಧೋಗತಿಗೆ ತೆಗೆದುಕೊಂಡು ಹೋಗುತ್ತಿರುವ ಸಿದ್ದರಾಮಯ್ಯ ಅವರನ್ನು ಯಾಕಾದರೂ ಕಾಂಗ್ರೆಸ್‌ಗೆ ಕರೆ ತಂದೆನೋ ಎಂದು ಪಶ್ಚಾತಾಪ ಸತ್ಯಾಗ್ರಹ ಮಾಡುವೆ. ನನ್ನ ಈ ಸತ್ಯಾಗ್ರಹ ಬೆಂಬಲಿಸಿ ಯಾರೂ ಬರಲಿಲ್ಲವೆಂದರೂ ಚಿಂತೆ ಇಲ್ಲ ನಾನೊಬ್ಬನೆ ಸತ್ಯಾಗ್ರಹ ನಡೆಸುತ್ತೇನೆ ಎಂದು ವಿಶ್ವನಾಥ್ ಹೇಳಿದರು.

ಮಾತೆತ್ತಿದರೆ ಅಹಿಂದ, ಕುರುಬ ಸಮುದಾಯದವನು ಎಂಬ ಟ್ರಂಪ್ ಕಾರ್ಡ್ ಬಳಸುತ್ತಿದ್ದಾರೆ. ಆದರೆ ಅಹಿಂದ ವರ್ಗದವರಿಗಾಗಲೀ ಅಥವಾ ಕುರುಬ ಸಮುದಾಯಕ್ಕಾಗಲೀ ಸಿದ್ದರಾಮಯ್ಯ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಯಂತ್ರೋಪಕರಣಗಳಿಂದ ರೋಗಿಗಳಿಗೆ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಈ ಯಂತ್ರೋಪಕರಣಗಳ ಗುತ್ತಿಗೆದಾರ ಸಿದ್ದರಾಮಯ್ಯ ಪುತ್ರ ಯತೀಂದ್ರರಲ್ಲವೇ!? ಹೀಗಿರುವಾಗ ಸಮಸ್ಯೆ ಏಕೆ ಪರಿಹಾರ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.

ಮಾತಿಗೆ ತಪ್ಪಿದ ಮಗ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್‌ಗೆ ಅಧಿಕಾರ ಬಿಟ್ಟುಕೊಡಲಿಲ್ಲ. ಇಂತಹ ಕೆಟ್ಟ ರಾಜಕಾರಣ ಒಂದೋ ಎರಡೋ ಆಗಿದ್ದರೆ ಸಹಿಸಬಹುದಿತ್ತು. ಪ್ರತಿ ಹಂತದಲ್ಲಿ ಸ್ವಾರ್ಥತನ ತೋರಿದ್ದಾರೆ ಎಂದು ಕಿಡಿಕಾರಿದರು.

ಹೆಂಡತಿಗೆ ಕೊಡುವ 2 ಸಾವಿರ ಗಂಡನ ಹೆಂಡಕ್ಕೆ ಜಮಾ

ಗೃಹಲಕ್ಷ್ಮಿ ಯೋಜನೆಯಲ್ಲಿ ರಾಜ್ಯ ಸರ್ಕಾರ ಹೆಂಡತಿಗೆ ನೀಡುತ್ತಿರುವ ಪ್ರತಿ ತಿಂಗಳ ಎರಡು ಸಾವಿರ ಹಣ ಗಂಡನ ಹೆಂಡಕ್ಕೆ ವೆಚ್ಚವಾಗುತ್ತಿದೆ ಎಂದು ವಿಶ್ವನಾಥ್ ಹೇಳಿದರು. ಗ್ಯಾರಂಟಿ ಯೋಜನೆಗಾಗಿ ಅಬಕಾರಿ ಸುಂಕ ಹೆಚ್ಚಳ ಮಾಡಿ ಮದ್ಯದ ಬೆಲೆ ದುಬಾರಿ ಮಾಡಿದ್ದಾರೆ. ಇದರಿಂದ ಸರ್ಕಾರಕ್ಕೆ 45 ಸಾವಿರ ಕೋಟಿ ಬರುತ್ತಿದೆ. ಹೆಂಡತಿಗೆ ಎರಡು ಸಾವಿರ ರೂಪಾಯಿ ನೀಡಿ ಗಂಡನಿಂದ ಹೆಂಡದ ರೂಪದಲ್ಲಿ ಆ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂದರು.

ಹೆಂಡತಿಗೆ ನೀಡುವ ಎರಡು ಸಾವಿರಕ್ಕಿಂತಲೂ ಹೆಚ್ಚು ಹಣವನ್ನು ಗಂಡ ಹೆಂಡಕ್ಕೆ ಖರ್ಚು ಮಾಡುತ್ತಿದ್ದಾನೆ. ಈ ಮೂಲಕ ಹೆಂಡ ಕುಡಿಸಿ ಇಡೀ ಕುಟುಂಬವನ್ನೆ ಹಾಳು ಮಾಡುತ್ತಿದ್ದಾರೆ ಎಂದು ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

1964ರಲ್ಲಿ ಯಶೋಧರ ದಾಸಪ್ಪ ಅವರು ಹೆಂಡ ಮಾರಾಟ ನಿರ್ಬಂಧ ಮಾಡದ ಸರ್ಕಾರದ ಕ್ರಮ ವಿರೋಧಿಸಿ ರಾಜಿನಾಮೆ ನೀಡಿದರು. ಇದರ ಪರಿಣಾಮ ಅಂದು ಹೆಂಡದ ಮಾರಾಟವನ್ನೇ ನಿರ್ಬಂಧಗೊಳಿಸಲಾಯಿತು. ಇಂತಹ ಬಹಳ ಮಹತ್ವದ ಕರ್ನಾಟಕದ ಚರಿತ್ರೆಯನ್ನು ಸಿದ್ದರಾಮಯ್ಯ ಒಮ್ಮೆ ಓದಿಕೊಳ್ಳಬೇಕು. ಅದು ಬಿಟ್ಟು ನಾನೇ ಎಂಬ ನಾನತ್ವ, ಅಹಂಕಾರ ಬಿಡಬೇಕು ಎಂದು ಸಲಹೆ ನೀಡಿದರು. ಪಾಪದ ಹಣದಲ್ಲಿ ಸರ್ಕಾರ ನಡೆಸುತ್ತಿರುವ ಸಿದ್ದರಾಮಯ್ಯ ಅವರು ತನ್ನ ತಪ್ಪನ್ನು ಈಗಲಾದರೂ ತಿದ್ದಿಕೊಳ್ಳಬೇಕು ಎಂದು ವಿಶ್ವನಾಥ್ ಸಲಹೆಯಿತ್ತರು.

ಜಲದರ್ಶಿನಿಯಲ್ಲಿ ಭಾರೀ ಹೈಡ್ರಾಮಾ

ವಿಶ್ವನಾಥ್ ಹಲ್ಲೆ ಮಾಡಿದ್ದಾರೆಂದು ಕೋಟೆಹುಂಡಿ ಮಹದೇವ್ ಪೊಲೀಸರಿಗೆ ದೂರು

ಮೈಸೂರು, ಫೆ.21(ಬಿಎಲ್‌ಯು)– ವಿಧಾನಪರಿಷತ್ ಸದಸ್ಯ ವಿಶ್ವನಾಥ್ ಹಾಗೂ ಕಾಂಗ್ರೆಸ್ ಮುಖಂಡ ಕೋಟೆ ಹುಂಡಿ ಮಹದೇವ್ ನಡುವೆ ಮಾತಿನ ಚಕಮಕಿ ನಡೆದು, ಜಲದರ್ಶಿನಿ ಅತಿಥಿ ಗೃಹದಲ್ಲಿ ಹೈಡ್ರಾಮಾವೇ ಇಂದು ನಡೆಯಿತು. ಈ ವೇಳೆ ವಿಶ್ವನಾಥ್ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಮಹದೇವ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪತ್ರಿಕಾಗೋಷ್ಠಿ ಮುಗಿದ ನಂತರ ಮಹದೇವ್ ಅವರು ವಿಶ್ವನಾಥ್ ಭೇಟಿ ಮಾಡಿದರು. ಈ ವೇಳೆ ವೈಯಕ್ತಿಕ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಕೋಟೆಹುಂಡಿ ಮಹದೇವ್ ಅವರು ಏರು ಧ್ವನಿಯಲ್ಲಿ ವಿಶ್ವನಾಥ್ ಅವರನ್ನು ನಿಂದಿಸುತ್ತಿದ್ದರು. ಈ ಸಮಯದಲ್ಲಿ ವಿಶ್ವನಾಥ್ ಅವರು ಮಹದೇವ್ ತರಾಟೆಗೆ ತೆಗೆದುಕೊಂಡಿದ್ದಾರೆ. ಮಾತಿಗೆ ಮಾತು, ಇಬ್ಬರೂ ವಾಗ್ವಾದ ನಡೆಸಿದ್ದಾರೆ. ಈ ಸಮಯದಲ್ಲಿ ಪರಿಸ್ಥಿತಿ ಗಂಭೀರತೆ ಅರಿತ ವಿಶ್ವನಾಥ್ ಅವರ ಗನ್‌ಮ್ಯಾನ್ ಮಹದೇವ್ ಅವರನ್ನು ಅಲ್ಲಿಂದ ಹೊರಗೆ ಕರೆ ತಂದರು.

ಈ ಸಮಯದಲ್ಲಿ ಯೂ ಟ್ಯೂಬ್ ಚಾನಲ್‌ನವರು ವಿಡಿಯೋ ಚಿತ್ರೀಕರಣ ಮಾಡುವುದನ್ನು ಮಹದೇವ್ ಬೆಂಬಲಿಗ ಆಕ್ಷೇಪಿಸಿದನು. ಈ ವೇಳೆ ಮಹದೇವ್ ಬೆಂಬಲಿಗರು ಹಾಗೂ ಯೂ ಟ್ಯೂಬ್ ಚಾನಲ್‌ನವರ ನಡುವೆ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತ ತಲುಪಿತು. ತರುವಾಯ ವಿಶ್ವನಾಥ್ ಗನ್‌ಮ್ಯಾನ್ ಜಗಳ ಬಿಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ವಿಶ್ವನಾಥ್ ಅವರು ನನಗೆ ಕಪಾಳ ಮೋಕ್ಷ ಮಾಡಿದರು, ಹಲ್ಲೆ ನಡೆಸಿದರು ಎಂದು ಕೋಟೆ ಹುಂಡಿ ಮಹದೇವ್, ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಗೆ ಕಲಾ ತರಬೇತಿ ಸಮಾರೋಪ





ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಿದ್ದ ಕಲಾ ತರಬೇತಿ ಸಮಾರೋಪ ಸಮಾರಂಭದಲ್ಲಿ ವಿವಿಧ ಹಾಸ್ಟೆಲ್ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಮೈಸೂರು,ಫೆ.21–ಕಲೆ ಎಲ್ಲರಿಗೂ ಒಲಿದು ಬರುವುದಿಲ್ಲ ಕೆಲವರಿಗೆ ಮಾತ್ರ ಒಲಿಯುತ್ತದೆ. ಕಲೆ ಮತ್ತು ಸಂಸ್ಕೃತಿ ಮೈಗೂಡಿಸಿಕೊಂಡರೆ ತಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಡುವ ಶಕ್ತಿ ಕಲೆಗೆ ಇದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ರಂಗೇಗೌಡ ಹೇಳಿದರು.

ಇಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ವಿದ್ಯಾರ್ಥಿಗಳ ನಿಲಯಗಳ ವಿದ್ಯಾರ್ಥಿಗಳಿಗೆ ಕಲಾಮಂದಿರದಲ್ಲಿ



ಕಲಾ ತರಬೇತಿ ಸಮಾರೋಪದಲ್ಲಿ ನೆರೆದಿದ್ದ ಗಣ್ಯರು.

ಆಯೋಜಿಸಲಾಗಿದ್ದ ಕಲಾ ತರಬೇತಿ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಸಂಗೀತ ನಾಟಕ, ಕ್ರೀಡೆ, ಇವುಗಳಿಗೆ ಯಾವುದೇ ಜಾತಿ ಭೇದ ಇಲ್ಲ. ಧರ್ಮಾತೀತವಾಗಿ ಎಲ್ಲ ವನ್ನು ಮೀರಿ ಬೆಳೆದು ಬಂದಿರುವಂತಹದ್ದು. ಈ ಕಲೆಯನ್ನು ಓದುವ ಜೊತೆಯಲ್ಲಿ ಕಲೆಯನ್ನು ಮೈಗೂಡಿಸಿಕೊಳ್ಳಿ, ಬಾಲ್ಯದಿಂದ ಪ್ರೌಢ ವ್ಯವಸ್ಥೆಗೆ ಬರುವ ಮಕ್ಕಳು ಮನಸ್ಸನ್ನು ಬೇರೆ ಕಡೆ ಚಂಚಲಗೊಳಿಸದೆ ಓದಿನ ಕಡೆ ಕೇಂದ್ರೀಕರಿಸಬೇಕು. ಯಾವುದೇ ಆಕರ್ಷಣೆಗೆ ಒಳಗಾಗಬೇಡಿ. ಒಳ್ಳೆಯ ಸಂಸ್ಕಾರ, ಸಂಸ್ಕೃತಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದರು.

ತರಬೇತುದಾರ ದೇವಾನಂದ ವರಪ್ರಸಾದ್ ಮಾತನಾಡಿ, ಜಾನಪದ ಕಲೆಯು ಒಬ್ಬರಿಂದ ಒಬ್ಬರು ಕೇಳಿ ಹಾಡುವುದರ ಮೂಲಕ ಬೆಳೆದು ಬಂದಿದೆ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕಲೆಯ ಬಗ್ಗೆ ತರಬೇತಿ ನೀಡಲು ಇಲಾಖೆಗಳು ಉತ್ತಮ ಕಾರ್ಯಕ್ರಮ ಆಯೋಜಿಸಿದ್ದು, ಇದರ ಸದುಪಯೋಗಪಡೆದುಕೊಳ್ಳಿ ಎಂದರು.

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸರಿಯಾದ ತರಬೇತಿ ಸಿಕ್ಕರೆ ಮಕ್ಕಳು ಮುಂದೆ ಬೆಳೆಯುತ್ತಾರೆ. ಕಲಾ ತರಬೇತಿಯಂತಹ


ಕಲೆ, ಸಂಸ್ಕೃತಿಯ ಮೈಗೂಡಿಸಿಕೊಳ್ಳಿ: ಬಿ.ರಂಗೇಗೌಡ

ಕಾರ್ಯಕ್ರಮಗಳನ್ನು ಸದುಪಯೋಗ ಮಾಡಿಕೊಂಡರೆ ಜೀವನದಲ್ಲಿ ಮುಂದೆ ಬರಲು ಸಹಾಯ ಆಗಲಿದೆ. ಕಲೆಗಳನ್ನು ಕಲಿತಾಗ ತನ್ನಲ್ಲಿನ ಚೈತನ್ಯ ಹೊರ ಬರುತ್ತದೆ ಎಂದು ಹೇಳಿದರು.

ತರಬೇತಿ ಪಡೆದ ವಿದ್ಯಾರ್ಥಿನಿ ಸಾಕ್ಷಿ ಮಾತನಾಡಿ, ಕಲೆ, ಸಂಸ್ಕೃತಿ ಜೊತೆಗೆ ನೃತ್ಯ, ಸಂಗೀತ, ವೀರಗಾಸೆ ಬಗ್ಗೆ ತರಬೇತಿ ನೀಡಲಾಗಿದೆ. ಸಮಾಜದಲ್ಲಿ ಶಿಸ್ತಿನಿಂದ ಇರಬೇಕು. ಇತರರೊಂದಿಗೆ ಹೇಗೆ ವರ್ತಿಸಬೇಕು ಎಂದು ಮನವರಿಕೆ ಮಾಡಿಕೊಡಲಾಗಿದೆ. ಧೈರ್ಯ ತುಂಬಿ ವೇದಿಕೆಯಲ್ಲಿ ಪ್ರದರ್ಶನ ನೀಡುವ ತರಬೇತಿ ನೀಡಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕನ್ನಡ–ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ನಿಲಯಪಾಲಕರಾದ ಮೋಹನ ಕುಮಾರಿ ಇತರರು ಉಪಸ್ಥಿತರಿದ್ದರು.

ದೇಶ - ವಿದೇಶ


ದೇಶದಲ್ಲಿ 32 ನಕಲಿ ವಿವಿ ಗುರುತಿಸಿದ ಯುಜಿಸಿ!



ನವದೆಹಲಿ: ದೇಶಾದ್ಯಂತ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಸುಮಾರು 32 ನಕಲಿ ವಿಶ್ವವಿದ್ಯಾಲಯಗಳ ಹೊಸ ಪಟ್ಟಿಯನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ಬಿಡುಗಡೆ ಮಾಡುವ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಎಚ್ಚರಿಕೆ ನೀಡಿದೆ. 2024ರಲ್ಲಿ ಸುಮಾರು 20 ನಕಲಿ ವಿವಿಗಳನ್ನು ಗುರುತಿಸಲಾಗಿದ್ದು, ಈ ಸಂಖ್ಯೆಯು ಪ್ರಸ್ತುತ 32ಕ್ಕೇರಿದೆ. ಈ ಸ್ವಯಂ–ಘೋಷಿತ ವಿದ್ಯಾ ಸಂಸ್ಥೆಗಳು ಪದವಿಗಳನ್ನು ನೀಡಲು ಯಾವುದೇ ಕಾನೂನುಬದ್ಧ ಅಧಿಕಾರವನ್ನು ಹೊಂದಿರುವುದಿಲ್ಲ. ಈ ವಿಶ್ವ ವಿದ್ಯಾಲಯಗಳಲ್ಲಿ ಪಡೆದ ಪದವಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮಾನ್ಯತೆ ನೀಡಲಾಗುವುದಿಲ್ಲ ಎಂದು ಯುಜಿಸಿ ತಿಳಿಸಿದೆ. ಗುರುತಿಸಲಾದ 32 ನಕಲಿ ವಿವಿಗಳಲ್ಲಿ 12 ದೆಹಲಿಯಲ್ಲಿಯೇ ಇವೆ. ರೋಹಿಣಿ, ಪಿತಾಂಪುರ ಮತ್ತು ದರ್ಯಗಂಜ್‌ನಂತಹ ಪ್ರಮುಖ ಪ್ರದೇಶಗಳಲ್ಲಿನ ಸಣ್ಣ ಕಚೇರಿಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಹೊರರಾಜ್ಯದ ವಿದ್ಯಾರ್ಥಿಗಳೇ ಈ ವಿವಿಗಳ ಟಾರ್ಗೆಟ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಇತರ 12 ರಾಜ್ಯಗಳಲ್ಲೂ ಈ ಜಾಲ ವ್ಯಾಪಿಸಿದ್ದು, ದಾಖಲಾತಿಗೆ ಮುಂಚಿತವಾಗಿ ಆ ಸಂಸ್ಥೆಯು ಮಾನ್ಯತೆ ಪಡೆದ ಡೈರೆಕ್ಟರಿಯ ಅಡಿಯಲ್ಲಿ ಪಟ್ಟಿಮಾಡಲ್ಪಟ್ಟಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅಧಿಕೃತ ಯುಜಿಸಿ ವೆಬ್‌ಸೈಟ್‌ನ್ನು ಪರಿಶೀಲಿಸಲು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.


ವೈರಲ್ ಆಗಿರುವ ಪಂಚ್‌ಗೆ ದಕ್ಕಿದ ತಾಯಿ ಪ್ರೀತಿ

ಟೋಕಿಯೋ: ಜಪಾನ್‌ನ ಚಿಬಾದಲ್ಲಿರುವ ಇಚಿಕಾವಾ ಮೃಗಾಲಯದಲ್ಲಿ ತಿರಸ್ಕಾರಕ್ಕೆ ಗುರಿಯಾಗಿದ್ದ ಏಳು ತಿಂಗಳ ಕೋತಿ ಮರಿ ಪಂಚ್‌ಗೆ ಕೊನೆಗೂ ತಾಯಿ ಪ್ರೀತಿ ಸಿಕ್ಕಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಮೃಗಾಲಯದಲ್ಲಿ ಮಕಾಕ್‌ಗಳ ವಿಭಾಗದಲ್ಲಿ ಕಳೆದ ಜು.26ರಂದು ಜನಿಸಿದ ಪಂಚ್, ಹುಟ್ಟಿದ ಸ್ವಲ್ಪ ಸಮಯದ ನಂತರ ತನ್ನ ತಾಯಿಯಿಂದ ಬೇರ್ಪಟ್ಟಿತ್ತು. ಬಳಿಕ ಎಷ್ಟೇ ಪ್ರಯತ್ನಪಟ್ಟರೂ ಯಾವುದೇ ಕೋತಿಗಳು ಅದನ್ನು ತಮ್ಮ ಬಳಿ ಸೇರಿಸುತ್ತಿರಲಿಲ್ಲ. ಅಲ್ಲದೆ ಬೇರೆ ಕೋತಿಗಳು ಇದಕ್ಕೆ ಕಿರುಕುಳ ನೀಡುತ್ತಿದ್ದವು. ಈ ಬಗ್ಗೆ ಪ್ರವಾಸಿಗರು ಮೃಗಾಲಯದ ಸಿಬ್ಬಂದಿಗೆ ದೂರು ನೀಡಿದ್ದರು. ಏಕಾಂಗಿತನ ಅನುಭವಿಸುತ್ತಿದ್ದ ಪಂಚ್‌ಗೆ ಮೃಗಾಲಯದ ಸಿಬ್ಬಂದಿ, ಸ್ಟಫ್ಡ್ ಒರಾಂಗುಟನ್ ಬೊಂಬೆ ನೀಡಿದ್ದರು. ಅದನ್ನೇ ಕೋತಿ ಮರಿ ಪಂಚ್ ತನ್ನ ತಾಯಿ ಎಂದು ಪರಿಗಣಿಸಿ ಆಟ ವಾಡುತ್ತಿತ್ತು. ಆದಾಗ್ಯೂ ಇತರೆ ಕೋತಿಗಳ ಕಿರುಕುಳ ಮಾತ್ರ ನಿಂತಿರಲ್ಲಿಲ್ಲ. ಇದು ಮೃಗಾಲಯದ ಸಿಬ್ಬಂದಿಗೆ ತಲೆನೋವಾಗಿತ್ತು. ಉಳಿದ ಮಂಗಗಳ ಗುಂಪಿನೊಂದಿಗೆ ಸಂಯೋಜಿಸಲು ಅವರು ಹೆಣಗಾಡುತ್ತಿದ್ದರು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಮರಿ ಕೋತಿ ಪಂಚ್‌ಗೆ ಮತ್ತೊಂದು ಹೆಣ್ಣು ಕೋತಿಯಿಂದ ತಾಯಿ ಪ್ರೀತಿ ಸಿಗುತ್ತಿದೆ. ಮರಿಕೋತಿ ನೋಡಲು ಮೃಗಾಲಯಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ.



ಕಿರಾತಕ ದಂಪತಿಗೆ ಮರಣ ದಂಡನೆ


ಲಖನೌ: ಅಪ್ರಾಪ್ತ ಮಕ್ಕಳ ಅಶ್ಲೀಲ ವೀಡಿಯೊಗಳನ್ನು ತಯಾರಿಸಿ ಡಾರ್ಕ್ ವೆಬ್‌ನಲ್ಲಿ ಅಪ್ಲೋಡ್ ಮಾಡಿದ್ದ ಕಿರಾತಕ ದಂಪತಿಗೆ, ಉತ್ತರ ಪ್ರದೇಶದ ಬಂದಾದಲ್ಲಿರುವ ವಿಶೇಷ ಪೋಕ್ಸೊ ನ್ಯಾಯಾಲಯವು ಮರಣದಂಡನೆ ವಿಧಿಸಿದೆ. ಆರು ವರ್ಷಗಳ ಹಿಂದೆ ಚಿತ್ರಕೂಟ ಪ್ರದೇಶದಲ್ಲಿ ನಡೆದ 33 ಮಕ್ಕಳ ಅಪಹರಣ, ಶೋಷಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿನ್ನೆ(ಫೆ.20) ವಿಚಾರಣೆ ಮುಕ್ತಾಯಗೊಳಿಸಿದ ಕೋರ್ಟ್ ಈ ಐತಿಹಾಸಿಕ ತೀರ್ಪು ನೀಡಿದೆ. ಬಂದಾ, ಚಿತ್ರಕೂಟ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಹಲವಾರು ವರದಿ ನಂತರ, ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಜೂನಿಯರ್ ಎಂಜಿನಿಯರ್ ರಾಮ್ ಭವನ್ ಮತ್ತು ಅವರ ಪತ್ನಿ ದುರ್ಗಾವತಿ ದಂಪತಿಯನ್ನು ಅಕ್ಟೋಬರ್ 2020ರಲ್ಲಿ ಬಂಧಿಸಲಾಗಿತ್ತು. ಭಾರತೀಯ ದಂಡ ಸಂಹಿತೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಬಹು ಅಪರಾಧಗಳಿಗೆ ಶಿಕ್ಷೆಗೊಳಗಾಗಿದ್ದರು.



ಸುಪ್ರೀಂ ಕೋರ್ಟ್‌ನಿಂದ ಅಪರಾಧ ಮುಕ್ತಗೊಳಿಸುವ ಮೊದಲು ಮಾಡಿದ ಅಸ್ವಾಭಾವಿಕ ಅಪರಾಧಗಳನ್ನು ಪರಿಹರಿಸುವ ಐಪಿಸಿಯ ಸೆಕ್ಷನ್ 377 ಅನ್ನು ಸಹ ನ್ಯಾಯಾಲಯವು ಅನ್ವಯಿಸಿತು.

ಭಾರೀ ಸುಂಕದ ವಿರುದ್ಧ ಭಾರತೀಯ ವಕೀಲ ನೀಲ್ ವಾದ ಮಂಡನೆ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿವಿಧ ದೇಶಗಳ ಮೇಲೆ ಹೇರಿರುವ ಹೆಚ್ಚುವರಿ ಸುಂಕದ ಕಾನೂನುಬದ್ಧತೆಯನ್ನು ಪ್ರಶ್ನಿಸಿರುವ ಪ್ರಕರಣದ ವಿಚಾರಣೆ ನಡೆಸಿದ ಅಮೆರಿಕದ ಸುಪ್ರೀಂಕೋರ್ಟ್, ಹೆಚ್ಚುವರಿ ಪ್ರತಿಸುಂಕವನ್ನು ರದ್ದುಗೊಳಿಸಿ 6:3 ಬಹುಮತದ ತೀರ್ಪು ನೀಡಿರುವುದು ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಟ್ರಂಪ್ ಆಡಳಿತದ ವಿವಾದಾತ್ಮಕ ಸುಂಕ ನೀತಿಗಳನ್ನು ಪ್ರಶ್ನಿಸುವಂತಹ ಪ್ರಮುಖ ಕಾನೂನು ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಭಾರತೀಯ ಮೂಲದ ಖ್ಯಾತ ವಕೀಲ ನೀಲ್ ಕತ್ಯಾಲ್, ಈ ಐತಿಹಾಸಿಕ ತೀರ್ಪಿಗೆ ಸಾಕ್ಷಿಯಾದರು. ಸಣ್ಣ ಉದ್ಯಮಗಳ ಗುಂಪಿನ ಪರವಾಗಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದಾರೆ. ಈ ತೀರ್ಪು ನಮಗೆ ಸಂಪೂರ್ಣ ಗೆಲುವು. ಇದು ಸಾಂವಿಧಾನಿಕ ಮೌಲ್ಯಗಳ ಪುನರ್ ದೃಢೀಕರಣವಾಗಿದೆ ಹಾಗೂ ಅಮೆರಿಕದ ಜನರ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ಯಾವುದೇ ಒಬ್ಬ ವ್ಯಕ್ತಿ ಹೊಂದಿಲ್ಲ ಎನ್ನುವ ಕಾನೂನಿನ ಆಶಯವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಎಂದು ನೀಲ್ ತಿಳಿಸಿದ್ದಾರೆ.



ಕಾನೂನು ತಜ್ಞರಾದ ನೀಲ್ ಕತ್ಯಾಲ್ ಅವರ ತಾಯಿ ಪ್ರತಿಭಾ ಮಕ್ಕಳ ತಜ್ಞೆಯಾಗಿದ್ದು, ತಂದೆ ಸುಂದರ್ ಅವರು ಎಂಜಿನಿಯರ್ ಆಗಿದ್ದರು. 1970ರ ಮಾರ್ಚ್ 12ರಂದು ಚಿಕಾಗೋದಲ್ಲಿ ಜನಿಸಿದ ನೀಲ್ ಕತ್ಯಾಲ್, ಯೇಲ್ ಕಾನೂನು ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.

ಉಗ್ರರ ಸಂಚು ಹಿನ್ನೆಲೆ ಪ್ರಮುಖ ತಾಣಗಳಲ್ಲಿ ವ್ಯಾಪಕ ಭದ್ರತೆ

ನವದೆಹಲಿ: ಉಗ್ರರ ದಾಳಿ ಸಾಧ್ಯತೆಯ ಕುರಿತು ಗುಪ್ತಚರ ಮಾಹಿತಿಗಳು ಬಂದಿರುವ ಹಿನ್ನೆಲೆಯಲ್ಲಿ ದೆಹಲಿಯ ಪ್ರಮುಖ ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳಲ್ಲಿ ಭದ್ರತೆ ಯನ್ನು ಕಠಿಣಗೊಳಿಸಲಾಗಿದೆ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್–ಎ–ತೈಬಾ, ಭಾರತದಲ್ಲಿನ ಪ್ರಮುಖ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ, ಕೆಂಪುಕೋಟೆ ಸಮೀಪ ಸ್ಫೋಟದ ಭೀತಿಯ ಬಗ್ಗೆ ಎಚ್ಚರಿಕೆ ಜಾರಿಗೊಳಿಸಲಾಗಿದೆ. ಮೂಲಗಳ ಪ್ರಕಾರ, ಚಾಂದಿನಿ ಚೌಕ್ ಪ್ರದೇಶದಲ್ಲಿರುವ ದೇವಾಲಯವೊಂದು ಅವರ ದಾಳಿಯ ಗುರಿಯಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಗುಪ್ತಚರ ಮಾಹಿತಿಗಳನ್ನು ಅಧಿಕಾರಿಗಳು ಪರಿಶೀಲನೆಗೊಳಪಡಿಸಿದ್ದು, ಮೌಲ್ಯಮಾಪನ ಮಾಡಲಾಗುತ್ತಿದೆ. ಸೂಕ್ಷ್ಮ ಧಾರ್ಮಿಕ ಸ್ಥಳಗಳು ಮತ್ತು ಜನಸಂದಣಿ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳಗಳು, ಶ್ವಾನ ದಳಗಳು ಹಾಗೂ ತ್ವರಿತ ಪ್ರತಿಕ್ರಿಯಾ ತಂಡಗಳನ್ನು ಪ್ರಮುಖ ಸ್ಥಳಗಳಲ್ಲಿ ಸಜ್ಜುಗೊಳಿಸಲಾಗಿದೆ. ಕಳೆದ ವರ್ಷ ನ.10ರಂದು ಐತಿಹಾಸಿಕ ಕೆಂಪುಕೋಟೆ ಸಮೀಪ ಕಾರು ಸ್ಫೋಟದಲ್ಲಿ 13 ಮಂದಿ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಆ ವೇಳೆ ಸ್ಫೋಟಕಗಳಿಂದ ತುಂಬಿದ್ದ ಕಾರು ಕೆಂಪುಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ಸಮೀಪ ಸ್ಫೋಟಗೊಂಡು, ಹತ್ತಿರದ ಹಲವು ವಾಹನಗಳಿಗೆ ಬೆಂಕಿ ತಗುಲಿ ಜನಸಂಚಾರ ಪ್ರದೇಶದಲ್ಲಿ ಆತಂಕ ಉಂಟಾಗಿತ್ತು.

ಮೈಸೂರು ಮಿತ್ರ ಭಾನುವಾರ 22 ಫೆಬ್ರವರಿ 2026

ದುಷ್ಕರ್ಮಿಗಳಿಂದ ಕೇಸರಿ ಬಂಟಿಂಗ್ ಬ್ಯಾನರ್ ಧ್ವಂಸ: ಆಕ್ರೋಶ

ಗೋಣಿಕೊಪ್ಪ, ಫೆ.21– ಪೊನ್ನಂಪೇಟೆ ತಾಲೂಕಿನ ಬಿರುನಾಣಿ ಗ್ರಾಮದಲ್ಲಿ ಹಿಂದೂ ಸಂಗಮ ಯಾತ್ರೆಗೆ ಅಳವಡಿಸಿದ ಕೇಸರಿ ಬಂಟಿಂಗ್ ಮತ್ತು ಬ್ಯಾನರ್‌ಗಳನ್ನು ಕಿಡಿಗೇಡಿಗಳು ಕಿತ್ತುಕೊಂಡು ಹೋಗಿರುವ ಘಟನೆ ನಡೆದಿದೆ.

ಫೆ 23 ರಂದು ನಡೆಯಬೇಕಿದ್ದ ಹಿಂದೂ ಸಂಗಮ ಯಾತ್ರೆಗೆ ಫೆ. 20ರಂದು ಸಂಜೆ ಕೇಸರಿ ಬಂಟಿಂಗ್ ಮತ್ತು ಬ್ಯಾನರ್‌ಗಳನ್ನು ಅಳವಡಿಸಿ ಹಿಂದೂ ಕಾರ್ಯಕರ್ತರು ಪಟ್ಟಣವನ್ನು ಸಿಂಗಾರಗೊಳಿಸಿದ್ದರು. ತಡರಾತ್ರಿ ಕಿಡಿಗೇಡಿಗಳು ಕಾರಿನಲ್ಲಿ ಬಂದು ಕೇಸರಿ ಬಂಟಿಂಗ್ ಮತ್ತು ಬ್ಯಾನರ್‌ಗಳನ್ನು ಕಿತ್ತುಕೊಂಡು ಹೋಗಿದ್ದಾರೆ.

ಹಿಂದೂ ಕಾರ್ಯಕರ್ತರು ತ್ರೀವ್ರ ಅಸಮಾಧಾನ ವ್ಯಕ್ತಪಡಿಸಿ ಬಂಟಿಂಗ್ ತೆರವುಗೊಳಿಸಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದಷ್ಟು ಬೇಗ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಫೆ,25, ವಿರಾಜಪೇಟೆಯಲ್ಲಿ ಹಿಂದೂ ಸಂಗಮ ಸಮಾವೇಶ

ವಿರಾಜಪೇಟೆ, ಫೆ.21–ಹಿಂದೂ ಸಂಗಮ ಸಮಾವೇಶ ಹಾಗೂ ಶೋಭಾಯಾತ್ರೆಯನ್ನು ಫೆ.25ರಂದು ಆಯೋಜಿಸಿರುವುದಾಗಿ ಸಮಿತಿ ತಾಲೂಕು ಅಧ್ಯಕ್ಷ ಕುಪ್ಪಂಡ ರಾಜೀವ್ ಕಾರ್ಯಪ್ಪ ತಿಳಿಸಿದರು.

ತೆಲಗರ ಬೀದಿ ಮಾರಿಯಮ್ಮ ದೇವಾಲಯದಿಂದ 10.30ಕ್ಕೆ ಶೋಭಾಯಾತ್ರೆ ಮೂರು ತಂಡಗಳಲ್ಲಿ ನಡೆಯಲಿದ್ದು, ಇದರಲ್ಲಿ ಸ್ಥಳೀಯ ಸಾಂಸ್ಕೃತಿಕ ಕಲಾ ತಂಡದವರಿಂದ ತಿರುವಾದಿರ, ಕುಡಿಯರ ಉರುಟ್ಟಿ ಕೊಟ್ಟ್ ನೃತ್ಯ, ವಾಲಗ, ಚಂಡೆಮೇಳ, ದುಡಿಕೊಟ್ಟು, ಮೆರವಣಿಗೆ ಜೈನರ ಬೀದಿಯ ಮೂಲಕ ದೊಡ್ಡಟ್ಟಿ ಚೌಕಿಗೆ ಸೇರುತ್ತದೆ. ಶೋಭಾ ಯಾತ್ರೆಯ ಇನ್ನೊಂದು ಭಾಗ ಮೀನುಪೇಟೆ ಮುತ್ತಪ್ಪ ದೇವಾಲಯದಿಂದ ಹೊರಟು ಖಾಸಗಿ ಬಸ್ ನಿಲ್ದಾಣದ ಮೂಲಕ ಮಾಂಸ ಮಾರುಕಟ್ಟೆ ಬಳಿ ಸೇರುತ್ತದೆ. ಪಂಜರು ಪೇಟೆ ಸರ್ವೋದಯ ಕಾಲೇಜು ಬಳಿಯಿಂದ ಮತ್ತೊಂದು ಶೋಭಾಯಾತ್ರೆ ಹೊರಟು ಈ ಎರಡು ತಂಡ ಒಟ್ಟಾಗಿ ದೊಡ್ಡಟ್ಟಿ ಚೌಕಿ ಬಳಿ ಬಂದು ಸೇರುತ್ತದೆ. ಈ ರೀತಿ ಮಹಾ ಸಂಗಮವಾಗಿ ಅಲ್ಲಿಂದ ಗಡಿಯಾರ ಕಂಬದ ಮಾರ್ಗವಾಗಿ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಮೂಲಕ ತಾಲೂಕು ಮೈದಾನ ಸೇರಲಿದೆ ಅಲ್ಲಿ ಬೃಹತ್ ಸಭಾ ಕಾರ್ಯಕ್ರಮ ನಡೆಯಲಿದೆ ಈ ಸಮಾರಂಭದಲ್ಲಿ ಹಿಂದೂ ಸಮಾಜದ ಮುಖ್ಯಸ್ಥರು ಗಣ್ಯರು ಉಪಸ್ಥಿತರಿರುತ್ತಾರೆ. ಸಭಾ ಕಾರ್ಯಕ್ರಮದ ಬಳಿಕ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಸಂಯೋಜಕಿಯಾದ ಮನೆಯಪಂಡ ಕಾಂತಿ ಸತೀಶ್ ಮಾತನಾಡಿ ಈ ಸಂಗಮ ಸಮಾವೇಶ ರಾಜಕೀಯ ರಹಿತವಾಗಿ ನಡೆಯಲಿದ್ದು ಸ್ವಾಭಿಮಾನಿಗಳಾದ ಹಿಂದುಗಳು ಮುಕ್ತವಾಗಿ ಬಂದು ಸಹಕರಿಸಬೇಕೆಂದು ಹೇಳಿದರು. ಸಂಯೋಜಕರಾದ ರೀನಾ ಪ್ರಕಾಶ್, ಸುರೇಶ್ ಚಾಮಿ, ಅಂಜಪರು ವಂಡ ಅನೀಲ್ ಮಂದಣ್ಣ, ಮಾತನಾಡಿದರು.

ಸ್ವಾರ್ಥ ಜೀವನದಿಂದ ಬದುಕಿನ ನೆಮ್ಮದಿ ಕೆಡಿಸಿಕೊಳ್ಳಬೇಡಿ

ಕೋಡಿ ಮಠದ ಶ್ರೀಗಳ ಕರೆ



ಶ್ರೀ ಬಸವೇಶ್ವರ ದೇವಸ್ಥಾನದ ಸಮಿತಿಯವರು ಕೋಡಿಮಠದ ಸ್ವಾಮೀಜಿಯವರನ್ನು ಗೌರವಿಸಿದರು.

ಮಡಿಕೇರಿ, ಫೆ.21– ಸ್ವಾರ್ಥ ಜೀವನದಿಂದ ಬದುಕಿನ ನೆಮ್ಮದಿಯನ್ನು ಕೆಡಿಸಿಕೊಳ್ಳಬೇಡಿ ಎಂದು ಅರಸಿಕೆರೆ ಹಾರ್ನಳ್ಳಿ ಶ್ರೀಕೋಡಿಮಠದ ಡಾ.ಶಿವಾನಂದ ಶಿವಯೋಗಿ ಸ್ವಾಮಿಗಳು ಕರೆ ನೀಡಿದ್ದಾರೆ.

ಮಾದಾಪುರ ಸಮೀಪದ ಜಂಬೂರು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ 12ನೇ ವರ್ಷದ ಪುನರ್ ಪ್ರತಿಷ್ಠಾಪನೆಯ ದಿವ್ಯ ಸಾನಿಧ್ಯ ವಹಿಸಿದ್ದ ಅವರು, ಗಳಿಕೆಯ ಕಡೆ ಹೆಚ್ಚಿನ ಚಿಂತನೆ ನಡೆಸದೆ ಸಂಸ್ಕಾರ ಸಹಿತ ವಾದ ಸ್ವಾರ್ಥ ರಹಿತ ಬದುಕನ್ನು ಕಟ್ಟಿಕೊಳ್ಳಬೇಕು. ಎಂದು ಕಿವಿಮಾತು ಹೇಳಿದರು. ಸಾವು ನಿಶ್ಚಿತ ಎಂದು ತಿಳಿದರೂ ಮನುಷ್ಯ ಸ್ವಾರ್ಥಕ್ಕಾಗಿ ಜೀವನ ನಡೆಸದೆ ಪರಹಿತಕ್ಕಾಗಿಯೂ ಬದುಕನ್ನು ಸಖ್ಯಗೊಳಿಸಬೇಕು. ಮಾನವರಲ್ಲೇ ದೇವರಿದ್ದಾರೆ. ಆದರೆ ದೇಗುಲ, ಮಠ ಮಂದಿರ ಮನುಷ್ಯನ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಅವರು ಸೂಚ್ಯವಾಗಿ ಹೇಳಿದರು.

ಶನಿವಾರಸಂತೆ ಮುದ್ದಿನಕಟ್ಟೆ ಮಠದ ಶ್ರೀ ಅಧೀನವ ಸಿದ್ಧಲಿಂಗಾ ಶಿವಚಾರ್ಯ ಸ್ವಾಮೀಜಿ ಮಾತನಾಡಿ, ಮೊದಲು ಮಾನವರಾಗಿ ಬದುಕಲು ಎಲ್ಲರೂ ಕಲಿಯಬೇಕು. ಮಹಿಳೆಯರು ಮಕ್ಕಳಿಗೆ ಸಂಸ್ಕೃತಿ ಆಚಾರ ವಿಚಾರವನ್ನು ಕಲಿಸಲು ಮುಂದಾಗಬೇಕೆಂದು ಸಲಹೆ ನೀಡಿದರು.

ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿ ಊರಿನಲ್ಲಿ ದೇವಾಲಯ ಸ್ಥಾಪನೆಯಾಗಬೇಕು. ನಮ್ಮ ಆಚಾರ ವಿಚಾರ ಸಂಸ್ಕೃತಿಯನ್ನು ಉಳಿಸಲು ಮಠಾಧೀಶರುಗಳೊಂದಿಗೆ ಕೈಜೋಡಿಸಬೇಕು. ಹಿಂದೂ ಧರ್ಮದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕು. ಎಂದು ಅಭಿಪ್ರಾಯಿಸಿದರು.

ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಮನುಷ್ಯನ ಬದುಕು ಕ್ಷಣಿಕ. ಜೀವಿತಾವಧಿಯಲ್ಲಿ ಅಂತರಂಗ ದಾರಿದ್ರ್ಯವನ್ನು ಹೋಗಲಾಡಿಸುವ ಆತ್ಮಸ್ಥೈರ್ಯವನ್ನು ಬೆಳೆಸಿಕೊಂಡು ಸಮಾಜಕ್ಕೆ ದೇಶಕ್ಕೆ ಪ್ರತಿಯೊಬ್ಬರೂ ತನ್ನ ಕೊಡುಗೆಯನ್ನು ನೀಡಬೇಕೆಂದು ತಿಳಿಸಿದರು.

ಮಾದಾಪುರದ ವಿಶ್ವ ಶಾಂತಿ ನಿಲಯದ ಸ್ವಾಮಿ ಸೋಮನಾಥ ನಂದಪುರಿ, ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಪಂಡ ಉಮೇಶ್ ಉತ್ತಪ್ಪ, ಜಿ.ಪಂ. ಮಾಜಿ ಸದಸ್ಯ ಟಿ.ಪಿ.ಸಂದೇಶ, ಮಾದಾಪುರ ಗ್ರಾ.ಪಂ. ನಿಕಟಪೂರ್ವ ಉಪಾಧ್ಯಕ್ಷ ಸುರೇಶ್‌ಬಾವೆ, ಸದಸ್ಯ ಪಿ.ಆಡಿ. ಅಂತೋಣಿ, ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಸ್.ಕಾವೇರಪ್ಪ, ಉಪಾಧ್ಯಕ್ಷ ಪಿ.ಎಸ್.ರತೀಶ, ಪ್ರಧಾನ ಕಾರ್ಯದರ್ಶಿ ಮಂಜು, ಕಾರ್ಯದರ್ಶಿ ತಿಲಕ್ ಕುಮಾರ್, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇಂದು ಸ್ಕೌಟ್ಸ್, ಗೈಡ್ಸ್ ಸಭಾಂಗಣ ಉದ್ಘಾಟನೆ

ಮಡಿಕೇರಿ, ಫೆ.21–ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ ವತಿಯಿಂದ ಶಾಸಕರ ಅನುದಾನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಚೇರಿಯ ನವೀಕರಣಗೊಂಡ ಸಭಾಂಗಣದ ಉದ್ಘಾಟನೆ ಹಾಗೂ ಸಂಸ್ಥಾಪಕರ ಜಿಲ್ಲಾ ಪುರಸ್ಕಾರ್ ಪ್ರಶಸ್ತಿ ಪತ್ರ ವಿತರಣೆ ಸಮಾರಂಭವು ಫೆ.22ರ ಬೆಳಗ್ಗೆ 10 ಗಂಟೆಗೆ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದ ಪೊನ್ನಮ್ಮ ಕುಶಾಲಪ್ಪ ಭವನದಲ್ಲಿ ನಡೆಯಲಿದೆ.

ಶಾಸಕ ಡಾ.ಮಂತರ್ ಗೌಡ, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತ ಬೇಬಿ ಮ್ಯಾಥ್ಯು, ತಹಸೀಲ್ದಾರ್ ಆರ್. ಶ್ರೀಧರ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸ್ಕೌಟ್ಸ್ ಜಿಲ್ಲಾ ಆಯುಕ್ತ ಜಿಮ್ಮಿ ಸಿಕ್ವೆರಾ, ಮುಡಾ ಅಧ್ಯಕ್ಷ ಬಿ.ವೈ. ರಾಜೇಶ್, ಪದ್ಮಶ್ರೀ ಪುರಸ್ಕೃತೆ ರಾಣಿ ಮಾಚಯ್ಯ, ಪ್ರಾಧಿಕಾರದ ಸದಸ್ಯರಾದ ಆರ್.ಪಿ.ಚಂದ್ರ ಶೇಖರ್, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಖಜಾಂಚಿ ಟಿ.ಎಂ. ಮುದ್ದಯ್ಯ, ಸ್ಥಾನಿಕ ಆಯುಕ್ತ ಎಚ್.ಆರ್. ಮುತ್ತಪ್ಪ, ಜಿಲ್ಲಾ ಕಾರ್ಯದರ್ಶಿ ಎಂ.ಎಂ. ವಸಂತಿ, ಸಹಾಯಕ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ ಪಾಲ್ಗೊಳ್ಳಲಿದ್ದಾರೆ.

ಸಿಎನ್‌ಸಿಯಿಂದ ಮಡಿಕೇರಿಯಲ್ಲಿ ಕೊಡವ ಸತ್ಯಾಗ್ರಹ

ಮಡಿಕೇರಿ: ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕೊಡವ ಸತ್ಯಾಗ್ರಹ ನಡೆಸಿತು.

ಕೊಡವರನ್ನು ಸಂವಿಧಾನದ ಬುಡಕಟ್ಟು ಪಟ್ಟಿಯಲ್ಲಿ ವರ್ಗೀಕರಿಸಬೇಕು. ವಿಶ್ವಸಂಸ್ಥೆಯ ವಿಶ್ವವಿದ್ಯಾಲಯಗಳಲ್ಲಿ 'ಕೊಡವ ಶಾಸ್ತ್ರ' ಪೀಠ ವನ್ನು ತೆರೆಯಬೇಕು. ಶಾಲಾ ಪಠ್ಯ ಕ್ರಮದಲ್ಲಿ ಬೋಧನಾ ಮಾಧ್ಯಮವಾಗಿ ಕೊಡವ ಭಾಷೆಯನ್ನು ಪರಿಚಯಿಸಲು ಸುಲಭವಾಗುತ್ತದೆ, ಇದರಿಂದ ಮುಂದಿನ ಪೀಳಿಗೆಗೆ ಭಾಷೆ ವರ್ಗಾವಣೆಯಾಗುತ್ತದೆ. ಭಾಷಾ ಅಡೆತಡೆಗಳನ್ನು ನಿವಾರಿಸುವ ಮೂಲಕ ಸರ್ಕಾರ ಮತ್ತು ನಾಗರಿಕರ ನಡುವಿನ ಅಂತರವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ ಎಂದು ಎನ್.ಯು.ನಾಚಪ್ಪ ಪ್ರತಿಪಾದಿಸಿದರು.

ಸ್ನಾತಕ ಮತ್ತು ಸ್ನಾತಕೋತ್ತರ ಮಟ್ಟದಲ್ಲಿ ಕೊಡವ ಭಾಷೆ ಈಗಾಗಲೇ ಬೋಧನಾ ಮಾಧ್ಯಮವಾಗಿರುವುದರಿಂದ, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕೊಡವ ಕಲಿಕೆಯನ್ನು ಸುಲಭಗೊಳಿಸಲು ತಕ್ಷಣ ಕೊಡವ ತಕ್ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಬೇಕು. ಇಂಗ್ಲೀಷ್ ಸಾಫ್ಟ್‌ವೇರ್ ಸಿಸ್ಟಂಗಳಲ್ಲಿ ಕೊಡಗು ಜಿಲ್ಲೆಯ ಹೆಸರನ್ನು ಮಡಿಕೇರಿ ಜಿಲ್ಲೆ ಎಂದು ತಪ್ಪಾಗಿ ನಮೂದಿಸಿರುವುದನ್ನು ತಕ್ಷಣ ತಿದ್ದಬೇಕು ಎಂದು ಒತ್ತಾಯಿಸಿದರು

ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸುವ ಸಂದರ್ಭ ಪಟ್ಟ ಮಾಡ ಲಲಿತಾ ಗಣಪತಿ, ಚೋಳಪಂಡ ಜ್ಯೋತಿ ನಾಣಯ್ಯ, ಲೆಫ್ಟಿನೆಂಟ್ ಕರ್ನಲ್ ನಿವೃತ್ತ ಬಿ.ಎಂ.ಪಾರ್ವತಿ, ಮುದ್ದಿಯಡ ಲೀಲಾವತಿ, ಪಚ್ಚಾರಂಡ ಶಾಂತಿ ಪೊನ್ನಪ್ಪ, ಕಲಿಯಂಡ ಪ್ರಕಾಶ್, ಕುಕ್ಕೇರ ಜಯ ಚಿಣ್ಣಪ್ಪ ಇದ್ದರು.



ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಎಲೆಕ್ಟ್ರಾನಿಕ್ಸ್ ಅಂಗಡಿ ಸಂಪೂರ್ಣ ಭಸ್ಮ



ಶಾರ್ಟ್ ಸರ್ಕ್ಯೂಟ್‌ನಿಂದ ಎಲೆಕ್ಟ್ರಾನಿಕ್ಸ್ ಅಂಗಡಿ ಸಂಪೂರ್ಣ ಭಸ್ಮವಾಗಿದೆ.

ಕೆ.ಆರ್.ಪೇಟೆ, ಫೆ.21–ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಎಲೆಕ್ಟ್ರಾನಿಕ್ಸ್ ಅಂಗಡಿ ಸಂಪೂರ್ಣವಾಗಿ ಭಸ್ಮವಾಗಿ ಲಕ್ಷಾಂತರ ರೂ ನಷ್ಟವುಂಟಾಗಿದೆ.

ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಮುಂಭಾಗದಲ್ಲಿ ಶಫಿಉಲ್ಲಾ ನಡೆಸುತ್ತಿದ್ದ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ಸ್ ಅಂಗಡಿಯು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಮುಂಜಾನೆ ಮೂರು ಗಂಟೆ ಸಮಯದಲ್ಲಿ ಈ ಅನಾಹುತ ಸಂಭವಿಸಿದ್ದು, ಅಂಗಡಿಯೊಳಗಿದ್ದ ಮೊಬೈಲ್ ಫೋನುಗಳು, ಮಿಕ್ಸಿಗಳು, ಫ್ಯಾನುಗಳು, ಎಲ್‌ಇಡಿ ಬಲ್ಬುಗಳು, ಗ್ಯಾಸ್ ಸ್ಟವ್ ಗಳು ಸೇರಿದಂತೆ ಅಂಗಡಿ ಒಳಗಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಎಲೆಕ್ಟ್ರಾನಿಕ್ಸ್ ಉಪಕರಣಗಳು ಸಂಪೂರ್ಣವಾಗಿ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿವೆ. ಪಿಎಲ್‌ಡಿ ಬ್ಯಾಂಕ್ ಮುಂಭಾಗದ ರಸ್ತೆಯಲ್ಲಿ ಓಡಾಡುತ್ತಿದ್ದವರು ಅಂಗಡಿಗೆ ಬೆಂಕಿ ಹತ್ತಿಕೊಂಡಿರುವುದನ್ನು ಗಮನಿಸಿ, ಅಗ್ನಿ ಶಾಮಕ ಠಾಣೆಗೆ ಸುದ್ದಿ ನೀಡಿದ ತಕ್ಷಣ ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದರೂ ಅಷ್ಟೊತ್ತಿಗಾಗಲೇ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿದ್ದವು.

ಅಗ್ನಿ ಅವಘಡದ ಬಗ್ಗೆ ಪಟ್ಟಣ ಪೊಲೀಸರಿಗೆ, ತಹಶೀಲ್ದಾರ್‌ರಿಗೆ ಹಾಗೂ ಪುರಸಭೆ ಮುಖ್ಯ ಅಧಿಕಾರಿಗಳಿಗೆ ಶಫಿವುಲ್ಲಾ ದೂರು ನೀದ್ದಾರೆ. ಎಲೆಕ್ಟ್ರಾನಿಕ್ಸ್ ಅಂಗಡಿಯನ್ನೇ ಜೀವನಧಾರವನ್ನಾಗಿ ಮಾಡಿಕೊಂಡಿದ್ದು, ಜೀವನ ನಿರ್ವಹಣೆಗೆ ತುಂಬಾ ತೊಂದರೆಯಾಗಿದೆ ತಾಲೂಕು ಆಡಳಿತ ಪರಿಹಾರವನ್ನು ಕಲ್ಪಿಸಿ ಕೊಡಬೇಕು ಎಂದು ಮುಸ್ಲಿಂ ಮುಖಂಡ ನಜೀಬುಲ್ಲಾ ತಹಸೀಲ್ದಾರ್ ಅವರನ್ನು ಒತ್ತಾಯಿಸಿದ್ದಾರೆ.

ವಿದ್ಯುತ್ ನಿಲುಗಡೆ ವಿರೋಧಿಸಿ ಪ್ರತಿಭಟನೆಗೆ ನಿರ್ಧಾರ

ಶ್ರೀರಂಗಪಟ್ಟಣ, ಫೆ.21– ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ತಿಂಗಳಿನಿಂದ ಮೇಲಿಂದ ಮೇಲೆ ವಿದ್ಯುತ್ ನಿಲುಗಡೆ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳು ಮತ್ತು ರೈತರಿಗೆ ತೊಂದರೆಯಾಗುತ್ತಿದ್ದು, ಸಮಸ್ಯೆ ಪರಿಹರಿಸದಿದ್ದಲ್ಲಿ ಪ್ರತಿಭಟನೆ ಮಾಡುವುದಾಗಿ ಕರ್ನಾಟಕ ಕದಂಬ ಪಡೆ ಜಿಲ್ಲಾಧ್ಯಕ್ಷ ಡಿ.ಬಿ.ರುಕ್ಮಾಂಗದ ಎಚ್ಚರಿಸಿದ್ದಾರೆ.

ಕ್ಷೇತ್ರದ ಅಭಿವೃದ್ಧಿ ಜೊತೆಗೆ ನೆಲದ ವೈಶಿಷ್ಟ್ಯವನ್ನು ಪ್ರಚುರಪಡಿಸಿ

ಬೂದನೂರು ಉತ್ಸವದಲ್ಲಿ ಶಾಸಕರಿಗೆ ಎನ್ ಚಲುವರಾಯಸ್ವಾಮಿ ಕಿವಿಮಾತು



ಬೂದನೂರು ಉತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು. ಈ ವೇಳೆ ಆದಿಚುಂಚನಗಿರಿ ಶ್ರೀ ನಿರ್ಮಲಾನಂದ ಸ್ವಾಮೀಜಿ, ಶಾಸಕರಾದ ಎಂ.ಪಿ.ನರೇಂದ್ರ ಸ್ವಾಮಿ, ಹರೀಶ್ ಗೌಡ, ಶಿವಗಂಗಾ ಬಸವ ರಾಜ್ ಇತರರಿದ್ದರು.

ಮಂಡ್ಯ, ಫೆ.21– ಕೇವಲ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸದೆ ಈ ನೆಲದ ವೈಶಿಷ್ಟ್ಯ ವೈಭವವನ್ನು ಸಾರ್ವಜನಿಕರಿಗೆ ತಿಳಿಸುವತ್ತ ಕಾರ್ಯಪ್ರವೃತ್ತರಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಹೊಸ ಬೂದನೂರು ಶ್ರೀ ಕಾಶಿವಿಶ್ವನಾಥಸ್ವಾಮಿ ದೇವಾಲಯದ ಹಿಂಭಾಗದಲ್ಲಿ ಆರಂಭವಾದ ಬೂದನೂರು ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಾಸಕರುಗಳು ಕೇವಲ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಲ್ಲದೆ ಈ ನೆಲದ ಹಿರಿಮೆಯನ್ನು ತಿಳಿಸುವ ದಿಸೆಯಲ್ಲಿ ಶಾಸಕರು ಗಮನಹರಿಸಬೇಕೆಂದು ಹೇಳಿದರು.

ಹಳ್ಳಿಯ ಸಾಮಾನ್ಯ ಕುಟುಂಬದಿಂದ ಬಂದು ಮಾಧ್ಯಮ ಸಂಸ್ಥೆಯನ್ನು ಸ್ಥಾಪಿಸಿ. ಇಂದು ಶಾಸಕರಾಗಿರುವ ರವಿಕುಮಾರ್ ಜಿಲ್ಲೆಯ ಜನರು ಕಡಿಮೆ ದರದಲ್ಲಿ ಹೆಲಿಕಾಪ್ಟರ್ ಪಯಣ ಮಾಡಬೇಕು ಎಂಬ ಉದ್ದೇಶದಿಂದ ಬೂದನೂರು ಉತ್ಸವದಲ್ಲಿ ಆಯೋಜಿಸಿದ್ದಾರೆ ಎಂದು ಹೇಳಿದರು.

ಬೂದನೂರು ಉತ್ಸವದಂತಹ ಕಾರ್ಯಕ್ರಮಗಳು ನಿಲ್ಲದೆ ಹೀಗೆಯೆ ಮುಂದುವರೆಯಲಿ, 87 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾವು ಮತ್ತೆ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಮಂಡ್ಯ ಉತ್ಸವವನ್ನು ಮುಂದಿನ ದಿನಗಳಲ್ಲಿ ಮಾಡೋಣ ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದ ಸ್ವಾಮೀಜಿ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಶಾಸಕರ ಪಾತ್ರ ತುಂಬಾ ಮಹತ್ವದ್ದಾಗಿದೆ. ರವಿಕುಮಾರ್ ಅವರು ಅಭಿವೃದ್ಧಿ ಕಾಮಗಾರಿಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.

ಹೊಯ್ಸಳರ ಕಾಲದ ಬೂದನೂರಿನ ಕಾಶಿ ವಿಶ್ವನಾಥ ಹಾಗೂ ಅನಂತ ಪದ್ಮನಾಭಸ್ವಾಮಿ ದೇವಾಲಯದ ವೈಭವವನ್ನು ಬುದನೂರು ಉತ್ಸವದ ಮೂಲಕ ಮೆರಗು ನೀಡಿದ್ದಾರೆ ಎಂದು ಶಾಸಕ ಎಂ.ಪಿ.ನರೇಂದ್ರ ಸ್ವಾಮಿ ಶ್ಲಾಘಿಸಿದರೆ, ರಾಜ್ಯದಲ್ಲಿ ಪ್ರಥಮ ಬಾರಿಗೆ ಹಳ್ಳಿಯಲ್ಲಿ ಇಂಥ ಉತ್ಸವ ಮಾಡಲಾಗುತ್ತಿದೆ. ಎರಡು ಸಾವಿರ ವರ್ಷಗಳ ಇತಿಹಾಸ ಇರುವ ಕಾಶಿ ವಿಶ್ವನಾಥ ದೇವಾಲಯ ಜಿಲ್ಲೆಯಲ್ಲಿ ಇರುವುದು ನಮಗೆ ಹೆಮ್ಮೆ ಎಂದು ಶಾಸಕ ರವಿಕುಮಾರ್ ತಿಳಿಸಿದರು.

ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಗೌಡ ಮಾತನಾಡಿ, ಇಂತಹ ಕಾರ್ಯಕ್ರಮ ನನ್ನ ಕ್ಷೇತ್ರದಲ್ಲಿ ಮಾಡಬೇಕು ಎಂಬ ಹಂಬಲ ಉಂಟಾಗಿದೆ. 10 ಸಾವಿರ ಮಹಿಳೆಯರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಸಂತೋಷದ ಸಂಗತಿ, ಇದೆ ರೀತಿ ಉತ್ಸವ ಪ್ರತಿ ವರ್ಷ ನಡೆಯಬೇಕು.ಎಂದು ಅಭಿಪ್ರಾಯಿಸಿದರು.

ಚನ್ನಗಿರಿ ಶಾಸಕ ಶಿವಗಂಗಾ ಬಸವ ರಾಜ್ ಮಾತನಾಡಿ, ಬೂದನೂರು ಉತ್ಸವದಿಂದ ನಾನು ಪ್ರೇರಣೆಗೊಂಡು ನಮ್ಮ ಕ್ಷೇತ್ರದಲ್ಲೂ ಇಂತಹ ಕಾರ್ಯಕ್ರಮವನ್ನು ಮಾಡಲು ಬಯಸುತ್ತೇನೆ ಎಂದರು. ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ ಸಾರ್ವಜನಿಕರಿಗೆ ಸರ್ಕಾರದ ಸವಲತ್ತುಗಳನ್ನು ನೀಡುವ ಕಾರ್ಯಗಳನ್ನು ರವಿಕುಮಾರ್ ಯಶಸ್ವಿಯಾಗಿ ಅರ್ಥಪೂರ್ಣವಾಗಿ ಮಾಡುತ್ತಿದ್ದಾರೆ. ಇನ್ನೂ ಹೆಚ್ಚಿನ ಕಾರ್ಯಕ್ರಮವನ್ನು ಮಂಡ್ಯ ಜಿಲ್ಲೆಯಲ್ಲಿ ಆಚರಿಸಿ ಎಂದು ಹೇಳಿದರು.

ನಂತರ ಬೂದನೂರಿನ ಕಾಶಿ ವಿಶ್ವನಾಥ ಸ್ವಾಮಿ ದೇವಾಲಯ ಹಾಗೂ ಕಾಶಿ ವಿಶ್ವನಾಥ ಸ್ವಾಮಿ ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಬೂದನೂರು ಉತ್ಸವದಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ 10 ಸಾವಿರ ಮಹಿಳಾ ಸ್ಪರ್ಧಿಗಳು ಭಾಗಿಯಾದರೆ, ಚಿತ್ರಕಲೆ ಸ್ಪರ್ಧೆಯಲ್ಲಿ 5 ಸಾವಿರ ಮಕ್ಕಳು ಭಾಗಿಯಾಗಿದ್ದಾರೆ ಎಂದು ಹೇಳಿದರು.





ಬೂದನೂರು ಉತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜಾನಪದ ಕಲಾ ತಂಡಗಳು.

ಎಐ ಶೃಂಗಸಭೆಗೆ ಯುವ ಕಾಂಗ್ರೆಸ್ ಅಡ್ಡಿ, ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆಗೆ ಕಲ್ಲು ತೂರಾಟ ಖಂಡಿಸಿ

ಬಿಜೆಪಿ, ಹಿಂದೂ ಜಾಗರಣಾ ವೇದಿಕೆಯಿಂದ ಪ್ರತಿಭಟನೆ





ಎಐ ಶೃಂಗಸಭೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ನುಗ್ಗಿ ಅರೆಬೆತ್ತಲೆ ಪ್ರತಿಭಟನೆ ನಡೆಸಿರುವುದುನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ಬಾಗಲಕೋಟೆಯಲ್ಲಿ ನಡೆದ ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ಕಲ್ಲು ತೂರಾಟ ನಡೆಸಿದವರ ಬಂಧನಕ್ಕೆ ಒತ್ತಾಯಿಸಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

ಚಾಮರಾಜನಗರ: ಎಐ ಶೃಂಗಸಭೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ನುಗ್ಗಿ ಅರೆಬೆತ್ತಲೆ ಪ್ರತಿಭಟನೆ ನಡೆಸಿರುವುದುನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ಬಾಗಲಕೋಟೆಯಲ್ಲಿ ನಡೆದ ಶಿವಾಜಿ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ಮಾಡಿದ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ವಿರುದ್ಧ ಆಕ್ರೋಶ: ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಎಐ ಶೃಂಗ ಸಭೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ನುಗ್ಗಿ ಅರಬೆತ್ತಲೆ ಪ್ರತಿಭಟನೆ ಮಾಡಿದ್ದನ್ನು ವಿರೋಧಿಸಿ ನಗರದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ ನಡೆಯಿತು.

ನಗರದ ಭುವನೇಶ್ವರಿ ವೃತ್ತದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ರಾಹುಲ್‌ಗಾಂಧಿ ಅವರ ಪ್ರತಿಕೃತಿ ದಹನ ಮಾಡಲು ಮುಂದಾದರು ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಕೃತಿ ದಹನ ಮಾಡಲು ಬಿಡಲಿಲ್ಲ.

ಈ ವೇಳೆ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸೂರ್ಯಕುಮಾರ್ ಮಾತನಾಡಿ, ಎಐ ಶೃಂಗಸಭೆಯಲ್ಲಿ ವಿವಿಧ ದೇಶಗಳ ಗಣ್ಯರು ಭಾಗವಹಿಸಿದ್ದು, ದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ಗಮನಾರ್ಹ ಚರ್ಚೆ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ಕೆಲವರು ಒಳನುಗ್ಗಿ ಸಭೆಗೆ ಮುಜುಗರ ಉಂಟು ಮಾಡಿದ್ದಾರೆ. ಸಭೆಯ ಮಹತ್ವ ಅರಿಯದಿದ್ದ ಕಾಂಗ್ರೆಸಿಗರು ಪ್ರಪಂಚಾದ್ಯಂತ ನಡೆಯಬಹುದಾದ ಎಐ ಶೃಂಗ ಸಭೆಗೆ ಅಗೌರವ ತಂದಿದ್ದಾರೆ. ಇವರನ್ನು ಬಂಧಿಸಿ ದೇಶದ್ರೋಹಿಗಳ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಪಕ್ಷದ ಯುವ ಕಾರ್ಯಕರ್ತರ ಇದೇ ಧೋರಣೆ ಮುಂದುವರೆದರೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕಾಂಗ್ರೆಸ್ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. ಇದೇ ವೇಳೆ ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ಕಾರ್ಯಕರ್ತರು ಮುಂದಾದರು, ಪೊಲೀಸರು ಅವಕಾಶ ಮಾಡಿಕೊಡದೇ, ಎಲ್ಲರನ್ನು ಬಂಧಿಸಿ, ನಂತರ ಬಿಡುಗಡೆ ಮಾಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಬಾಲಸುಬ್ರಹ್ಮಣ್ಯ, ಪ್ರಣಯ್, ಕುಲಗಾಣ ಶಾಂತಮೂರ್ತಿ, ಕೂಸಣ್ಣ, ಆನಂದ್ ಭಗೀರಥ, ಬಂಗಾರು, ಚಂದ್ರಶೇಖರ್, ಮಂಜು ನಾಥ್, ಕಾಡಳ್ಳಿಕುಮಾರ್, ಮಂಜು ಕೋಡಿಉಗನೆ ಸೇರಿದಂತೆ ಇತರರು ಇದ್ದರು.

ಈ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ಶಾಂತಕುಮಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳ ಹಬ್ಬಗಳ ಆಚರಣೆಗೆ ಅಡ್ಡಿಯಾಗಿದೆ. ಇತ್ತೀಚೆಗೆ ಹಲವಾರು ಕಡೆ ಕಿಡಿಗೇಡಿಗಳು ಮೆರವಣಿಗೆಯಲ್ಲಿ ಕಲ್ಲು ತೂರಿರುವ ಘಟನೆಗಳು ನಡೆದಿದೆ. ಮೆರವಣಿಗೆಗೆ ಅಡ್ಡಿಪಡಿಸಿದ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ವಹಿಸಿ, ಘಟನೆಗೆ ಉತ್ತೇಜನ ನೀಡಿದ ಮೌಲ್ವಿಗಳನ್ನು ಪೊಲೀಸರು ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮರಾಠ ಸಮುದಾಯದ ಅಧ್ಯಕ್ಷರಾದ ವೆಂಕಟರಾವ್ ಸಾಠೆ, ವಿರಾಟ್‌ಶಿವು, ಬುಲೆಟ್‌ಚಂದ್ರು, ಚಂದ್ರಶೇಖರ ರಾವ್, ಕೂಸಣ್ಣ, ಪಾಪು ರಂಗಸ್ವಾಮಿ, ಸುಂದರರಾಜ್, ಚಿದಂಬರ ಹಾಗೂ ಇನ್ನು ಮುಂತಾದವರು ಇದ್ದರು.

ಕಲ್ಲು ತೂರಿದವರ ಬಂಧನಕ್ಕೆ ಒತ್ತಾಯ

ಬಾಗಲಕೋಟೆಯಲ್ಲಿ ನಡೆದ ಶಿವಾಜಿ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ಮಾಡಿದ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ನಗರದಲ್ಲಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟಣೆ ನಡೆಸಿದರು. ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಪ್ರತಿಭಟನಾಕಾರರು ಮೆರವಣಿಗೆಯಲ್ಲಿ ಭುವನೇಶ್ವರಿ ವೃತ್ತಕ್ಕೆ ತೆರಳಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಚಿನ್ನದ ಸರ ಕಸಿದು ಪರಾರಿಯಾಗಿದ್ದವನ ಸೆರೆ



ಕೊಳ್ಳೇಗಾಲ, ಫೆ.21– ವೃದ್ಧ ಮಹಿಳೆಯೊಬ್ಬರ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಆರೋಪಿಯನ್ನು ಮಾಂಬಳ್ಳಿ ಪೊಲೀಸರು 2 ದಿನದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಸುರಾಪುರ ಗ್ರಾಮದ ರವಿ ಬಿನ್ ಚಿಕ್ಕಣ್ಣ ಬಂಧಿತ ಆರೋಪಿ. ಈತ 18ರಂದು ಸುರಾಪುರ ಗ್ರಾಮದ ಕಮಲಮ್ಮ ಅವರು ಹಸುವಿಗೆ ಸಂಜೆ ಹುಲ್ಲು ಹಾಕುವುದನ್ನೆ ಹೊಂಚು ಹಾಕಿ ಸರ ಕಸಿದುಕೊಂಡು ಪರಾರಿಯಾಗಿದ್ದ. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿದ್ದ ಅಗರ–ಮಾಂಬಳ್ಳಿ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದು ಆರೋಪಿಯನ್ನು ಬಂಧಿಸಿ 50ಗ್ರಾಂ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಲಾದ ಬೈಕ್ ಅನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ

ಚಲಿಸುತ್ತಿದ್ದ ರೈಲಿಗೆ ಸಿಲುಕಿ ಯುವಕ ಸಾವು

ಚಾಮರಾಜನಗರ: ರೈಲಿಗೆ ಸಿಲುಕಿ ಯುವಕನೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಪಣ್ಯದಹುಂಡಿ ಬಳಿ ನಡೆದಿದೆ.

ತಾಲೂಕಿನ ಹೆಗ್ಗೋಠಾರ ಗ್ರಾಮದ ನಿವಾಸಿ ನಾಗೇಂದ್ರ(30) ಮೃತ ಯುವಕ. ಈತ ವೃತ್ತಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಮಧ್ಯಾಹ್ನ ರೈಲಿಗೆ ಸಿಲುಕಿ ಮೃತಪಟ್ಟಿದ್ದು ವಿಷಯ ತಿಳಿದು ಸ್ಥಳಕ್ಕೆ ನಂಜನಗೂಡು ರೈಲ್ವೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ಮೃತದೇಹವನ್ನು ಸಿಮ್ಸ್ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಒಪ್ಪಿಸಲಾಯಿತು. ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.

ದಿಂಬಂ ಘಾಟ್‌ನಲ್ಲಿ ಲಾರಿಗಳ ಮುಖಾಮುಖಿ ಡಿಕ್ಕಿ: ಜಖಂ



ಚಾಮರಾಜನಗರ: ತಮಿಳುನಾಡಿನ ಈರೋಡ್ ಜಿಲ್ಲೆಯ ದಿಂಬಂ ಘಾಟ್ ತಿರುವಿನಲ್ಲಿ ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.

ಈರೋಡ್‌ನಿಂದ ಚಾಮರಾಜನಗರದ ಕಡೆಗೆ ಬರುತ್ತಿದ್ದ ಹಾಗೂ ಮೈಸೂರಿನಿಂದ ಕೊಯಮತ್ತೂರಿಗೆ ತೆರಳುತ್ತಿದ್ದ ಲಾರಿಗಳ ನಡುವೆ ದಿಂಬಂ ತಿರುವಿನಲ್ಲಿ ಡಿಕ್ಕಿ ಸಂಭವಿಸಿದೆ. ಅದೃಷ್ಟವಶಾತ್ ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯಿಂದ ಸಂಚಾರಕ್ಕೆ ಅಡಚಣೆಯಾಗಿತ್ತು. ಈ ವೇಳೆ ಕಿಲೋ ಮೀಟರ್ ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಿಷಯ ತಿಳಿದ ಹಾಸನೂರು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಲಾರಿಗಳನ್ನು ತೆರವುಗೊಳಿಸಿದರು.

'ಮೈಸೂರು ಮಿತ್ರ' ಪ್ರತಿನಿಧಿ ರಾಜನಾಯಕ ನಿಧನ



ಚಾಮರಾಜನಗರ, ಫೆ.21– ಗುಂಡ್ಲುಪೇಟೆ ತಾಲೂಕು ತೊಂಡವಾಡಿಯ 'ಮೈಸೂರು ಮಿತ್ರ' ಪ್ರತಿನಿಧಿ ರಾಜನಾಯಕ(52) ಶನಿವಾರ ಬೆಳಗ್ಗೆ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ತೊಂಡವಾಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ದಿವಂಗತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು–ಬಳಗವನ್ನು ಅಗಲಿದ್ದಾರೆ. ಶನಿವಾರ ಸಂಜೆ ತೊಂಡವಾಡಿ ಗ್ರಾಮದಲ್ಲಿ ದಿವಂಗತರ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವಾರದ ಮಿತ್ರ
ಸಾಪ್ತಾಹಿಕ ಪುರವಣಿ

ಮೈಸೂರು ಮಿತ್ರ

ಭಾನುವಾರ 22-02-2026



ಮಕ್ಕಳೇ, ಇದೋ ಗೆಲುವಿನ ಸೀಕ್ರೆಟ್

ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಟಿಪ್ಸ್

ಹತ್ತನೇ ತರಗತಿಯ ರಮೇಶ್, 'ತಾನು ಹುಟ್ಟುತ್ತಲೇ ಸಾಧಾರಣ, ನಾನು ತುಂಬಾ ಬುದ್ಧಿವಂತ ಅಲ್ಲ...' ಎಂದು ಬಲವಾಗಿ ನಂಬಿದ್ದನು. ಎಷ್ಟೇ ಪ್ರಯತ್ನಿಸಿದರೂ ಗಣಿತ ಮತ್ತು ವಿಜ್ಞಾನ ತಲೆಯಲ್ಲಿ ಉಳಿಯುವುದಿಲ್ಲ ಎಂಬ ಕೀಳರಿಮೆ ಅವನಲ್ಲಿತ್ತು.

ಇನ್ನೊಂದೆಡೆ ದಿವ್ಯ, ತರಗತಿಯಲ್ಲಿ ಅತ್ಯಂತ ಕಷ್ಟಪಟ್ಟು ಓದುವ ವಿದ್ಯಾರ್ಥಿನಿ. ದಿನಕ್ಕೆ ಹತ್ತಾರು ಗಂಟೆಗಳ ಕಾಲ ಪುಸ್ತಕದ ಮುಂದೆಯೇ ಕುಳಿತರೂ, ಪರೀಕ್ಷೆಯ ಸಮಯದಲ್ಲಿ ಓದಿದ್ದೆಲ್ಲವೂ ಮರೆತು ಹೋಗುವ ಆತಂಕ ಅವಳನ್ನು ಕಾಡುತ್ತಿತ್ತು. ಈ ಇಬ್ಬರೂ ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನು ಶಾಲೆಯ ಪ್ರಾಂಶುಪಾಲರಾದ ರಾಮಮೂರ್ತಿ ಸರ್ ಬಳಿ ತೋಡಿಕೊಂಡಾಗ, ಸಿಕ್ಕಿದ್ದು ಒಂದು ಅದ್ಭುತವಾದ ಯಶಸ್ಸಿನ ಪಾಠ!


ಕೈಪಿಡಿ ಇಲ್ಲದ ಸೂಪರ್ ಕಂಪ್ಯೂಟರ್

ರಾಮಮೂರ್ತಿ ಸರ್, ರಮೇಶ್ ಮತ್ತು ದಿವ್ಯರಿಗೆ ಒಂದು ಸರಳ ಉದಾಹರಣೆಯ ಮೂಲಕ ಸಮಸ್ಯೆಯ ಮೂಲವನ್ನು ತಿಳಿಸಿಕೊಟ್ಟರು. ನಾವು ಅಂಗಡಿಯಿಂದ ಒಂದು ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್ ತಂದಾಗ, ಅದರ ಜೊತೆ ಒಂದು 'ಬಳಕೆದಾರರ ಕೈಪಿಡಿ' (User Manual) ಕೊಟ್ಟಿರುತ್ತಾರೆ. ಆ ಸಾಧನವನ್ನು ಹೇಗೆ ಬಳಸಬೇಕು, ಅದರ ಫೀಚರ್ಸ್‌ಗಳೇನು, ಅದನ್ನು ನೋಡಿಕೊಳ್ಳುವುದು ಹೇಗೆ ಎಂದು ಅದರಲ್ಲಿ ಸವಿಸ್ತಾರವಾಗಿ ಇರುತ್ತದೆ.

ಆದರೆ, ಮನುಷ್ಯ ಹುಟ್ಟಿದಾಗ ಪ್ರಕೃತಿ ಅವನಿಗೆ ಜಗತ್ತಿನ ಅತ್ಯಂತ ಶಕ್ತಿಶಾಲಿಯಾದ 'ಸೂಪರ್ ಕಂಪ್ಯೂಟರ್' ಎನಿಸಿಕೊಳ್ಳುವ ಮನಸ್ಸು (ಮೈಂಡ್) ಅನ್ನು ನೀಡಿದೆ. ಆದರೆ ವಿಚಿತ್ರವೆಂದರೆ, ಈ ಮೈಂಡ್‌ನ್ನು ಹೇಗೆ ಬಳಸಬೇಕು, ಹೇಗೆ ನೆನಪಿಟ್ಟುಕೊಳ್ಳಬೇಕು, ಹೇಗೆ ಏಕಾಗ್ರತೆ ಸಾಧಿಸಬೇಕು ಎನ್ನುವ ಕೈಪಿಡಿಯನ್ನು ಮಾತ್ರ ಯಾರೂ ನಮಗೆ ಕೊಟ್ಟಿಲ್ಲ.

ಶಾಲೆಯಲ್ಲಿ 'ಏನು ಕಲಿಯಬೇಕು' (6 ವಿಷಯಗಳು/ ಅದರ ಪ್ರಶ್ನೋತ್ತರಗಳು) ಎಂಬುದನ್ನು ಕಲಿಯುತ್ತೇವೆ. ಆದರೆ, ಆ ವಿಷಯಗಳನ್ನು 'ಹೇಗೆ ಕಲಿಯಬೇಕು' ಎಂದು ಹೇಳಿಕೊಡುವವರು ಕಡಿಮೆ. ರಮೇಶ್ ಮತ್ತು ದಿವ್ಯರ ಸಮಸ್ಯೆ ಅವರ ಬುದ್ಧಿಶಕ್ತಿಯಲ್ಲಿ ಇಲ್ಲ, ಬದಲಾಗಿ ಅವರು ಅನುಸರಿಸುತ್ತಿರುವ 'ಕಲಿಕೆಯ ವಿಧಾನದಲ್ಲಿ ಇದೆ ಎಂದು ರಾಮಮೂರ್ತಿ ಸರ್ ವಿವರಿಸಿದರು.

ಅನೇಕರು ಅಂದುಕೊಂಡಂತೆ ಬುದ್ಧಿವಂತಿಕೆ ಎಂಬುದು ಕೆಲವರಿಗೆ ಮಾತ್ರ ಸೀಮಿತವಾದ ಬಳುವಳಿಯಲ್ಲ. ರಾಮಮೂರ್ತಿ ಸರ್ ಹೇಳುವಂತೆ, ನಮ್ಮ ಮೈಂಡ್ ಕೂಡ ದೇಹದ ಸ್ನಾಯುವಿನಂತೆ. ನಾವು ಜಿಮ್‌ಗೆ ಹೋಗಿ ವ್ಯಾಯಾಮ ಮಾಡಿದರೆ ಸ್ನಾಯುಗಳು ಹೇಗೆ ಬಲಗೊಳ್ಳುತ್ತವೆಯೋ, ಹಾಗೆಯೇ ಸರಿಯಾದ ಮಾನಸಿಕ ಸಿದ್ಧತೆ ಮತ್ತು ಸೂಕ್ತ ವಿಧಾನಗಳನ್ನು ಬಳಸಿದರೆ ನಮ್ಮ ಮನಸ್ಸು ಕೂಡ ಏನನ್ನಾದರೂ ಕಲಿಯಲು ಶಕ್ತಿಶಾಲಿಯಾಗುತ್ತದೆ.



> ನೀವು ಏಕೆ ಓದುತ್ತಿದ್ದೀರಿ, ಕೇವಲ ಅಪ್ಪ-ಅಮ್ಮ ಬೈಯ್ಯುತ್ತಾರೆ ಎಂದಾ, ಶಿಕ್ಷಕರು ಕೇಳುತ್ತಾರೆ ಎಂದಾ, ಅಥವಾ ಪರೀಕ್ಷೆಯಲ್ಲಿ ಪಾಸಾಗಬೇಕೆಂದಾ. ಕೇವಲ ಪಾಸ್ ಆದರೆ ಸಾಲದು. ನಾನು ಓದಿ ಜಿಲ್ಲಾಧಿಕಾರಿ, ಡಾಕ್ಟರ್, ಇಂಜಿನಿಯರ್, ವಿಜ್ಞಾನಿ, ಶಿಕ್ಷಕ, ರೈತ, ಸೈನಿಕ ಆಗಿ ನನ್ನ ಕುಟುಂಬಕ್ಕೆ ಆಧಾರವಾಗುತ್ತೇನೆ ಎಂಬ ಬಲವಾದ ಕಾರಣವಿದ್ದರೆ ನಿದ್ದೆ ತಾನಾಗಿಯೇ ಹಾರಿಹೋಗುತ್ತದೆ. ನಾನೇಕೆ ಓದಬೇಕು, ನನಗೆ ರ್‍ಯಾಂಕ್ ಏಕೆ ಬೇಕು ಎಂಬ ಸ್ಪಷ್ಟತೆ ಇರಬೇಕು. ಈ ಸ್ಪಷ್ಟತೆಯನ್ನೇ ಕನಸು ಗುರಿ ಎಂದು ಹೇಳುವುದು. ಪ್ರೇರಣೆ ಎಂದರೆ ಕೇವಲ ಭಾವನೆಯಲ್ಲ, ಅದು ನಮ್ಮಲ್ಲಿರುವ ಇಂಧನ.

ರಾಮಮೂರ್ತಿ ಸರ್ ಮುಗುಳ್ನಕ್ಕು, ಬೋರ್ಡ್ ಮೇಲೆ ಮೂರು ಪರಸ್ಪರ ಛೇದಿಸುವ, ವೆನ್ ನಕ್ಷೆಯನ್ನು ಚಿತ್ರಿಸಿದರು. 'ನೋಡಿ ಮಕ್ಕಳೇ, ನೀವು ಯಾವುದೇ ಕೆಲಸದಲ್ಲಿ, ಅದು ಓದುವುದಿರಲಿ, ಆಟವಾಡುವುದಿರಲಿ ಅಥವಾ ಹೊಸ ಭಾಷೆ ಕಲಿಯುವುದಿರಲಿ ಅದರಲ್ಲಿ ಯಶಸ್ವಿಯಾಗಲು ಈ ಮೂರು ವಿಷಯಗಳು (3Ms) ಒಂದೇ ಕಡೆ ಸೇರಬೇಕು' ಎಂದು ವಿವರಿಸಲು ಪ್ರಾರಂಭಿಸಿದರು.

ಮನೋಭಾವ

ರಾಮಮೂರ್ತಿ ಸರ್ ಮೊದಲ ವೃತ್ತಕ್ಕೆ 'Mindset' ಎಂದು ಹೆಸರಿಸಿದರು. ರಮೇಶ್, ನೀನು ಹೇಳಿದೆ ಅಲ್ವಾ, 'ನಾನು ದಡ್ಡ, ನನಗೆ ಗಣಿತ ತಲೆಗೆ ಹತ್ತಲ್ಲ' ಅಂತ. ಅದು ನಿಜವಲ್ಲ, ಅದು ನಿನ್ನ ಮನೋಭಾವ, ನಿನ್ನ ನಂಬಿಕೆ. ನೀನು ಅಂದುಕೊಂಡದ್ದು, ಭಾವಿಸಿದ್ದು. ಮನೋಭಾವ ಎಂದರೆ ನಮ್ಮ ಬಗ್ಗೆ, ನಮ್ಮ ಸಾಮರ್ಥ್ಯದ ಬಗ್ಗೆ ನಮಗಿರುವ ನಂಬಿಕೆ. ಮನಸ್ಸನ್ನು ಒಂದು ಕಾರು ಎಂದುಕೊಂಡರೆ, ಮನೋಭಾವ ಎಂಬುದು ಆ ಕಾರಿನ ಹ್ಯಾಂಡ್ ಬ್ರೇಕ್ ಇದ್ದಂತೆ. ನಿಮ್ಮ ಕಾರು ಎಷ್ಟೇ ಹೊಸದಾಗಿರಲಿ, ಎಂಜಿನ್ ಎಷ್ಟೇ ಪವರ್ ಫುಲ್ ಆಗಿರಲಿ, ಹ್ಯಾಂಡ್ ಬ್ರೇಕ್ ಹಾಕಿಕೊಂಡು ಡ್ರೈವ್ ಮಾಡಿದರೆ ಕಾರು ಮುಂದೆ ಹೋಗುವುದಿಲ್ಲ.

ನನ್ನ ನೆನಪಿನ ಶಕ್ತಿ ಕಡಿಮೆ, ನಾನು ಕನ್ನಡ ಮೀಡಿಯಂ ಹುಡುಗ, ನಂಗೇನೂ ಬರಲ್ಲ... ಇವೆಲ್ಲವೂ ನಾವು ನಮ್ಮ ಬಗ್ಗೆ ನಾವೇ ಸೃಷ್ಟಿಸಿಕೊಂಡ ಸುಳ್ಳುಗಳು. ಈ ಸುಳ್ಳುಗಳೇ ನಮ್ಮ ಮಿತಿಗಳು. ನಾವು ಮೊದಲು ನಮ್ಮ ಮೈಂಡ್‌ನಲ್ಲಿರುವ ಈ 'ವೈರಸ್'ಗಳನ್ನು ತೆಗೆದುಹಾಕಬೇಕು. 'ನನ್ನಿಂದ ಸಾಧ್ಯ' ಎಂಬ ನಂಬಿಕೆಯೇ ಗೆಲ್ಲಲು ಮೊದಲ ಮೆಟ್ಟಿಲು.

ಪ್ರೇರಣೆ

ನಂತರ ಎರಡನೇ ವೃತ್ತಕ್ಕೆ 'Motivation' ಎಂದು ಬರೆದರು. ದಿವ್ಯ, ನಿನಗೆ ಓದುವ ಆಸೆ ಇದೆ. ಆದರೆ ಕೆಲವೊಮ್ಮೆ ಬೆಳಿಗ್ಗೆ ಏಳಲು ಬೇಸರವಾಗುತ್ತದೆ, ಪುಸ್ತಕ ಹಿಡಿದರೆ ತೂಕಡಿಕೆ ಬರುತ್ತದೆ ಅಲ್ವಾ? ಇದಕ್ಕೆ ಸೂಕ್ತ ಪ್ರೇರಣೆಯ ಕೊರತೆಯೇ ಕಾರಣ. ಅನೇಕರು ಪ್ರೇರಣೆ ಎಂದರೆ ಯಾರದೋ ಭಾಷಣ ಕೇಳಿದಾಗ ಬರುವ ಹುಮ್ಮಸ್ಸು ಎಂದುಕೊಳ್ಳುತ್ತಾರೆ. ಅದೆಲ್ಲಾ ತಾತ್ಕಾಲಿಕ.

ನೀವು ಏಕೆ ಓದುತ್ತಿದ್ದೀರಿ, ಕೇವಲ ಅಪ್ಪ-ಅಮ್ಮ ಬೈಯ್ಯುತ್ತಾರೆ ಎಂದಾ, ಶಿಕ್ಷಕರು ಕೇಳುತ್ತಾರೆ ಎಂದಾ, ಅಥವಾ ಪರೀಕ್ಷೆಯಲ್ಲಿ ಪಾಸಾಗಬೇಕೆಂದಾ. ಕೇವಲ ಪಾಸ್ ಆದರೆ ಸಾಲದು. ನಾನು ಓದಿ ಜಿಲ್ಲಾಧಿಕಾರಿ, ಡಾಕ್ಟರ್, ಇಂಜಿನಿಯರ್, ವಿಜ್ಞಾನಿ, ಶಿಕ್ಷಕ, ರೈತ, ಸೈನಿಕ ಆಗಿ ನನ್ನ ಕುಟುಂಬಕ್ಕೆ ಆಧಾರವಾಗುತ್ತೇನೆ ಎಂಬ ಬಲವಾದ ಕಾರಣ ವಿದ್ದರೆ ನಿದ್ದೆ ತಾನಾಗಿಯೇ ಹಾರಿಹೋಗುತ್ತದೆ. ನಾನೇಕೆ ಓದಬೇಕು, ನನಗೆ ರ್‍ಯಾಂಕ್ ಏಕೆ ಬೇಕು ಎಂಬ ಸ್ಪಷ್ಟತೆ ಇರಬೇಕು. ಈ ಸ್ಪಷ್ಟತೆಯನ್ನೇ ಕನಸು ಗುರಿ ಎಂದು ಹೇಳುವುದು. ಪ್ರೇರಣೆ ಎಂದರೆ ಕೇವಲ ಭಾವನೆಯಲ್ಲ, ಅದು ನಮ್ಮಲ್ಲಿರುವ ಇಂಧನ.

ವಿಧಾನಗಳು

ಕೊನೆಯದಾಗಿ, ಪ್ರಾಂಶುಪಾಲರು ಮೂರನೇ ವೃತ್ತಕ್ಕೆ 'Method' ಎಂದು ಬರೆದರು. ರಮೇಶ್, ನಿನಗೆ ನನ್ನಿಂದ ಸಾಧ್ಯ ಎಂಬ ನಂಬಿಕೆ ಬಂತು, ನಿನಗೆ ಓದಲೇಬೇಕು ಎಂಬ ಛಲವೂ ಬಂತು. ಆದರೆ, ಹೇಗೆ ಓದಬೇಕು, ಹೇಗೆ ಕಲಿಯಬೇಕು, ಇದಕ್ಕೇನಾದರೂ ವೈಜ್ಞಾನಿಕವಾದ, ಪರಿಣಾಮಕಾರಿಯಾದ ವಿಧಾನಗಳಿವೆಯೇ ಎಂದು ಗೊತ್ತಿಲ್ಲದಿದ್ದರೆ ನೀನು ಸಮರ್ಥವಾಗಿ ಕಲಿಯಲು ಸಾಧ್ಯವಿಲ್ಲ. ಗಂಟೆಗಟ್ಟಲೆ ಒಂದೇ ಪುಟವನ್ನು ನೋಡುತ್ತಾ ಕೂರುವುದು ಹಳೆಯ ವಿಧಾನ. ಬಾಯಿಪಾಠ ಮಾಡುವುದು ಕೆಟ್ಟ ವಿಧಾನ. ಹಳೆಯ ಕಾಲದ ಕತ್ತಿ ಹಿಡಿದು ಯುದ್ಧ ಮಾಡುವುದಕ್ಕಿಂತ, ಮೆಷಿನ್ ಗನ್ ಹಿಡಿದು ಹೋರಾಡುವುದು ಜಾಣತನ. ಆ ಮೆಷಿನ್ ಗನ್‌ಗಳೇ ಈ ಆಧುನಿಕ ವಿಧಾನಗಳು. ಈ ವಿಧಾನಗಳ ಬಗ್ಗೆ ತಿಳಿದಿರಬೇಕು.

ಮನೋಭಾವ ಇದೆ, ಆದರೆ ಸೂಕ್ತ ವಿಧಾನ ಗೊತ್ತಿಲ್ಲ ಎಂದರೆ ನೀವು ದಣಿಯುತ್ತೀರಿ. ಆದರೆ ಸರಿಯಾದ ಫಲಿತಾಂಶ ಸಿಗುವುದಿಲ್ಲ.

ವಿಧಾನ ಮತ್ತು ಪ್ರೇರಣೆ ಇದೆ, ಆದರೆ ಮನೋಭಾವ (ನಂಬಿಕೆ) ಇಲ್ಲದಿದ್ದರೆ ನೀವು ಆ ಕೆಲಸವನ್ನು ಅರ್ಧದಲ್ಲೇ ಬಿಡುತ್ತೀರಿ.

ನಂಬಿಕೆ ಮತ್ತು ವಿಧಾನ ಇದೆ, ಆದರೆ ಪ್ರೇರಣೆ ಇಲ್ಲದಿದ್ದರೆ ನೀವು ಕೆಲಸವನ್ನೇ ಶುರು ಮಾಡುವುದಿಲ್ಲ.

ರಾಮಮೂರ್ತಿ ಸರ್, ರಮೇಶ್ ಮತ್ತು ದಿವ್ಯರ ಕಡೆಗೆ ತಿರುಗಿ ಹೇಳಿದರು: ಮಕ್ಕಳೇ, ಈ ಮೂರು ವೃತ್ತಗಳು ಎಲ್ಲಿ ಒಂದಕ್ಕೊಂದು ಸೇರುತ್ತವೆಯೋ ಅದೇ ಯಶಸ್ಸು. ನಾವು ಇಂದಿನಿಂದ ಈ ಮೂರೂ ವಿಷಯಗಳನ್ನು ಒಂದೊಂದಾಗಿ ತಿಳಿದುಕೊಳ್ಳೋಣ. ಮೊದಲು ನಿಮ್ಮ ತಲೆಯಲ್ಲಿರುವ ನನ್ನಿಂದ ಆಗಲ್ಲ ಎಂಬ ಸುಳ್ಳು ನಂಬಿಕೆಗಳಿಂದ ಹೊರಬನ್ನಿ. ನಿಮ್ಮೊಂದಿಗೆ ನಾನಿದ್ದೇನೆ ಎಂದು ರಾಮಮೂರ್ತಿ ಸರ್ ಹೇಳಿದಾಗ, ರಮೇಶ್ ಮತ್ತು ದಿವ್ಯರ ಕಣ್ಣಲ್ಲಿ ಹೊಸದೊಂದು ಕಾಂತಿ ಕಾಣಿಸಿತು.

ತ್ರಿಮೂರ್ತಿ, ಪ್ರಾಂಶುಪಾಲರು
ಶ್ರೀ ಸತ್ಯಸಾಯಿ ಬಾಬಾ ಪದವಿಪೂರ್ವ ಕಾಲೇಜು, ಜಯಲಕ್ಷ್ಮೀಪುರಂ, ಮೈಸೂರು-12

ಮಕ್ಕಳ ಚಿತ್ರಕಥೆ: ಮರ ಕಡಿಯುವವನಿಗೆ ಸಿಕ್ಕಿದ್ದು...!

■ ಹೆಚ್.ಜಿ.ಎನ್.ಪ್ರಸಾದ್
ಮೊ. 98453 76199



ನಾಗಪುರದಲ್ಲಿ ಒಬ್ಬ ರಾಮಯ್ಯ ಎಂಬ ಮರ ಕಡಿಯುವವನಿದ್ದ. ಆತ ಪ್ರತಿ ನಿತ್ಯ ಕಾಡಿಗೆ ತೆರಳಿ ಮರ ಕಡಿದು ತಂದು ಮಾರಿ ತನ್ನ ಸಂಸಾರ ನಿರ್ವಹಣೆ ಮಾಡುತ್ತಿದ್ದ. ಒಂದು ದಿನ ರಾಮಯ್ಯ ಕಾಡಿಗೆ ತೆರಳಿ ಮರವನ್ನು ಹತ್ತಿ ಕೊಂಬೆಯನ್ನು ಕಡಿಯುತ್ತಿದ್ದಾಗ ಆಕಸ್ಮಾತ್ ಕೈ ಜಾರಿ ಕೊಡಲಿಯು ಮರದ ಕೆಳಗೆ ಇದ್ದ ಕೆರೆ ನೀರಲ್ಲಿ ಬಿದ್ದುಬಿಟ್ಟಿತು.



ಈ ಆಕಸ್ಮಿಕ ಘಟನೆಯಿಂದ ರಾಮಯ್ಯ ತೀವ್ರ ನಿರಾಶನಾಗಿ, ದಿಕ್ಕು ತೋಚದೆ ಇನ್ನು ದೈವವೇ ಗತಿಯೆಂದು ಜಲದೇವತೆಯನ್ನು ಕೈ ಮುಗಿದು ಪ್ರಾರ್ಥಿಸಿದ. ಜಲದೇವತೆ ಪ್ರತ್ಯಕ್ಷವಾಗಿಯೇಬಿಟ್ಟಳು. ದೇವತೆಯನ್ನು ಕಂಡ ರಾಮಯ್ಯ, 'ಮರ ಕಡಿಯುವಾಗ ಕೈ ಜಾರಿ ನನ್ನ ಜೀವನಾಧಾರವಾಗಿದ್ದ ಕೊಡಲಿಯು ಕೆರೆಯ ನೀರಿಗೆ ಬಿದ್ದುಬಿಟ್ಟಿದೆ ದಯವಿಟ್ಟು ನನಗೆ ಹಿಂದಿರುಗಿಸಿ..!' ಎಂದು ದೈನ್ಯದಿಂದ ಬೇಡಿಕೊಂಡ.



ಅದಕ್ಕೊಪ್ಪಿದ ದೇವತೆಯು ನೀರಿನೊಳಗಿನಿಂದ ಒಂದು 'ಬೆಳ್ಳಿಯ' ಕೊಡಲಿಯನ್ನು ತೆಗೆದು ತೋರಿಸುತ್ತಾ 'ತೆಗೆದುಕೋ ನಿನ್ನ ಕೊಡಲಿಯನ್ನಾ..!' ಎಂದಿತು. ಅದನ್ನು ನೋಡಿದ ರಾಮಯ್ಯ, 'ಇದು ನನ್ನದಲ್ಲಾ...!' ಎಂದು ನಿರಾಕರಿಸಿಬಿಟ್ಟ.



ಮತ್ತೆ ದೇವತೆಯು ನೀರಿನೊಳಗಿನಿಂದ ಚಿನ್ನದ ಒಂದು ಕೊಡಲಿಯನ್ನು ತೆಗೆದು ತೋರಿಸುತ್ತಾ 'ಇದೇ ನಿನ್ನದಿರಬೇಕು ತೆಗೆದುಕೋ..!' ಎನ್ನಲು ರಾಮಯ್ಯ ವಿನಯದಿಂದಲೇ 'ಇಲ್ಲಾ... ಇಲ್ಲಾ... ಇದೂ ಸಹ ನನ್ನದಲ್ಲಾ..!' ಎಂದು ನಿರಾಕರಿಸಿಬಿಟ್ಟ.



ಕಡೆಗೆ ದೇವತೆಯು ಮತ್ತೊಮ್ಮೆ ನೀರಿನಲ್ಲಿ ಮುಳುಗಿ ಒಂದು ಮರದ ಹಿಡಿಯುಳ್ಳ ಕೊಡಲಿಯನ್ನು ತಂದು ತೋರಿಸುತ್ತಾ 'ಇದೇ ಇರಬೇಕಲ್ಲವೇ ನಿನ್ನ ಕೊಡಲಿ..?' ಎಂದು ಕೇಳಲು ರಾಮಯ್ಯ 'ಹೌದು... ಹೌದು... ಇದೇ ನನ್ನ ಕೊಡಲಿ..!' ಎನ್ನುತ್ತಾ ಕೈ ಚಾಚಿ ಪಡೆದ.



ರಾಮಯ್ಯನ ಪ್ರಾಮಾಣಿಕತೆಯನ್ನು ಮೆಚ್ಚಿದ ದೇವತೆಯು, ಮರದ ಹಿಡಿಯ ಕೊಡಲಿಯ ಜೊತೆಗೆ 'ಬೆಳ್ಳಿ' ಹಾಗೂ 'ಚಿನ್ನದ ಕೊಡಲಿ'ಗಳನ್ನೂ ಕೊಡುಗೆಯಾಗಿ ನೀಡಿಬಿಟ್ಟಳು.

(ಮುಂದುವರೆಯುವುದು)

ವಾರಭವಿಷ್ಯ

22.2.2026 ರಿಂದ 28.2.2026

ಈ ವಾರದಲ್ಲಿ ಗ್ರಹಗಳ ರಾಶಿ ಸಂಚಾರ : ರವಿ-ಕುಂಭ, ಚಂದ್ರ-ಮೇಷ, ವೃಷಭ, ಮಿಥುನ, ಕಟಕ, ಕುಜ- ಮಕರ, ಕುಂಭ, ಬುಧ-ಕುಂಭ, ಗುರು-ಮಿಥುನ, ಶುಕ್ರ-ಕುಂಭ, ಶನಿ-ಮೀನ, ರಾಹು-ಕುಂಭ ಮತ್ತು ಕೇತು- ಸಿಂಹ

ವಿ.ಕೇಶವಮೂರ್ತಿ
ಜ್ಯೋತಿಷ್ಯ ವಿದ್ವಾಂಸರು, 'ಭಾವಸಾರ್ ರತ್ನ'
'ಚೈತನ್ಯಶ್ರೀ ಪ್ರಶಸ್ತಿ ಪುರಸ್ಕೃತರು'
'ಕಲ್ಪದ್ರುಮ ಜ್ಯೋತಿಷ್ಯ ಅಧ್ಯಯನ ಕೇಂದ್ರ'
ವಿಳಾಸ: 533, 6ನೇ ಕ್ರಾಸ್, ಬೋಗಾದಿ ಉತ್ತರ, ಮೈಸೂರು ನಿರ್ಮಿತಿ ಕೇಂದ್ರ ಹತ್ತಿರ, ಮೈಸೂರು.
ಮೊ: 9740973224, 9739548720



ಮೇಷ (ಚು,ಚೆ,ಲ,ಲಿ,ಲು,ಲೆ,ಲೂ,ಅ)

ಈ ವಾರ ನಿಮ್ಮ ಭಾಗ್ಯದ ಬಾಗಿಲು ತೆರೆಯಲು ಚಂದ್ರ ನಿಮ್ಮ ರಾಶಿಯಲ್ಲೂ ನಂತರ ತನ್ನ ಉಚ್ಚರಾಶಿಯಲ್ಲೂ ಸಂಚರಿಸುವುದು ವಿಶೇಷವೆನಿಸಿದೆ. 'ಧೈರ್ಯ ಸರ್ವತ್ರ ಸಾಧನಂ' ಎಂಬ ಗಾದೆ ಮಾತಿನಂತೆ ನೀವು ಮಾಡುವ ಕೆಲಸ ಕಾರ್ಯಗಳು ಸಂಪನ್ನಗೊಳ್ಳುವುದು. ನಿಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಭಾವಶಾಲಿಗಳೆನಿಸುವಿರಿ. ಕ್ಷೀರಾನ್ನ ಭೋಜನ, ಮಧುರ ಮಾತಿನಿಂದ ಮುಖ್ಯ ಕೆಲಸಗಳು ನೆರವೇರುವುದು.

ಶ್ರೀ ಗಣಪತಿ ಆರಾಧನೆ, ಶುಭ ಸಂಖ್ಯೆ-6

ವೃಷಭ (ಇ,ಉ,ಎ,ಒ,ವ,ವಿ,ವು,ವೆ,ವೊ)

ವಾರದಾರಂಭಕ್ಕೆ ಬಂಧುಗಳ ಜೊತೆ ಪ್ರೀತಿ-ವಿಶ್ವಾಸದಿಂದ ಅವರ ಮನಸ್ಸು ಗೆಲ್ಲುವಿರಿ. ಇಷ್ಟಕಾರ್ಯ ಸಿದ್ಧಿಗೆ ಉಚ್ಚ ಚಂದ್ರನ ಅನುಗ್ರಹ. ಕಳೆದುಕೊಂಡ ಆರೋಗ್ಯವನ್ನು ಮರಳಿ ಪಡೆಯುವಿರಿ. ಧರ್ಮ ಕಾರ್ಯಗಳಿಗೆ ಧನ ವ್ಯಯವಾಗುವುದು. ಸ್ತ್ರೀ, ಪುತ್ರರಿಂದ ಸುಖ ವೃದ್ಧಿ. ನಿಮ್ಮ ಕುಲಾಚಾರಗಳನ್ನು ಆಚರಿಸುವುದರಿಂದ ಮನಸ್ಸು ನಿರ್ಮಲವಾಗುವುದು. ಆರೋಗ್ಯ ಸುಧಾರಿಸಿ ದೇಹದಾರ್ಢ್ಯವು ಇರುವುದು.

ಶ್ರೀ ದೇವಿ ಅಪರಾಜಿತ ಸ್ತೋತ್ರ ಪಠಿಸಿ. ಶುಭ ಸಂಖ್ಯೆ -2

ಮಿಥುನ (ಕ,ಕಿ,ಕು,ಘ,ಙ,ಛ,ಕೆ,ಕೊ,ಹ)

ಸಪ್ತಾಹದ ಆದಿಗೆ ಮನೋಕಾರಕ ಚಂದ್ರ ಗೋಚರ ಶುಭಭಾವದಲ್ಲಿ ಸಂಚರಿಸುವುದರ ಪರಿಣಾಮ ಮನಃಕ್ಲೇಶಗಳು ನಿವಾರಣೆ ಆಗುವುದರ ಜೊತೆಗೆ ಧನಲಾಭ, ಸ್ತ್ರೀ ಸೌಖ್ಯ, ಚಿಂತಿಸಿದ ಕಾರ್ಯಗಳಲ್ಲಿ ಯಶಸ್ಸು ಲಭಿಸುವುದು. ಸಣ್ಣ ಕೈಗಾರಿಕೆ ಉದ್ದಿಮೆದಾರರಿಗೂ, ಟ್ರಾವೆಲ್ಸ್ ಸಂಸ್ಥೆಗಳಿಗೂ ಕೈ ತುಂಬಾ ಸಂಪಾದನೆ ಆಗುವುದು. 'ಮಾತೇ ಮುತ್ತು' ಎಲ್ಲಿಯೂ ದುಡುಕಿ ಮಾತನಾಡದಿರಿ.

ಶ್ರೀ ರಾಮನಾಮ ಸ್ತುತಿ. ಶುಭ ಸಂಖ್ಯೆ -5

ಕಟಕ (ಹೊ,ಹು,ಹೆ,ಡ,ಡಿ,ಡು)

ಈ ವಾರದಲ್ಲಿ ವ್ಯಾಪಾರ, ವ್ಯವಹಾರಗಳಲ್ಲಿ ಹೆಚ್ಚಳವಾಗಿ ಹೇರಳ ಧನಲಾಭವಾಗಲು ನಿಮ್ಮ ರಾಶ್ಯಾಧಿಪತಿ ಉತ್ತಮ ಭಾವಗಳಲ್ಲಿ ಸಂಚಾರ ಮಾಡುತ್ತಿರುವುದೇ ಕಾರಣವಾಗಿದೆ. ಸಾಲ ಮುಕ್ತರಾಗುವ ಸಾಧ್ಯತೆ ಇರುತ್ತದೆ. ಪ್ರಾಮಾಣಿಕವಾಗಿ ಪ್ರಯತ್ನಿಸಿ. ಹೊಸ ಬಂಡವಾಳ ಹೂಡಿಕೆ ಫಲಪ್ರದ ಫಲಿತಾಂಶ ನೀಡುವುದು. ಸಹೋದರರಲ್ಲಿ ಒಮ್ಮತದ ಕೊರತೆಯಿಂದ ಆಸ್ತಿ ವಿಭಾಗದ ವಿವಾದಗಳು ಬಗೆಹರಿಯದು.

ಶ್ರೀ ರಾಜರಾಜೇಶ್ವರಿ ಅಷ್ಟಕ ಪಠಿಸಿ. ಶುಭ ಸಂಖ್ಯೆ -9

ಸಿಂಹ (ಮ,ಮಿ,ಮು,ಮೊ,ಮೆ,ಟ,ಟಿ,ಟು,ಟೆ)

'ಸೂತ್ರ ಚೆನ್ನಾಗಿದ್ದರೆ ಎಲ್ಲವೂ ಸುಸೂತ್ರ' ಎಂಬಂತೆ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವಿರಿ. ಹೊಸ ವ್ಯಾಪಾರ ಆರಂಭಿಸಲು ಕಾಲ ಪಕ್ವವಾಗಿದೆ. ಗೃಹದಲ್ಲಿ ವಿವಾಹಾದಿ ಶುಭ ಕಾರ್ಯಗಳು ನಡೆಯಲು ಗುರುಕೃಪೆ ಇದೆ. ಫ್ಯಾನ್ಸಿ ಪದಾರ್ಥ ಹಾಗೂ ಪ್ರಸಾಧನ ಅಂಗಡಿಯವರಿಗೆ ಭರಪೂರ ವ್ಯಾಪಾರ ಹಾಗೂ ಧನಲಾಭವಾಗುವುದು. ಸಾಂಸಾರಿಕವಾಗಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಿರಿ.

ಶ್ರೀ ಮನೆದೇವರ ದರ್ಶನ. ಶುಭ ಸಂಖ್ಯೆ-1

ಕನ್ಯಾ (ಟೊ,ಪ,ಪಿ,ಪು,ಷ,ಣ,ಠ,ಪೆ,ಪೊ)

ಆಗುವುದನ್ನು ಬದಲಾಯಿಸಲು ಆಗದು. ಆದರೆ ಭಗವಂತನನುಗ್ರಹದಿಂದ ಕಡಿಮೆ ಮಾಡಿಕೊಳ್ಳಬಹುದು. ನಿಮ್ಮ ಕ್ರಿಯಾಶಕ್ತಿಯನ್ನು ಸರಿದಾರಿಯಲ್ಲಿ ಬಳಸಿಕೊಳ್ಳುವುದು. ಕಲಾ ಕ್ಷೇತ್ರದವರಿಗೆ ಸರ್ವಜನಪ್ರಿಯತೆ ಹಾಗೂ ಬೇಡಿಕೆ. ವಾರಮಧ್ಯೆ ಗೃಹೀಯ ವಸ್ತುಗಳ ಖರೀದಿಯಿಂದ ಶ್ರೀಮತಿಗೆ ಸಂತೋಷ. ವಾಕ್ಚಟುತ್ವದಿಂದ ಪ್ರತಿಸ್ಪರ್ಧಿಗಳ ಮೇಲೆ ವಿಜಯ. ಉಷ್ಣಜನಿತ ಕಾಯಿಲೆ ಕಾಡಬಹುದು. ಡಾಕ್ಟರ್ ಭೇಟಿ.

ಶ್ರೀ ಅಷ್ಟಾಕ್ಷರಿ ಮಂತ್ರ ಜಪಿಸಿ. ಶುಭ ಸಂಖ್ಯೆ-4

ತುಲಾ (ರ,ರಿ,ರು,ರೆ,ರೊ,ತ,ತಿ,ತು,ತೆ)

ವಾರದ ಪೂರ್ವಾರ್ಧಕ್ಕೆ ಎಲ್ಲವೂ ಚೆನ್ನಾಗಿ ನಡೆಯುವುದು. ಧನ, ಕನಕ, ವಾಹನ ಹೊಂದಲು ಗುರುದೃಷ್ಟಿ ನಿಮ್ಮ ರಾಶಿಯ ಮೇಲಿದೆ. ವಿದ್ಯಾ ಪ್ರಸಂಗಗಳಲ್ಲಿ ಉತ್ತಮ ಸಾಧನೆಯನ್ನು ಮಾಡಲಿರುವಿರಿ. ಶನಿದೇವನ ಕೃಪೆಯಿಂದ ಕೃಷಿಯಲ್ಲಿ ಉತ್ತಮ ಫಸಲನ್ನು ಪಡೆಯುವಿರಿ. ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ ಬರುವ ಸಾಧ್ಯತೆ ಇರುತ್ತದೆ. ಸರ್ಕಾರಿ ನೌಕರರಿಗೆ ತನಿಖಾ ಸಂಸ್ಥೆಯಿಂದ ಸಂಕಷ್ಟ ಎದುರಾಗುವುದು.

ಶ್ರೀ ವೆಂಕಟೇಶ್ವರ ಉಪಾಸನೆ. ಶುಭ ಸಂಖ್ಯೆ-7

ವೃಶ್ಚಿಕ (ತೊ,ನ,ನಿ,ನು,ನೆ,ನೊ,ಯು,ಯಿ,ಯ)

ಕೆಲವು ಮಹತ್ವದ ವಿಷಯಗಳು ನಿಮ್ಮ ಇಚ್ಛಾನುಸಾರ ನಡೆಯದೆ ಕಳವಳ ಪಡುತ್ತಿರುವಿರಿ. ಕಷ್ಟಗಳು ಚಲಿಸುವ ಮೋಡಗಳಂತೆ ಸ್ಥಿರವಲ್ಲ. ಧರ್ಮ ಮಾರ್ಗವನ್ನು ಬಿಡದೆ ನಡೆದಲ್ಲಿ ಯುಗಾದಿಯ ನಂತರ ಶುಭ ಫಲಗಳನ್ನು ನೀಡಲು ಗುರುದೇವ ನಿಮ್ಮ ಭಾಗ್ಯಸ್ಥಾನಕ್ಕೆ ಬರಲಿದ್ದಾರೆ. ದೈನಂದಿನ ಕೆಲಸಗಳು ಎಂದಿನಂತೆ ನಡೆದುಕೊಂಡು ಹೋಗುವುದು, ತಾಳ್ಮೆಯೇ ದಿವ್ಯ ಮಂತ್ರವಾಗಿರಲಿ.

ಶ್ರೀ ಲಕ್ಷ್ಮೀನರಸಿಂಹ ಕಲಾವಲಂಬನ ಸ್ತೋತ್ರ ಪಠಿಸಿ. ಶುಭ ಸಂಖ್ಯೆ -3

ಧನುಸ್ಸು (ಯೆ,ಯೊ,ಬ,ಬಿ,ಬು,ಧ,ಭ,ಢ,ಬೆ)

ವಾರದ ಆದಿಗೆ ಆಪ್ತ ಬಂಧುಗಳಿಂದ ಸಹಾಯ, ಮನೆ ವಾರ್ತೆಗಳು ಸುಖಾಂತ್ಯವಾಗುವುದು. ನಿಮ್ಮ ಸಾಧನೆಗೆ ಹಿರಿಯರಿಂದ ಪ್ರಶಂಸೆ. ಹೊಸ ಅಧಿಕಾರ, ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧರಾಗಿರಿ. ಹಿರಿಯ ಜೀವಗಳಿಗೆ ರೋಗಬಾಧೆಯಿಂದ ನಿವೃತ್ತಿ. ವಾರ ಮಧ್ಯಾನಂತರ ಅನ್ಯರ ದೂಷಣೆಗೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಚತುರ್ಥ ಶನಿದೇವ. ನಿಮ್ಮ ಮನಃಶಾಂತಿಗೆ ಭಂಗ ತರಲಿರುವನು.

ಶ್ರೀ ಶಿವಾಷ್ಟೋತ್ತರ ಪಠಿಸಿ. ಶುಭ ಸಂಖ್ಯೆ -8

ಮಕರ (ಬೊ,ಜ,ಜೆ,ಶಿ,ಶು,ಶೆ,ಶೊ,ಗ,ಗಿ)

ವಾರದಾರಂಭಕ್ಕೆ ಕಳತ್ರ ಸೌಖ್ಯ, ಆರೋಗ್ಯ ಭಾಗ್ಯ, ವಸ್ತ್ರ ವಾಹನ ಲಾಭ, ಸರ್ಕಾರದಿಂದ ಮಾನ್ಯತೆ. ಕೈ ಕೆಸರಾದರೆ ಬಾಯಿ ಮೊಸರು ಎಂಬ ನಾಣ್ಣುಡಿಯಂತೆ ಕುಟುಂಬದ ಹಿತ ಸಾಧನೆಗೆ ಶ್ರಮಿಸುವಿರಿ. ಶರೀರದಲ್ಲಿ ಅನಾರೋಗ್ಯ, ಜಡತ್ವಗಳು ಕಾಣಿಸುವುದು. ವಾರಾಂತ್ಯಕ್ಕೆ ಪುಣ್ಯ ಕೆಲಸಗಳಲ್ಲಿ ಭಾಗವಹಿಸಿ ಧನ್ಯತಾಭಾವವನ್ನು ಹೊಂದುವಿರಿ. ದಾನ, ಧರ್ಮ ಬುದ್ಧಿಯಿಂದ ಮನಃಶಾಂತಿ.

ಶ್ರೀ ನಾರಾಯಣ ನಾಮಸ್ಮರಣೆ. ಶುಭ ಸಂಖ್ಯೆ-6

ಕುಂಭ (ಗು,ಗೆ,ಗೊ,ಸ,ಸಿ,ಸು,ಸೆ,ಸೊ,ದ)

ಈ ವಾರ ಬಹು ನಿರೀಕ್ಷಿತ ಕೆಲಸಗಳು ಸಾಕಾರಗೊಳ್ಳುವುದರೊಂದಿಗೆ ವಾರಕ್ಕೆ ಸ್ವಾಗತ. ಶುಭ ಕಾರ್ಯಗಳು ಜರುಗುವುದು. ಸೇವಕರು ಆಜ್ಞಾನುವರ್ತಿಗಳಾಗಿರುತ್ತಾರೆ. ಹೊಸ ಶೇರು, ಮ್ಯೂಚ್ಯುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ರೈತರು ಹೊಸ ಎತ್ತುಗಳನ್ನು ಖರೀದಿಸಲು ಸಕಾಲವಾಗಿದೆ. ನ್ಯಾಯಾಲಯ ಹಾಗೂ ಸರ್ಕಾರಿ ಕೆಲಸಗಳು ಮಂದಗತಿಯಲ್ಲಿ ಸಾಗುವುದು.

ಶ್ರೀ ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿ. ಶುಭ ಸಂಖ್ಯೆ -4

ಮೀನ (ದಿ,ದು,ಖ,ಝ,ಥ,ತೆ,ದೊ,ಚ,ಚಿ)

ವಾರದಾರಂಭಕ್ಕೆ ಪ್ರಿಯ ಜನರ ಮಿಲನ. ಕ್ರೀಡೆಗಳಲ್ಲಿ ವಿಜಯ ವಿತ್ತ ಲಾಭ, ಸುಖ ವೃದ್ಧಿ, ಶತ್ರು ಯುಗಾದಿಗಳು ನಾಶ. ಪ್ರೀತಿ-ಪ್ರಣಯ ವಿಚಾರಗಳ ಅನುಕೂಲಕರ ಎನಿಸುವುದು. ಜಮೀನು ವ್ಯವಹಾರಗಳಲ್ಲಿ ಲಾಭ. ತಾಮ್ರಧಾತು ಮಾರಾಟಗಾರರಿಗೆ ಹೇರಳ ಧನಲಾಭ. ಅಕಸ್ಮಾತ್ ಕಲಹ ಪ್ರಸಂಗಗಳಿಂದ ಧೃತಿಗೆಡುವಿರಿ. ಡ್ರೈವಿಂಗ್ ಮಾಡುವಾಗ ಸೇಫ್ಟಿ ಫಸ್ಟ್ ಸ್ಪೀಡ್ ನೆಕ್ಸ್ಟ್.

ಶ್ರೀ ರಾಘವೇಂದ್ರಸ್ವಾಮಿಗಳ ದರ್ಶನ. ಶುಭ ಸಂಖ್ಯೆ -3

ಮೈಸೂರು ಮಿತ್ರ

ಭಾನುವಾರ 22 ಫೆಬ್ರವರಿ 2026

ನಾಲೆಗಳ ಆಧುನೀಕರಣದಿಂದ ರೈತರ ಜಮೀನುಗಳಿಗೆ ನೀರು

91.03 ಕೋಟಿ ರೂ. ವೆಚ್ಚದ ನಾಲೆ, ಪಿಕಪ್ ನಾಲೆಗಳ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ

ಉದ್ದೇಶಿತ ನಾಲೆ ಆಧುನೀಕರಣ ದಿಂದ ತಿ.ನರಸೀಪುರ ತಾಲೂಕಿನ 27 ಗ್ರಾಮಗಳ 18,809 ಎಕರೆ ಅಚ್ಚುಕಟ್ಟು ಪ್ರದೇಶ ಮತ್ತು ಮಳವಳ್ಳಿ ತಾಲೂಕಿನ 9 ಗ್ರಾಮಗಳ 12,591 ಎಕರೆ ಹಾಗು ಶ್ರೀರಂಗಪಟ್ಟಣ ತಾಲೂಕಿನ ಒಂದು ಗ್ರಾಮದ 100 ಎಕರೆ ಅಚ್ಚುಕಟ್ಟು ಪ್ರದೇಶ ಸೇರಿದಂತೆ ಒಟ್ಟಾರೆ 31,500 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕಲಿದೆ.



ತಿ.ನರಸೀಪುರ ತಾಲೂಕು ಚಿದರವಳ್ಳಿ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ನಾಲೆಯಿಡಿ ಬರುವ ತುರುಗನೂರು ವಿಸ್ತರಣಾ ನಾಲೆ, ಉಕ್ಕಲಗೆರೆ, ಹಲವಾರ ಶಾಖಾ ನಾಲೆ ಹಾಗು ಪಿಕಪ್ ನಾಲೆಗಳ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆಗೆ ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಭೂಮಿ ಪೂಜೆ ನೆರವೇರಿಸಿದರು.



ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರನ್ನು ಎಪಿಎಂಸಿ ಮಾಜಿ ಅಧ್ಯಕ್ಷ ಕಗ್ಗಲಿಪುರ ಎಂ ರಾಜಣ್ಣ ರವರು ಮೈಸೂರು ಪೇಟ ತೊಡಿಸಿ ಸನ್ಮಾನಿಸಿ ಅಭಿನಂದಿಸಿದರು. ಪಿ ಕಾರ್ಡ್ ಬ್ಯಾಂಕ್, ಮಾಜಿ ಅಧ್ಯಕ್ಷ ಕೆ.ವಜ್ರೇಗೌಡ, ಮೈಮುಲ್ ಮಾಜಿ ಅಧ್ಯಕ್ಷ ಆರ್.ಚೆಲುವರಾಜ್, ಹಿರಿಯ ಸಹಕಾರಿ ವೈಎನ್ ಶಂಕರೇಗೌಡ, ಗುತ್ತಿಗೆದಾರ ಕೆ ಎಂ ಮಧುಕುಮಾರ್, ಪುರಸಭೆಯ ಮಾಜಿ ಅಧ್ಯಕ್ಷ ಮುನಾವರ್ ಪಾಶ, ಪೆಟ್ರೋಲ್ ಬಂಕ್ ಮಾಲೀಕ ಇಂದ್ರೇಶ್, ಗ್ರಾಪಂ ಮಾಜಿ ಅಧ್ಯಕ್ಷ ಎಸ್ ರಾಜು, ಮಹದೇವ್ ಇದ್ದಾರೆ.

ತಿ.ನರಸೀಪುರ, ಫೆ.21– ವಿಶ್ವೇಶ್ವರಯ್ಯ ನಾಲೆಯಿಡಿ ಬರುವ ತುರುಗನೂರು ವಿಸ್ತರಣಾ ನಾಲೆ, ಉಕ್ಕಲಗೆರೆ, ಹಲವಾರ ಶಾಖಾ ನಾಲೆ ಹಾಗು ಪಿಕಪ್ ನಾಲೆಗಳನ್ನು 91.03 ಕೋಟಿ ವೆಚ್ಚದಲ್ಲಿ ಆಧುನೀಕರಣ ಮಾಡಲಾಗುತ್ತಿದ್ದು ಈ ಯೋಜನೆಯಿಂದ ತಿ.ನರಸೀಪುರ ತಾಲೂಕು ಸೋಸಲೆ ಹೋಬಳಿ ಸೇರಿದಂತೆ ಮಳವಳ್ಳಿ ಹಾಗೂ ಶ್ರೀರಂಗಪಟ್ಟಣ ತಾಲೂಕಿನ 31,500 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ದೊರಕಿ ರೈತರ ಬದುಕು ಹಸನಾಗಲಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು.

ತಾಲೂಕಿನ ಚಿದರವಳ್ಳಿ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಕೈಗೊಳ್ಳಲಾಗುವ ವಿಶ್ವೇಶ್ವರಯ್ಯ ನಾಲೆಯಿಡಿ ಬರುವ ತುರುಗನೂರು ವಿಸ್ತರಣಾ ನಾಲೆ, ಉಕ್ಕಲಗೆರೆ, ಹಲವಾರ ಶಾಖಾ ನಾಲೆ ಹಾಗು ಪಿಕಪ್ ನಾಲೆಗಳ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಟಿ.ನರಸೀಪುರ ತಾಲೂಕಿನ 38 ಕೆರೆಗಳಿಗೆ ಮತ್ತು ಮಳವಳ್ಳಿ ತಾಲೂಕಿನ 26 ಕೆರೆಗಳಿಗೆ ಒಟ್ಟು 64 ಕೆರೆಗಳಿಗೆ ನೀರು ತುಂಬಿಸಬಹುದಾಗಿದ್ದು ಜಾನುವಾರುಗಳಿಗೂ ಉಪಯೋಗವಾಗಿ, ಅಂತರ್ಜಲ ಮಟ್ಟ ಹೆಚ್ಚಿ ವ್ಯವಸಾಯ ಮತ್ತು ಕುಡಿಯುವ ನೀರಿಗೂ ಅನುಕೂಲವಾಗಲಿದೆ. ತುರುಗನೂರು ನಾಲಾ ಶಾಖೆಯು ವಿಶ್ವೇಶ್ವರಯ್ಯ ನಾಲೆಯ ಅಂತಿಮ ನಾಲೆಯನ್ನು 1943ರಲ್ಲಿ ನಿರ್ಮಿಸಲಾಗಿದ್ದು, ಮೊದಲನೇ ಹಂತದಲ್ಲಿ ತುರುಗನೂರು ಶಾಖಾ ನಾಲೆಯನ್ನು ಹೆಬ್ಬಕವಾಡಿಯಿಂದ ನಂಜಾಪುರದವರೆಗೆ ಹಾಗು 10 ವಿತರಣಾ ನಾಲೆಗಳನ್ನು 90 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಗೊಳಿಸಿದ್ದು, ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದರು.

ಮನೆ ಮನೆಯಲ್ಲಿ ಪೋಟೋ ಹಾಕ್ತಿವಿ ಎಂದಿದ್ರು: ಬನ್ನೂರು ಭಾಗದ ಮುಖಂಡರುಗಳು ನೀವು ತುರುಗನೂರು 5ನೇ ಬ್ರಾಂಚ್ ತನಕ ನೀರು ಕೊಟ್ಟರೆ ಮನೆ ಮನೆಯಲ್ಲಿ ನಿಮ್ಮ ಪೋಟೋ ಹಾಕಿ ನೆನೆಸಿಕೊಳ್ಳುತ್ತೇವೆ ಎಂದಿದ್ರು, ನಾನೂಕೂಡ ಹುಮ್ಮಸಿನಲ್ಲೇ ನೀರು ಬರುವಂತೆ ಮಾಡ್ದೆ, 2018 ರಲ್ಲಿ ನನ್ನ ಮಕಾಡೆ ಮಲಗಿಸಿಬಿಟ್ರು, ಅದ್ರೆಸ್ ಇಲ್ಲದ, ಕೆಲಸ ಮಾಡದವನನ್ನ ಬಾರೀ ಲೀಡ್‌ನಲ್ಲಿ ಗೆಲ್ಲಿಸಿ ಬಿಟ್ರು ಎಂದು ಹಾಸ್ಯ ಮಿಶ್ರಿತವಾಗಿ ಮಾಜಿ ಶಾಸಕ ಅಶ್ವಿನ್ ಕುಮಾರ್ ಬಗ್ಗೆ ಪ್ರಸ್ತಾಪಿಸಿದರು.

70 ವರ್ಷದಿಂದ ಆಗದ ಕೆಲಸ ಮಾಡಿದ್ದೇನೆ: 70 ವರ್ಷಗಳಿಂದ ಆಗದ ಕೆಲಸವನ್ನು ನಾಲಾ ಆಧುನೀಕರಣಕ್ಕೆ ಭೂಮಿಪೂಜೆ ಮಾಡುವ ಮೂಲಕ ಮಾಡಿಕೊಟ್ಟಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೈಪರ್ ಕಮಿಟಿಯಲ್ಲಿ ನಾವು ಹೇಳಿದ ಬೇಡಿಕೆಯನ್ನು ಅಪ್ರೂವಲ್ ಮಾಡಿಕೊಟ್ಟಿದ್ದಾರೆ. ಹಾಗಾಗಿ ಕ್ಷೇತ್ರದ ಜನತೆ ಪರವಾಗಿ ಅವರಿಗೆ ಆಭಾರಿಯಾಗಿದ್ದೇನೆ ಎಂದರು.

ಸೋತಾಗ ಜಿಗ್ಗಲ್ಲ, ಗೆದ್ದಾಗ ಹಿಗ್ಗಲ್ಲ: ನಾನು ವಿಧಾನಸಭೆ ಚುನಾವಣೆಯಲ್ಲಿ 9 ಬಾರಿ ಸ್ಪರ್ಧಿಸಿ 6 ಬಾರಿ ಗೆದ್ದಿದ್ದೇನೆ, ಪಾರ್ಲಿಮೆಂಟಿನಲ್ಲಿ ಒಮ್ಮೆ ಸೋತಿದ್ದೇನೆ, ಹಾಗೆಂದ ಮಾತ್ರಕ್ಕೆ ಸೋತಾಗ ಕುಗ್ಗುವ, ಗೆದ್ದಾಗ ಹಿಗ್ಗುವ ಜಾಯಮಾನ ನನ್ನದಲ್ಲ. ಸೋಲು ಗೆಲುವಿನಲ್ಲಿ ನಾನು ವ್ಯತ್ಯಾಸ ವನ್ನೇ ಕಂಡಿಲ್ಲ, ಜನರನ್ನು ಪ್ರೀತಿಸುವುದು, ಗೌರವಿಸುವುದು, ಅಧಿಕಾರ ಇರಲಿ ಇಲ್ಲದಿರಲಿ ಜನರ ಕೆಲಸ ಮಾಡುವುದು ಮತ್ತು ಎಲ್ಲ ದಲಿತರು ಮತ್ತು ಶೋಷಿತ ವರ್ಗಗಳಿಗೆ ಸಮಾನಾಗಿ ಮತ್ತು ಅವರ ಬದುಕಿನ ಹಕ್ಕುಗಳನ್ನು ರಕ್ಷಣೆ ಮಾಡುತ್ತಾ ಬಂದಿದ್ದೇನೆ ಎಂದರು.

ಹಿಂದೆ ಮುಂದೆ ಗೊತ್ತಿಲ್ಲದೇ ಪ್ರತಿಭಟನೆ ಮಾಡ್ತಾರೆ: ಕೆಲವರಿಗೆ ಹಿಂದೆ ಮುಂದೆ ಗೊತ್ತೇ ಇರುವುದಿಲ್ಲ ಸುಮ್ಮನೆ ಪ್ರತಿಭಟನೆ ಮಾಡ್ತೇವೆ ಅಂತಲೇ ಮಾಡ್ತಾರೆ ಕೆಲಸವೇ ಅಗಿಲ್ಲ, ಕಾನೂನು ಅಗಿಲ್ಲ, ಅದಕ್ಕಾಗಿಯೇ ಕೆಲವರು ಹುಚ್ಚರ ತರಹ ಮಾತನಾಡ್ತಾರೆ, ಮೊದಲು ವಿಷಯ ತಿಳಿಯಬೇಕು. ಪ್ರಜಾಪ್ರಭುತ್ವದಲ್ಲಿ ಜೈಕಾರ, ಧಿಕ್ಕಾರ ಎರಡೂ ಹಾಕ್ತಾರೆ. ಎರಡೂ ಕೂಡ ಪ್ರಜಾಪ್ರಭುತ್ವದ ಅಂಶಗಳು, ಧಿಕ್ಕಾರ ಹಾಕುವಂತಹ ಘಟನೆಗೆ ಧಿಕ್ಕಾರ ಹಾಕುವ ಪದ ಯೋಗ್ಯವಾಗಿದೆಯೇ ಎಂಬುದನ್ನು ಅರಿಯಬೇಕು. ಇಲ್ಲದಿದ್ದರೆ ನಿಮಗೆ ನೀವೇ ಧಿಕ್ಕಾರ ಹಾಕಿಕೊಂಡಂತೆ, ಅವಹೇಳನ ಮಾಡಿದಂತೆ ಇದನ್ನು ಮನಮಾಡಬೇಕು ಕೆಲವು ಆರ್‌ಎಸ್‌ಎಸ್ ನವರು ಮಾಡುತ್ತಾರೆ. ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಕೆಲಸ ಮಾಡುತ್ತಾರೆ. ಭೀಮನನ್ನು ಕೊಂದವರು ಭೀಮನ ಹೆಸರೇಳಿಕೊಂಡು ಬರುತ್ತಾರೆ. ಎಲ್ಲರೂ ಜಾಗೃತರಾಗಿ ಎಂದು ಮಹದೇವಪ್ಪ ಹೇಳಿದರು.

ಜಿಲ್ಲಾಧಿಕಾರಿ ಲಕ್ಷ್ಮಿ ಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮಾಜಿ ಶಾಸಕಿ ಜೆ.ಸುನಿತಾ ವೀರಪ್ಪಗೌಡ, ಮೈಮುಲ್ ಮಾಜಿ ಅಧ್ಯಕ್ಷ ಆರ್.ಚೆಲುವರಾಜು, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ ವಜ್ರೇಗೌಡ, ಹಿರಿಯ ಸಹಕಾರಿ ವೈಎನ್ ಶಂಕರೇಗೌಡ, ಎಪಿಎಂಸಿ ಮಾಜಿ ಸದಸ್ಯ ಉಕ್ಕಲಗೆರೆ ಬಸವಣ್ಣ, ಚಿದರವಳ್ಳಿ ಗ್ರಾಪಂಮಾಜಿ ಅಧ್ಯಕ್ಷ ರಾಜೇಶ್ವರಿ ಚಂದ್ರಶೇಖರ್, ಸದಸ್ಯ ನವಿದುಲ್ಲಾ, ಮಹೇಶ್, ತಾಪಂ ಮಾಜಿ ಅಧ್ಯಕ್ಷರಾದ ಎಂ ಮಲ್ಲಿಕಾರ್ಜುನ್ ಸ್ವಾಮಿ, ಚಿದರವಳ್ಳಿ ನಟರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ರಾಜು, ಸಚಿವರ ಆಪ್ತ ಸಹಾಯಕ ಬಸವರಾಜು, ಮಹಾದೇವಪ್ಪ ಅಭಿಮಾನಿ ಬಳಗ ಜಿಲ್ಲಾ ಅಧ್ಯಕ್ಷ ಕಗ್ಗಲಿಪುರ ಕೆಂಪ ಮಧುಕುಮಾರ್, ಬನ್ನೂರು ಪುರಸಭಾ ಮಾಜಿ ಅಧ್ಯಕ್ಷ ಮುನಾವರ್ ಪಾಶ, ಮೀನುಗಾರರ ಬ್ಯಾಂಕ್ ಕಾಂಗ್ರೆಸ್ ಅಧ್ಯಕ್ಷ ಕೊಳತ್ತೂರು ಕುಮಾರ್, ಸಹಕಾರ ವಿಭಾಗದ ಅಧ್ಯಕ್ಷ ರಾಜೇಶ್, ಮಾಜಿ ಜಿ ಪಂ ಅಧ್ಯಕ್ಷ ಸಿದ್ಧಾರ್ಥ, ಸೋಸಲೆ ಮಹದೇವ ಸ್ವಾಮಿ, ಎಂ.ಪರಶಿವ ಮೂರ್ತಿ, ಗದ್ದೆಮೋಳೆ ಸಿದ್ದರಾಜು, ಕಾವೇರಿ ನೀರಾವರಿ ನಿಗಮದ ಮಹೇಶ್, ವರದರಾಜ್, ಬನ್ನೂರು ಉಪ ವಿಭಾಗದ ಎಇಇ ಎಚ್.ಸಿ.ರತೀಶ್, ತಹಶೀಲ್ದಾರ್ ಸುರೇಶಾಚಾರ್ ಸೇರಿದಂತೆ ಮತ್ತಿತರರಿದ್ದರು.

ಅಭಿವೃದ್ಧಿ ಬೇಡ ಎನ್ನುವವರು ಕೋಮುವಾದಿಗಳು

ನಾಲಾ ಆಧುನೀಕರಣ ದಿಂದ ಮಳವಳ್ಳಿ, ತಿ.ನರಸೀಪುರ, ಶ್ರೀರಂಗಪಟ್ಟಣ ರೈತರಿಗೆ ಅನುಕೂಲವಾಗಲಿದೆ. ಎಲ್ಲರೂ ರೈತರೇ. ನಾನು ಯಾವಾಗಲೂ ಎಲ್ಲರು ಒಂದೇ ಎಂಬ ಮನೋಭಾವನೆ ಹೊಂದಿದ್ದೇನೆ. ನನಗೆ ಎಲ್ಲಿ ಓಟು ಬಂದಿಲ್ಲವೋ ಅಲ್ಲಿಂಯೇ ಉತ್ತಮ ಕೆಲಸ ಮಾಡಿಕೊಟ್ಟಿದ್ದೇನೆ. ಕೆಲಸ ಮಾಡುವುದನ್ನು, ಅಭಿವೃದ್ಧಿಯನ್ನು ಸಹಿಸದವರು ಕೋಮುವಾದಿಗಳು ಎಂದ ಸಚಿವರು, ಅಭಿವೃದ್ಧಿ ಬೇಡ ಎನ್ನುವುದಕ್ಕೆ ಜಾತಿ, ಧರ್ಮ ಇರುವುದು, ಎಲ್ಲಿ ಜಾತಿ ಧರ್ಮ ಬರುತ್ತದೋ ಅದು ಅಭಿವೃದ್ಧಿಗೆ ವಿರುದ್ಧವಾಗುತ್ತೆ, ಇವೆರಡೂ ಇಲ್ಲದಿದ್ದರೆ ಅಭಿವೃದ್ಧಿಯಾಗುತ್ತೆ. ಇವೆರಡನ್ನು ಬಿಟ್ಟು ನಾನು ಅಭಿವೃದ್ಧಿ ಕಡೆ ಇದ್ದೇನೆ. – ಡಾ.ಹೆಚ್.ಸಿ.ಮಹದೇವಪ್ಪ

ಇಂದು ಕೆ.ಆರ್.ನಗರದಲ್ಲಿ 'ಜನರೊಂದಿಗೆ ಜನತಾದಳ', ಸದಸ್ಯತ್ವ ನೋಂದಣಿ ಕಾರ್ಯಕ್ರಮ

ಜೆಡಿಎಸ್ ಯುವ ಜನತಾದಳ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಂದ ಚಾಲನೆ



ಕೆ.ಆರ್.ನಗರ: ನಾಳೆ (ಭಾನುವಾರ) ಕೆ.ಆರ್.ನಗರಕ್ಕೆ ಜೆಡಿಎಸ್ ಯುವ ನಾಯಕ ಹಾಗೂ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಅವರು ಮಾಜಿ ಸಾ.ರಾ.ಮಹೇಶ್ ನೇತೃತ್ವದಲ್ಲಿ ನಡೆಯುವ ಜನರೊಂದಿಗೆ ಜನತಾದಳ ಹಾಗೂ ಸದಸತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಆಗಮಿಸಲಿದ್ದಾರೆ.

ಪಟ್ಟಣದ ಪುರಸಭೆ ಬಯಲು ಮಂದಿರದಲ್ಲಿ ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಕುರಿತು ಮಾತನಾಡಲಿದ್ದು ಹಾಗೂ ಜೆಡಿಎಸ್ ಪಕ್ಷವನ್ನು ಯುವಕರ ಪಡೆ ಸೇರಿಕೊಳ್ಳಲಿದ್ದಾರೆ.

ಪಟ್ಟಣದ ಹಾಸನ–ಮೈಸೂರು ರಸ್ತೆಯ ತೋಪಮ್ಮನ ದೇವಸ್ಥಾನದಿಂದ ತಾಲೂಕು ಕಚೇರಿವರೆಗೆ ಪ್ಲೆಕ್ಸ್ ಮತ್ತು ಬ್ಯಾನರ್ ಭರಾಟೆ ಜೋರಾಗಿದೆ. ಜೆಡಿಎಸ್ ಪಕ್ಷದ ಕಾರ್ಯಕರ್ತರು ತಮ್ಮ ನೆಚ್ಚಿನ ಯುವ ನಾಯಕ ಅಗಮಿಸುವ ಹಿನ್ನೆಲೆಯಲ್ಲಿ ಪಟ್ಟಣದ ಗರುಡವಂಭ ವೃತ್ತ, ಪುರಸಭೆ ವೃತ್ತದಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್ ಹಾಗೂ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರ ಕಟೌಟ್ ಗಳು ರಾರಾಜಿಸುತ್ತಿವೆ.

ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮೈಸೂರು ಜಿಲ್ಲೆಯ ಜೆಡಿಎಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಅಶ್ವಿನ್ ಕುಮಾರ್ ಸೇರಿದಂತೆ ಜೆಡಿಎಸ್ ಪಕ್ಷದ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು, ಜೆಡಿಎಸ್ ಪಕ್ಷದ ವಿವಿಧ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

ಸಂಸ್ಕಾರವಿಲ್ಲದ ಶಿಕ್ಷಕ, ಮಹಿಳೆಯರ ಮುಂದೆಯೇ ಮೂತ್ರ ವಿಸರ್ಜನೆ


ಪ್ರಶ್ನಿಸಿದ ತಂದೆ-ಮಗನಿಗೆ ಚಾಕುವಿನಿಂದ ಇರಿತ, ಪತಿ ಕೈಗೆ ಚಾಕು ಕೊಟ್ಟ ಪತ್ನಿ

ಭೇರ್ಯ: ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ಕಲಿಸ ಬೇಕಾದ ಶಿಕ್ಷಕನೇ ಮಹಿಳೆಯರ ಮುಂದೆಯೇ ಮೂತ್ರ ವಿಸರ್ಜನೆ ಮಾಡಿದ್ದು, ಇದನ್ನು ಪ್ರಶ್ನಿಸಿದ ತಂದೆ–ಮಗನ ಮೇಲೆಯೇ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಸಾಲಿಗ್ರಾಮ ತಾಲೂಕಿನ ಚಿಕ್ಕನಾಯಕನ ಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಕೆ.ಆರ್.ನಗರದ ಆಂಜನೇಯ ಬಡಾವಣೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿರುವ ತಾಲೂಕಿನ ಚಿಕ್ಕನಾಯಕನ ಹಳ್ಳಿ ಗ್ರಾಮದ ವಾಸಿ ಸಿ.ಎನ್.ಮಂಜುನಾಥ್ ಈ ಕೃತ್ಯವೆಸಗಿದವನಾಗಿದ್ದು, ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

ಚಾಕುವಿನಿಂದ ಇರಿತಕ್ಕೊಳಗಾಗಿರುವ ಚಿಕ್ಕಾಯಕನ ಹಳ್ಳಿ ಗ್ರಾಮದ ವಾಸಿ ಸಿ.ಎಂ. ಗೋಪಾಲ್ ಅವರ ಸ್ಥಿತಿ ಗಂಭೀರವಾಗಿದ್ದು ಸದ್ಯಕ್ಕೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇರಿತದಿಂದ ಗಾಯಗೊಂಡಿರುವ ಪುತ್ರ ಅಭಿಷೇಕ್ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ.

ಶಿಕ್ಷಕನ ಮನೆ ಸಮೀಪವೇ ಐದಾರು ಮಂದಿ ಮಹಿಳೆಯರು ಕುಳಿತು ಮಾತನಾಡುತ್ತಿರುವ ವೇಳೆ ಶಿಕ್ಷಕ ಸಿ.ಎನ್.ಮಂಜುನಾಥ್ ಮಹಿಳೆಯರು ಕುಳಿತಿರುವುದನ್ನು ನೋಡಿಕೊಂಡು ಏಕಾಏಕಿ ಮೂತ್ರ ವಿಸರ್ಜನೆ ಮಾಡಲಾರಂಭಿಸಿದ್ದಾನೆ. ಇದರಿಂದ ಮಹಿಳೆಯರು ಮುಜುಗರಕ್ಕೊಳಗಾಗಿದ್ದಾರೆ. ಇದನ್ನು ನೋಡಿದ ಗ್ರಾಮದ ಸಿ.ಎಂ. ಗೋಪಾಲ್ ಮಹಿಳೆಯರ ಮುಂದೆ ಈ ರೀತಿ ಮೂತ್ರ ವಿಸರ್ಜನೆ ಮಾಡುವುದು ಸರಿಯಲ್ಲ. ನೀನು ಸರ್ಕಾರಿ ನೌಕರ. ಸಾಲದಕ್ಕೆ ಶಿಕ್ಷಕ ಬೇರೆ ಎಂದು ತಿಳುವಳಿಕೆ ಹೇಳುತ್ತಿದ್ದಂತೆ ಶಿಕ್ಷಕ ಸಿ.ಎನ್.ಮಂಜುನಾಥ್ ಸಿ.ಎಂ.ಗೋಪಾಲ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಲಾರಂಭಿಸಿದ.



ಆರೋಪಿ ಶಿಕ್ಷಕ ಸಿ.ಎನ್.ಮಂಜುನಾಥ್

ಜೈಲಿಗೆ ಹೋದ ಶಿಕ್ಷಕ ಅಮಾನತು

ಆರೋಪಿ ಶಿಕ್ಷಕ ಮಂಜುನಾಥ್ ವಿರುದ್ಧ ದೂರು ದಾಖಲಾಗಿ ನ್ಯಾಯಾಂಗ ಬಂಧನಕ್ಕೆ ನೀಡಿರುವ ಬಗ್ಗೆ ಪೊಲೀಸ್ ಇಲಾಖೆಯ ವರದಿ ಆದರಿಸಿ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಉದಯಕುಮಾರ್ ಅವರು ಆರೋಪಿ ಶಿಕ್ಷಕ ಸಿ.ಎನ್. ಮಂಜುನಾಥ್‌ನನ್ನು ಅಮಾನತು ಪಡಿಸಿ ಆದೇಶ ಹೊರಡಿಸಿದ್ದಾರೆ.

ಇದನ್ನು ಕೇಳಿಸಿಕೊಂಡ ಗೋಪಾಲ್ ಪುತ್ರ ಅಭಿಷೇಕ್ ನಮ್ಮ ತಂದೆಗೆ ಏಕೆ ಬೈಯುತ್ತಿದ್ದಿಯ ಎಂದು ಕೇಳುವ ವೇಳೆ ಶಿಕ್ಷಕನ ಪತ್ನಿ ಪವಿತ್ರ ಮನೆಯಿಂದ ಕೈಯಲ್ಲಿ ಚಾಕು ಹಿಡಿದುಕೊಂಡು ಬಂದು ಗಂಡ ಮಂಜುನಾಥ್ ಕೈಗೆ ಕೊಟ್ಟಳು. ತಕ್ಷಣವೇ ಶಿಕ್ಷಕ ಹರಿತವಾದ ಚಾಕುವಿನಿಂದ ಗೋಪಾಲ್ ಎದೆ, ಹೊಟ್ಟೆ ಹಾಗೂ ಬೆನ್ನಿನ ಭಾಗಕ್ಕೆ ನಾಲ್ಕೈದು ಕಡೆ ಚುಚ್ಚಿದ್ದಾನೆ. ಬಿಡಿಸಲು ಬಂದ ಅಭಿಷೇಕ್‌ಗೂ ಸಹ ಚಾಕುವಿನಿಂದ ಗಾಯಗೊಳಿಸಿದ್ದಾನೆ.



ಇರಿತಕ್ಕೊಳಗಾದ ಸಿ.ಎಂ.ಗೋಪಾಲ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವುದು.

ಚಾಕು ಇರಿತಕ್ಕೊಳಗಾಗಿ ರಕ್ತದ ಮಡು ವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಗೋಪಾಲ್ ಹಾಗೂ ಗಾಯಗೊಂಡ ಅಭಿಷೇಕ್ ಅವ ರನ್ನು ಗ್ರಾಮದವರು ಸಾಲಿಗ್ರಾಮ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಸದ್ಯಕ್ಕೆ ಗೋಪಾಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಗಾಯಗೊಂಡಿದ್ದ ಇವರ ಮಗ ಅಭಿಷೇಕ್ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದು, ಚಾಕುವಿನಿಂದ ಚುಚ್ಚಿ ಕೊಲೆ ಪ್ರಯತ್ನ ಹಾಗೂ ಬೆದರಿಕೆ ಹಾಕಿದ್ದಾರೆ ಎಂದು ಶಿಕ್ಷಕ ಸಿ.ಎನ್.ಮಂಜುನಾಥ್ ಹಾಗೂ ಆತನ ಪತ್ನಿ ವಿರುದ್ಧ ಸಾಲಿಗ್ರಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಶಿಕುಮಾರ್ ಪ್ರಕರಣ ದಾಖಲಿಸಿಕೊಂಡು ಆರೋಪಿ ಶಿಕ್ಷಕ ಸಿ.ಎನ್.ಮಂಜುನಾಥ್‌ನನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ 14 ದಿನದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹೊಸ ಸೌಹಾರ್ದ ಸಹಕಾರ ಸಂಘ ಪ್ರಾರಂಭಿಸುವ ಕುರಿತು ಚರ್ಚೆ

ತಿ.ನರಸೀಪುರ: ತಾಲೂಕಿನಲ್ಲಿ ಹೊಸ ಸೌಹಾರ್ದ ಸಹಕಾರ ಸಂಘಗಳನ್ನು ಪ್ರಾರಂಭಿಸುವ ಕುರಿತು ತಾಲೂಕು ಮಟ್ಟದ ಪ್ರವರ್ತಕರ ಸಭೆಯನ್ನು ಶನಿವಾರ ನಂಜನಗೂಡು ರಸ್ತೆಯಲ್ಲಿರುವ ಮೈಸೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಸಭಾಂಗಣದಲ್ಲಿ ನಡೆಸಿ ಚರ್ಚಿಸಲಾಯಿತು.



ತಾಲೂಕು ಮಟ್ಟದ ಪ್ರವರ್ತಕರ ಸಭೆ ನಡೆಯಿತು.

ಮೈಸೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕರು ಹಾಗೂ ಟಿ.ನರಸೀಪುರ ನಂದಿನಿ ಸೌಹಾರ್ದ ಸಹಕಾರಿ ಅಧ್ಯಕ್ಷ ಓಂಪ್ರಕಾಶ ಸಭೆಯನ್ನು ಉದ್ಘಾಟಿಸಿ ಹೊಸ ಸಹಕಾರ ಸಂಘಗಳನ್ನು ಪ್ರಾರಂಭಿಸುವ ಕುರಿತು ಚರ್ಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಂಸ್ಕೃತಿಕ ನಾಯಕ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಸುಗಂಧ ರಾಜು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮೈಸೂರು ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕ ಮಲ್ಲಣ್ಣ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಂತರ ಹೊಸ ಸೌಹಾರ್ದ ಸಹಕಾರಿಯ ಸ್ಥಾಪನೆ ಕುರಿತು ಹಾಗೂ ಸೌಹಾರ್ದ ಚಳುವಳಿಯ ಬಗ್ಗೆ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಸುರೇಶ ಆರ್.ಎಸ್ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಟಿ.ನರಸೀಪುರ ತಾಲೂಕಿನ ಮುಖಂಡರು, ಹೊಸ ಸೌಹಾರ್ದ ಸಹಕಾರಿ ಸಂಘಗಳನ್ನು ಪ್ರಾರಂಭಿಸಲು ಅಸಕ್ತರು ಒಟ್ಟು 33 ಜನ ಪ್ರತಿನಿಧಿಗಳು ಭಾಗವಹಿಸಿದ್ದರು.

ಹುಣಸೂರಿನ ಸುಹಾಸ್ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆ



ಹುಣಸೂರು, ಫೆ.21– ಹುಣಸೂರಿನ ಹಿರಿಯ ವಕೀಲರಾದ ಚನ್ನಬಸಪ್ಪ (ಕೆ.ಸಿ.ಬಿ.) ಮತ್ತು ನಗರಸಭಾ ಮಾಜಿ ಉಪಾಧ್ಯಕ್ಷರಾದ ಶ್ರೀಮತಿ ಮಂಜುಳಾ ಅವರ ಪುತ್ರ ಸುಹಾಸ್.ಕೆ.ಸಿ. ಅವರು ಜನವರಿಯಲ್ಲಿ ನಡೆದ ಸಿವಿಲ್ ನ್ಯಾಯಾಧೀಶರ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸಿವಿಲ್ ನ್ಯಾಯಾಧೀಶರಾಗಿ ಅಯ್ಕೆಯಾಗಿದ್ದಾರೆ. ಸುಹಾಸ್.ಕೆ.ಸಿ ಅವರು ಫೆ.17 ರಂದು ಪ್ರಕಟಗೊಂಡ ಉಚ್ಚ ನ್ಯಾಯಾಲಯದ ಆಯ್ಕೆ ಪಟ್ಟಿಯಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಹುಣಸೂರಿನ ವಕೀಲರ ಸಂಘದ ಸದಸ್ಯರಾಗಿ, ವೃತ್ತಿಪರ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದು, ಮೈಸೂರಿನ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದು ಮತ್ತು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ.

ಜಯಪುರ ಗ್ರಾಪಂ ಕಚೇರಿಗೆ ಜಿಪಂ ಉಪಕಾರ್ಯದರ್ಶಿ ಭೇಟಿ

ಮೈಸೂರು: ತಾಲೂಕಿನ ಜಯಪುರ ಗ್ರಾಮ ಪಂಚಾಯಿತಿ ಕಚೇರಿಗೆ ಮೈಸೂರು ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ (ಆಡಳಿತ)ಯಾದ ಎಂ.ಸವಿತರವರು ಶನಿವಾರ ಭೇಟಿ ನೀಡಿದರು.



ಜಯಪುರ ಗ್ರಾಮಪಂಚಾಯಿತಿ ಕಚೇರಿಗೆ ಜಿಲ್ಲಾ ಪಂಚಾಯಿತಿ ಉಪ ಮುಖ್ಯ ಕಾರ್ಯದರ್ಶಿ ಭೇಟಿ ನೀಡಿದ್ದರು.

ಖುದ್ದು ಅಧಿಕಾರಿಗಳೇ ಜಯಪುರ ಗ್ರಾಮದ ಸಿದ್ದಪ್ಪಾಜಿ ರಸ್ತೆಯಲ್ಲಿನ ಮನೆಮನೆ ಗಳಿಗೆ ಭೇಟಿ ನೀಡಿ ತೆರಿಗೆ ವಸೂಲಿ ಮಾಡುವ ಮೂಲಕ ಬಾಕಿ ಉಳಿಸಿಕೊಂಡಿರುವ ಮನೆ, ವಸತಿ, ವಾಣಿಜ್ಯ ತೆರಿಗೆಗಳನ್ನು ಸಕಾಲಕ್ಕೆ ಪಾವತಿಸಬೇಕೆಂದು ತೆರಿಗೆ ಪಾವತಿ ಬಗ್ಗೆ ಅರಿವು ಮೂಡಿಸಿದರು. ಗ್ರಾಪಂ ಪಿಡಿಓ, ಕಾರ್ಯದರ್ಶಿ ಮತ್ತು ಬಿಲ್ ಕಲೆಕ್ಟರ್‌ಗಳು ಮನೆಮನೆಗೆ ತೆರಳಿ ಬಾಕಿ ತೆರಿಗೆ ವಸೂಲಾತಿ ಮಾಡಬೇಕು ಎಂದು ಎಂ.ಸವಿತ ಅವರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.

ಮೈಸೂರು ತಾಪಂ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಸಿ.ಕೃಷ್ಣ, ಪಿಡಿಓ ಬಸವಣ್ಣ, ಕಾರ್ಯ ದರ್ಶಿ ವೈಕೆ ಅನ್ನಪೂರ್ಣ, ಲೆಕ್ಕ ಸಹಾಯಕ ಆನಂದೇಗೌಡ, ಜಯಪುರ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಮಾದೇವಯ್ಯ ಇದ್ದರು.

ಸೇನಾಪತಿಹಳ್ಳಿಯಲ್ಲಿ ಸಾಮಾಜಿಕ ಬಹಿಷ್ಕಾರ

ಸ್ವಾತಂತ್ರ್ಯ ಬಂದು 75 ವರ್ಷಕಳೆದರೂ ಇನ್ನೂ ಅಸ್ಥಿತ್ವದಲ್ಲಿರುವ ಬಹಿಷ್ಕಾರ ಪದ್ಧತಿ



ಸೋಮ

ಬನ್ನೂರು: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣತಮ್ಮಂದಿರ ನಡುವೆ ಆರಂಭವಾದ ಜಗಳ ಇಂದು ಇಡೀ ಗ್ರಾಮದ ಜನರಿಂದ ಬಹಿಷ್ಕಾರಕ್ಕೆ ಒಳಗಾಗಿರುವ ಪ್ರಸಂಗ ಇದು ಬನ್ನೂರಿನ ಸಮೀಪದ ಸೇನಾಪತಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಧಿಕಾರಿಗಳ ಗಮನಕ್ಕೆ ಬಂದರೂ ತಮಗೇನೂ ತಿಳಿದಿಲ್ಲ ಎನ್ನುವ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದು, ಬಹಿಷ್ಕಾರಕ್ಕೆ ಒಳಗಾದ ಸೋಮ ಸಾಮಾಜಿಕ ನ್ಯಾಯಕ್ಕಾಗಿ ಪರಿತಪಿಸುತ್ತಿದ್ದಾರೆ.

ಸೇನಾಪತಿಹಳ್ಳಿ ಗ್ರಾಮದಲ್ಲಿ ತಿಮ್ಮೇಗೌಡರ ಮಕ್ಕಳಾದ ಶಿವು ಮತ್ತು ಸೋಮ ಎನ್ನುವವರ ತಂದೆಯ ಮರಣಾನಂತರ ಆಸ್ತಿ ವಿಚಾರಕ್ಕೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ಊರಿನ ಯಜಮಾನರ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳಲು ಮುಂದಾಗಿದ್ದರು ಎನ್ನಲಾಗಿದೆ. ಈ ವೇಳೆ ಊರಿನ ಮುಖಂಡರ ನೇತೃತ್ವದಲ್ಲಿ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಸೋದರರು ಅವರ ಸಂಬಂಧಿಕರ ಮೂಲಕ ಸಮಸ್ಯೆ ಪರಿಹಾರ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸೋಮ ತನ್ನ ತಂದೆ ಮಾರಮ್ಮ ದೇವಾಲಯದ ಗುಡ್ಡಪ್ಪನಾಗಿದ್ದು, ಅವರ ಕಾಲನಂತರ ಈತ ದೇವಾಲಯದ ಗುಡ್ಡಪ್ಪ ವೃತ್ತಿ ಮುಂದುವರೆಸಿದ್ದ ಎನ್ನಲಾಗಿದೆ. ತಮ್ಮ ಕುಟುಂಬದ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಪೂಜೆ ಸಲ್ಲಿಸಲು ವಿಳಂಬವಾಗಿ ಅದನ್ನು ಊರಿನ ಮುಖಂಡರ ಗಮನಕ್ಕೆ ತಂದಿದ್ದ. ಇದನ್ನೇ ನೆಪ ಮಾಡಿಕೊಂಡ ಊರಿನ ಮುಖಂಡರು ಗ್ರಾಮದ ದೇವರ ಪೂಜೆ ಮಾಡಬಾರದೆಂದು, ಇವರನ್ನು ಯಾವುದೇ ಕಾರ್ಯಕ್ಕೂ ಕಾರ್ಯ ಬಾರದೆಂದು, ಈತನ ಅಂಗಡಿಗೂ ಹೋಗದಂತೆ ಪಂಚಾಯ್ತಿ ಮಾಡಿ ತಿಳಿಸಿದ್ದಾರೆಂದು ಸೋಮ ದೂರಿದರು.

ಅಲ್ಲದೇ 1 ಲಕ್ಷ ರೂ. ಗಳನ್ನು ದಂಡ ಕಟ್ಟುವಂತೆಯೂ ತಿಳಿಸಿ ತಮ್ಮನ್ನು ಕುಲದಿಂದಲೂ ಕೈ ಬಿಟ್ಟಿದ್ದಾರೆಂದು ಸೋಮ ದೂರಿದರು. ಆದರೆ ಇವರ ಸೋದರ ಶಿವುರವರಿಗೆ ಮಾತ್ರ ಯಾವುದೇ ಬಹಿಷ್ಕಾರವನ್ನು ಹಾಕದೇ ತಮ್ಮನ್ನು ಮಾತ್ರವೇ ಊರಿನಿಂದ ಹೊರಹಾಕಬೇಕೆಂದು ಈ ಕೆಲಸ ಮಾಡುತ್ತಿದ್ದಾರೆಂದು ಅವರು ಊರಿನ ಯಜಮಾನರ ವಿರುದ್ಧ ಆರೋಪಿಸಿದರು.

ಇದು ಸಾಲದೆನ್ನುವಂತೆ ಈಚೆಗೆ ಸೋಮರವರ ತಾಯಿ ತೀರಿಕೊಂಡ ಸಂದರ್ಭದಲ್ಲಿ ಸಾವಿಗೂ ಯಾರು ಹೋಗದಂತೆ ಎಚ್ಚರಿಕೆಯನ್ನು ನೀಡಿದ್ದರು ಎನ್ನುವ ಸೋಮ, ಅದನ್ನು ಮೀರಿ ಬಂದ 9 ಜನರಿಗೆ ತಲಾ 500 ರೂಗಳಂತೆ ದಂಡವನ್ನು ವಿಧಿಸಿದ್ದಾರೆಂದು ದೂರಿದರು.

ಸ್ವಾತಂತ್ರ್ಯ ಬಂದು ಹಲವು ವರ್ಷಗಳು ಕಳೆದರೂ ಇನ್ನೂ ನಮ್ಮ ಸಮಾಜದಲ್ಲಿ ಬಹಿಷ್ಕಾರ ಪದ್ಧತಿ ಹಾಸುಹೊಕ್ಕಿದೆ. ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಸಾಮಾಜಿಕ ರಕ್ಷಣೆ ಬೇಕಾಗಿದೆ. ತಮ್ಮನ್ನು ಕಂಡರೇ ಯಾರೂ ಬಂದ ಎನ್ನುವ ರೀತಿಯಲ್ಲಿ ಗ್ರಾಮದ ಜನರು ವರ್ತಿಸುತ್ತಿದ್ದಾರೆ. ಈ ವಿಚಾರ ಕುರಿತಂತೆ ಅಧಿಕಾರಿ ವರ್ಗದವರಿಗೆ ಲಿಖಿತ ಮನವಿಯನ್ನು, ಪೋಲಿಸ್ ಠಾಣೆಗೆ ದೂರನ್ನು ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ತಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಿ ಎನ್ನುತ್ತಾರೆ ಸೋಮ.

ತಾರತಮ್ಯ ಮಾಡದೆ ಜನರ ಕೆಲಸ ಮಾಡಿಕೊಡಿ

ತಿ.ನರಸೀಪುರ, ವರುಣಾ ಕ್ಷೇತ್ರದ ಅಧಿಕಾರಿಗಳಿಗೆ ಆಡಳಿತಾಧಿಕಾರಿಗಳ ಸೂಚನೆ

ತಿ.ನರಸೀಪುರ, ಫೆ.21– ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪನವರ ಕ್ಷೇತ್ರಗಳಾದ ಟಿ.ನರಸೀಪುರ ಹಾಗೂ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ವಿಷಯದಲ್ಲಿ ಯಾವುದೇ ತಾರತಮ್ಯ ಮಾಡದೆ ಬರುವ ಸಾರ್ವಜನಿಕರಿಗೆ ಕೆಲಸ ಮಾಡಿಕೊಡಿ ಎಂದು ಉಪವಿಭಾಗಾಧಿಕಾರಿಗಳು ಮತ್ತು ಪುರಸಭೆಯ ಆಡಳಿತಾಧಿಕಾರಿಗಳಾದ ಆಶಪ್ಪನವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.



ಆಡಳಿತಾಧಿಕಾರಿಗಳಾದ ಆಶಪ್ಪನವರು ಅಧಿಕಾರಿಗಳ ಸಭೆ ನಡೆಸಿದರು.

ಪುರಸಭೆಯ ಸಭಾಂಗಣದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಭೆ ನಡೆಸಿ ಸಮಸ್ಯೆಯ ಬಗ್ಗೆ ಚರ್ಚಿಸಿದ ಅವರು ಬೇಸಿಗೆ ಬರುತ್ತಿರುವುದರಿಂದ ಕುಡಿಯುವ ನೀರಿನ ಅಭಾವ ಆಗದಂತೆ ನೀರನ್ನು ಮಿತವಾಗಿ ಬಳಸುವಂತೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಿ ಜೊತೆಗೆ ನೀರನ್ನು ಅಗತ್ಯತೆ ನೋಡಿಕೊಂಡು ಬಿಡುಗಡೆ ಮಾಡಿ ಎಂದರು. ಮುಖ್ಯಾಧಿಕಾರಿ ಶ್ರೀನಿವಾಸ್ ಸಭೆಯಲ್ಲಿ ಮಂಡಿಸಿದ ವಿಷಯಗಳಿಗೆ ಅನುಮೋದನೆ ನೀಡಿದರು.

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅತಿ ಹೆಚ್ಚು ಗಮನ ಹರಿಸಲು ಹಾಗೂ ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕರ್‌ಗಳು ಶುಚಿ ಇರುವ ಬಗ್ಗೆ ಮುಖ್ಯಾಧಿಕಾರಿಗಳು, ಪರಿಸರ ಅಭಿಯಂತರರು ಮತ್ತು ಕಿರಿಯ ಅಭಿಯಂತರರು ಪರಿಶೀಲಿಸಿ ಎಂದ ಅವರು, ಎಲ್ಲಾ ಶಾಖೆಗಳ ಪ್ರಗತಿ ಪರಿಶೀಲಿಸಿ ಆಡಳಿತ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಬಂಗಾರಪ್ಪ ಬಡಾವಣೆ ಮತ್ತು ಇಂದಿರಾ ಕ್ಯಾಂಟೀನ್ ಪರಿಶೀಲಿಸಿ ಇಂದಿರಾ ಕ್ಯಾಂಟಿನ್ ಪರಿಶೀಲಿಸಿ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡಿ ಶುಚಿ ರುಚಿ ಬಗ್ಗೆ ನಿರ್ದೇಶಿಸಿದರು.

ಸಭೆಯಲ್ಲಿ ಆಪ್ತ ಸಹಾಯಕರಾದ ಶಶಾಂಕ್ ಸಿಬ್ಬಂದಿಗಳಾದ ಮುಖ್ಯಾಧಿಕಾರಿ ಸಿ.ಶ್ರೀನಿವಾಸ ಕಂದಾಯಾಧಿಕಾರಿ ಕೆ.ಸಿ.ತ್ರಿವೇಣಿ ಕಿರಿಯ ಅಭಿಯಂತರರಾದ ಸಿದ್ದಪ್ಪ ಸಮುದಾಯ ಸಂಘಟನಾಧಿಕಾರಿ ನಳಿನಿ, ಕಂದಾಯ ನಿರೀಕ್ಷಕರಾದ ಅಶೋಕ್ ಕೆ ಲೆಕ್ಕಿಗರಾದ ವಿನಯ್ ಕುಮಾರ್, ಎಫ್‌ಡಿಎ ಪ್ರಿಯಾಂಕ, ಎಸ್‌ಡಿಎ ಆಶಾಗೋಪಾಲ ಕೃಷ್ಣ ಇದ್ದರು.

ಎಐ ಶೃಂಗ ಸಭೆಯಲ್ಲಿ ಯುವ ಕಾಂಗ್ರೆಸ್ಸಿಗರ ಅರೆಬೆತ್ತಲೆ ಪ್ರತಿಭಟನೆ ಖಂಡಿಸಿ ಮೈಸೂರು ಕಾಂಗ್ರೆಸ್ ಕಚೇರಿ ಮುತ್ತಿಗೆಗೆ ಬಿಜೆಪಿ ಕಾರ್ಯಕರ್ತರ ಯತ್ನ

ಮೈಸೂರು, ಫೆ.21(ಬಿಎಲ್‌ಯು)– ದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ಅರೆ ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರ ನಡೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಇಂದು ಮೈಸೂರಿನ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿದರು.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಚೇರಿ ಸಂಪರ್ಕಿಸುವ ಇರ್ವಿನ್ ರಸ್ತೆ, ಧನ್ವಂತರಿ ರಸ್ತೆ, ಎವಿ ಮೊಹಲ್ಲಾ ರಸ್ತೆ ಹಾಗೂ ಜೆಎಲ್‌ಬಿ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಈ ವೇಳೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಅಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿದರು. ಭಾರತ ಮಂಟಪದಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ದೇಶ–ವಿದೇಶದ ಪ್ರಖ್ಯಾತ ಉದ್ಯಮಿಗಳು



ದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರ ಧೋರಣೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ಮೈಸೂರಿನ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಭಾಗವಹಿಸಿದ್ದರು. ಇಂತಹ ವೇದಿಕೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಏಕಾಏಕಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಿ, ದೇಶದ ಮಾನ ಹರಾಜು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಧಕ್ಕೆ ತರುತ್ತಿರುವ ಕಾಂಗ್ರೆಸ್ಸನ್ನು ಮೂಲೋತ್ಪಾಟನೆ ಮಾಡಬೇಕು ಎಂದು ಘೋಷಣೆ ಕೂಗುತ್ತ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು.

ಈ ವೇಳೆ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಎಳೆದಾಟ, ನೂಕಾಟ, ತಳ್ಳಾಟ ಉಂಟಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ತರುವಾಯ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಹಿಡಿದು ವ್ಯಾನ್ ಒಳಗೆ ದೂಡಿದರು. ನಂತರ ಆ ಕಾರ್ಯಕರ್ತರನ್ನು ರೇಸ್ ಕೋರ್ಸ್ ಹಿಂಭಾಗದ ಸಿಎಆರ್ ಮೈದಾನಕ್ಕೆ ಕರೆದೊಯ್ಯಲಾಯಿತು. ಮಧ್ಯಾಹ್ನದ ನಂತರ ಪ್ರತಿಭಟನಾನಿರತರಿಂದ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿದರು.

ಮೈಸೂರು ನಗರ ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್ ಗೌಡ, ಯುವ ಮೋರ್ಚಾ ಗ್ರಾಮಾಂತರ ಅಧ್ಯಕ್ಷ ಅರ್ಜುನ್, ಪ್ರಧಾನ ಕಾರ್ಯದರ್ಶಿ ರಘು, ನಿಶಾಂತ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಿರಿಧರ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮೈಸೂರು ಚಿತ್ರಮಂದಿರಗಳಲ್ಲಿ

ಪದ್ಮ	(ದೂ: 2521923)
ಭಾರತಿ ಟೀಚರ್ –1 ಪ್ರದರ್ಶನ (ಕ), ಗಿಲ್ಲಿ –3 ಪ್ರದರ್ಶನ (ತಮಿಳು)	
ವುಡ್‌ಲ್ಯಾಂಡ್ಸ್	(ದೂ: 2422871)
ರಕ್ಕಸ ಪುರದೋಳ್ (ಕ)	4 ಪ್ರದರ್ಶನಗಳು
ಬಾಲಾಜಿ	(ದೂ: 2497199)
ಓ ರೋಮಿಯೋ (ಹಿ)	3 ಪ್ರದರ್ಶನಗಳು
ಮಹದೇಶ್ವರ	(ಮೊ:9900820093)
45 ಫೇಸ್ ದಿ ಇಯರ್ (ಕ)	4 ಪ್ರದರ್ಶನಗಳು
ಗಾಯಿತ್ರಿ	
ಲ್ಯಾಂಡ್ ಲಾರ್ಡ್ (ಕ)	4 ಪ್ರದರ್ಶನಗಳು
ರಾಜಕಮಲ್	
ಭಗವತಿ (ತ)	4 ಪ್ರದರ್ಶನಗಳು
ಸಂಗಂ	
ಸೆಕೆಂಡ್ ಕೇಸ್ ಆಫ್ ಸೀತಾರಾಂ (ಕ) + ಆಲ್ಫಾ (ಕ)	2+2 ಪ್ರದರ್ಶನಗಳು
ಲಿಡೋ	
ಲ್ಯಾಂಡ್‌ಲಾರ್ಡ್ (ಕ)	4 ಪ್ರದರ್ಶನಗಳು
ತಿಬ್ಬಾದೇವಿ	
–	–
ಪ್ರಭಾ	
ಧರ್ಮಿಷ್ಠ (ಕ)	4 ಪ್ರದರ್ಶನಗಳು

ಇಂದು ಮೈಸೂರು ಸೈಕಲ್ ದಿನ

ಪ್ರತಿ ಎರಡು, ನಾಲ್ಕನೇ ಭಾನುವಾರ ವಾಕಿಂಗ್, ಸೈಕ್ಲಿಂಗ್ ಮೂಲಕ ವಾಯುಮಾಲಿನ್ಯ ತಡೆ ಪ್ರಯತ್ನ

ಮೈಸೂರು, ಫೆ.21– ಮೈಸೂರು ಮಹಾನಗರ ಪಾಲಿಕೆ ಮತ್ತು ಜಿಐಝಡ್ ಸಂಸ್ಥೆ ಸಹಯೋಗದಲ್ಲಿ ರೂಪಿಸಿರುವ 'ಮೈಸೂರು ಸೈಕಲ್ ದಿನ' ಕಾರ್ಯಕ್ರಮಕ್ಕೆ ಭಾನುವಾರ(ಫೆ.22) ಚಾಲನೆ ದೊರಕಲಿದ್ದು, ಬೆಳಗ್ಗೆ 6ರಿಂದ 9 ಗಂಟೆವರೆಗೆ ನಗರದ ಡಿ.ದೇವರಾಜ ಅರಸು ರಸ್ತೆಯಲ್ಲಿ ನಡೆಯಲಿದೆ.

ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವುದರ ಜೊತೆಗೆ ವಾಕಿಂಗ್ ಮತ್ತು ಸೈಕ್ಲಿಂಗ್ ಮೂಲಕ ವಾಯು ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ ಆಯೋಜಿಸಿರುವ ಈ ಕಾರ್ಯಕ್ರಮವು ಇನ್ನು ಪ್ರತಿ ಎರಡು ಮತ್ತು ನಾಲ್ಕನೇ ಭಾನುವಾರ ನಡೆಯಲಿದೆ. ಇದು ನಾಗರಿಕರಿಗೆ ಸುರಕ್ಷಿತ ಹಾಗೂ ಜನಸ್ನೇಹಿ ರಸ್ತೆಗಳ ಅನುಭವ ನೀಡುವ ವೇದಿಕೆಯಾಗಲಿದೆ.

ಈ ಕಾರ್ಯಕ್ರಮವನ್ನು ಭಾರತ ಮತ್ತು ಜರ್ಮನಿ ಸರ್ಕಾರಗಳ ನಡುವಿನ ತಾಂತ್ರಿಕ ಸಹಕಾರದ ಅಂಗವಾಗಿ ಜಿಐಝಡ್ ಅನುಷ್ಠಾನಗೊಳಿಸುತ್ತಿರುವ 'ಸುಸ್ಥಿರ ನಗರ ಸಾರಿಗೆ–ವಾಯು ಗುಣಮಟ್ಟ, ಹವಾಮಾನ ಕ್ರಿಯೆ ಮತ್ತು ಪ್ರವೇಶಿಸುವಿಕೆ(SUM-ACA)' ಯೋಜನೆಯಡಿ ಆಯೋಜಿಸಲಾಗಿದೆ. ಈ ಮೂಲಕ ಸುಸ್ಥಿರ ಮತ್ತು ಕಡಿಮೆ ಮಾಲಿನ್ಯಕಾರಕ ಸಾರಿಗೆ ಆಯ್ಕೆ ಹಾಗೂ ಹವಾಮಾನ ಸ್ನೇಹಿ ನಗರ ಸಾರಿಗೆಯ ಹೆಚ್ಚು ಬಳಕೆಗೆ ಉತ್ತೇಜಿಸುವ ಗುರಿ ಹೊಂದಲಾಗಿದೆ.

ಸ್ವಚ್ಛ ಸರ್ವೇಕ್ಷಣೆ ಮಾರ್ಗಸೂಚಿಯಂತೆ ನೇಮಕಗೊಂಡಿರುವ ಸ್ವಚ್ಛತಾ ರಾಯಭಾರಿಗಳಿಗೆ ಸನ್ಮಾನ, ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ದೃಷ್ಟಿಯಲ್ಲಿ ವೈಯಕ್ತಿಕವಾಗಿ ಹಾಗೂ ಸಂಘ ಸಂಸ್ಥೆಯ ಜೊತೆಗೂಡಿ ಉತ್ತಮ ಸೇವೆ ನೀಡುವವರನ್ನು ಶ್ಲಾಘಿಸುವುದು, ವಿವಿಧ ಕಾರ್ಯಕ್ರಮಗಳ ಮೂಲಕ ಸ್ವಚ್ಛತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಭಾಗವಾಗಿದ್ದು, ಎಲ್ಲಾ ವಯೋಮಾನದ ನಾಗರಿಕರು, ಕ್ರೀಡಾಪಟುಗಳು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಇಂದಿನ ರಾಜಕಾರಣಿಗಳಲ್ಲಿ ಮಾತೆ ಒಂದು; ಕೃತಿ ಮತ್ತೊಂದು!

● ಶಾಸಕ ಜಿ.ಟಿ.ದೇವೇಗೌಡರ ಅಸಮಾಧಾನ ● ಸಾಹಿತಿ–ಮಾಜಿ ಎಂಎಲ್‌ಸಿ ಸಿದ್ದಲಿಂಗಯ್ಯನವರ ಜನ್ಮ ದಿನಾಚರಣೆ

ಮೈಸೂರು, ಫೆ.21(ಬಿಎಲ್‌ಯು)– ಇಂದಿನ ರಾಜಕಾರಣಿಗಳ ಮಾತು– ಕೃತಿ ಬೇರೆ ಬೇರೆಯಾಗಿದ್ದು, ಸಂವಿಧಾನಕ್ಕೆ ವಿರುದ್ಧವಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಶಾಸಕ ಜಿ.ಟಿ.ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಸಭಾಂಗಣದಲ್ಲಿ ಇಂದು ಸಿದ್ದಲಿಂಗಯ್ಯ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ದಲಿತ ಸಾಹಿತ್ಯ ಪರಿಷತ್ ದಿನ ದರ್ಶಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಇಂದಿನ ಜನಪ್ರತಿನಿಧಿಗಳು ಹೇಳುವುದು ಒಂದಾದರೆ, ಜೀವನದಲ್ಲಿ ನಡೆದುಕೊಳ್ಳುವುದು ಮತ್ತೊಂದಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ ಸಿದ್ದಲಿಂಗಯ್ಯ ಅವರ ಹೋರಾಟ ಇಂದಿನ ಹಾಗೂ ಹೊಸ ತಲೆಮಾರಿನ ರಾಜಕಾರಣಿಗಳಿಗೆ ಮಾದರಿಯಾಗಿದೆ. ಅವರು ತಮ್ಮ ಸಾಹಿತ್ಯದ ಮೂಲಕ ಸಮಾಜದ ಮೇಲೆ ಬೆಳಕು ಚೆಲ್ಲಿದರು ಎಂದರು.

ಸದನದಲ್ಲಿ ಸಿದ್ದಲಿಂಗಯ್ಯ ಎಂಬ ಪುಸ್ತಕವನ್ನು ಪ್ರತಿಯೊಬ್ಬರು ಓದಬೇಕು. ಶೋಷಿತರ ಪರವಾಗಿ ದನಿ ಎತ್ತಿದ ಸಿದ್ದಲಿಂಗಯ್ಯ ಅವರ ಹೋರಾಟವನ್ನು ಸ್ಮರಿಸಬೇಕು ಎಂದು ಸಲಹೆ ನೀಡಿದರು.

ಸಾಮಾಜಿಕ ನ್ಯಾಯ ಪ್ರತಿಯೊಬ್ಬರಿಗೂ ಸಿಗಬೇಕು ಎಂದು ಪ್ರತಿಪಾದಿಸುತ್ತಿದ್ದ ಸಿದ್ದಲಿಂಗಯ್ಯ ಅವರು, ಸ್ವತ್ತು ಮತ್ತು ಸತ್ಯ ಪ್ರತಿಯೊಬ್ಬರ ಉಸಿರಾಗಬೇಕು ಎಂದು ಹೇಳುತ್ತಿದ್ದರು. ಇಂತಹ ಮಹನೀಯರ ತತ್ವ–ಸಿದ್ಧಾಂತಗಳು ಆದರ್ಶವಾಗಬೇಕು ಎಂದು ಹೇಳಿದರು.

ತರುವಾಯ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಈಗಿನ ರಾಜಕಾರಣಿಗಳು ಶಾಸನ ಸಭೆಯಲ್ಲಿ ತೋರುತ್ತಿರುವ ವರ್ತನೆ ಇಡೀ ರಾಜ್ಯದ ಜನತೆಗೆ ಮುಜುಗರವಾಗುವಂತಿದೆ. ಈ ಹಿನ್ನೆಲೆಯಲ್ಲಿ ಸದನದಲ್ಲಿನ ಸಭಾ ವರ್ತನೆ ಹಾಗೂ ಹೋರಾಟಕ್ಕೆ ಸಿದ್ದಲಿಂಗಯ್ಯ ಅವರನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.



ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಸಭಾಂಗಣದಲ್ಲಿ ಶನಿವಾರ ಶಾಸಕ ಜಿ.ಟಿ.ದೇವೇಗೌಡರು ಗಿಡಕ್ಕೆ ನೀರೆರೆಯುವ ಮೂಲಕ ಕವಿ ಸಿದ್ದಲಿಂಗಯ್ಯ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ತಾವು ಮಾತನಾಡುವ ಪ್ರತಿಯೊಂದು ವಿಚಾರವನ್ನು ಸಿದ್ದಲಿಂಗಯ್ಯ ಅವರು ಆಳವಾಗಿ ಅಧ್ಯಯನ ಮಾಡಿ, ಸದನದಲ್ಲಿ ಪ್ರಸ್ತಾಪಿಸಿ, ಹಲವು ಸಮಸ್ಯೆಗಳನ್ನು ಪರಿಹಾರ ಕಂಡುಕೊಳ್ಳುತ್ತಿದ್ದರು. ಸುಖಾ ಸುಮ್ಮನೆ ವಿಧಾನ ಪರಿಷತ್‌ನಲ್ಲಿ ಕುಳಿತು ಅವರು ಕಾಲಹರಣ ಮಾಡಲಿಲ್ಲ ಎಂದು ಹೇಳಿದರು.

ಸಿದ್ದಲಿಂಗಯ್ಯ ಅವರ ಚಿಂತನೆಗಳು ಎಂದೆಂದಿಗೂ ಜೀವಂತ. ಇಂತಹ ಆದರ್ಶ ವ್ಯಕ್ತಿಯ ಜನ್ಮ ದಿನಾಚರಣೆ ಅರ್ಥಪೂರ್ಣವಾಗಿದೆ ಎಂದು ಮಾವಳ್ಳಿ ಶಂಕರ್ ಹೇಳಿದರು.


ಆದಿ ಕರ್ನಾಟಕ ಛಲವಾದಿ ಮಹಾ ಸಂಸ್ಥಾನ ಗುರುಪೀಠದ ಡಾ.ಜ್ಞಾನ ಸ್ವರೂಪಾನಂದ ಸ್ವಾಮೀಜಿ, ದಲಿತ ಸಾಹಿತ್ಯ ಪರಿಷತ್ ಸಂಯೋಜಕ ಡಾ.ಚಂದ್ರಗುಪ್ತ ಹಿರಿಯ ರಂಗಕರ್ಮಿ ಜನಾರ್ಧನ್ (ಜನ್ನಿ), ಬಿಜೆಪಿ ಮುಖಂಡ ಕವೀಶ್ ಗೌಡ, ಪ್ರಾಧ್ಯಾಪಕ ಪ್ರೊ.ಅಪ್ಪಗೆರೆ ಸೋಮಶೇಖರ್ ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇಷ್ಟವಿಲ್ಲದ ಮದುವೆ; ಅಳಿಯನ ಮನೆಗೆ ಬೆಂಕಿ ಹಾಕಿದ ಮಾವ!!

ಮದ್ದೂರು, ಫೆ.21– ತಮಗೆ ಇಷ್ಟವಿಲ್ಲದಿದ್ದರೂ ಮಗಳನ್ನು ಮದುವೆಯಾಗಿದ್ದಕ್ಕೆ ಅಳಿಯನ ಮನೆಗೇ ಬೆಂಕಿ ಹಚ್ಚಿದ ಘಟನೆ ತಾಲೂಕಿನ ಚುಂಚಗಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಗ್ರಾಮದ ಚನ್ನೇಗೌಡ ಅವರು ತಮ್ಮ ಮಗಳನ್ನು ವಿವಾಹವಾಗಿರುವ ವಿನೋದ್ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಮನೆಯ ಬಹುತೇಕ ವಸ್ತುಗಳು ಸುಟ್ಟು ಕರಕಲಾಗಿವೆ.

ಚನ್ನೇಗೌಡರು ಹಾಗೂ ವಿನೋದ್ ಸಂಬಂಧಿಕರು ಹಾಗೂ ಒಂದೇ ಬೀದಿ ನಿವಾಸಿಗಳು. ವಿನೋದ್ ಹಾಗೂ ಚನ್ನೇಗೌಡರ ಪುತ್ರಿ ಕಾವ್ಯ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಯುವತಿಯ ಮನೆಯವರ ವಿರೋಧವಿತ್ತು. ಆದರೆ ಪರಸ್ಪರ ಬಿಟ್ಟಿರಲಾರದಷ್ಟು ಪ್ರೀತಿಸುತ್ತಿದ್ದ ವಿನೋದ್ ಹಾಗೂ ಕಾವ್ಯ, ಪೋಷಕರ ವಿರೋಧವನ್ನೂ ಲೆಕ್ಕಿಸದೆ ಗುರುವಾರ ಊರುಬಿಟ್ಟು ಹೋಗಿ, ಶುಕ್ರವಾರ ವಿವಾಹವಾಗಿ ವಾಪಸ್ಸಾಗಿದ್ದರು.



ಬಹುತೇಕ ವಸ್ತುಗಳು ಸುಟ್ಟು ಕರಕಲಾಗಿರುವ ಮನೆ

ಇದರಿಂದ ಕೆಂಡಾಮಂಡಲವಾಗಿದ್ದ ಚನ್ನೇಗೌಡರು, ಶನಿವಾರ ಬೆಳಗ್ಗೆ 10.30ರ ವೇಳೆಯಲ್ಲಿ ವಿನೋದ್ ಮನೆ ಬಳಿ ಹೋಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಅದೃಷ್ಟವಶಾತ್ ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಆದರೆ ಬೆಂಕಿ ಮನೆಯನ್ನೆಲ್ಲಾ ಆವರಿಸಿದ್ದರಿಂದ ಎಲೆಕ್ಟ್ರಾನಿಕ್ ವಸ್ತುಗಳು, ಪೀಠೋಪಕರಣಗಳು, ಬಟ್ಟೆ, ಅಡುಗೆ ಸಾಮಗ್ರಿಗಳು ಸೇರಿದಂತೆ ಬಹುತೇಕ ವಸ್ತುಗಳು ಸುಟ್ಟು ಕರಕಲಾಗಿವೆ. ಮನೆಗೆ ಭಾಗಶಃ ಹಾನಿಯಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಗ್ರಾಮಕ್ಕೆ ದೌಡಾಯಿಸಿ, ಬೆಂಕಿ ನಂದಿಸಿದ್ದಾರೆ. ಬೆಂಕಿ ಹಚ್ಚುವ ವೇಳೆ ಚನ್ನೇಗೌಡರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸರ್ಕಲ್ ಇನ್ಸ್‌ಪೆಕ್ಟರ್ ನವೀನ್ ಕುಮಾರ್ ಹಾಗೂ ಸಿಬ್ಬಂದಿ ಸ್ಥಳಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಬಗ್ಗೆ ನಿಖರ ಮಾಹಿತಿ ಪೊಲೀಸರ ತನಿಖೆಯಲ್ಲಿ ತಿಳಿಯಬೇಕಿದೆ.

ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರಿಗೆ ಮಹಿಳಾ ರಂಗ ತರಬೇತಿ ಶಿಬಿರ



ಮೈಸೂರಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ನಡೆದ ಮಹಿಳಾ ರಂಗ ತರಬೇತಿ ಶಿಬಿರಕ್ಕೆ ಹಿರಿಯ ರಂಗಕರ್ಮಿ ಕೆ.ಆರ್.ಸುಮತಿ ಚಾಲನೆ ನೀಡಿದರು.

ಮೈಸೂರು, ಫೆ.21(ಎಂಟಿವೈ)– ಮೈಸೂರಿನ ಮಹಾರಾಣಿ ಕಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ರಂಗಾಂತರಂಗ ಮೈಸೂರು ತಂಡ ಆಯೋಜಿಸಿರುವ 'ಮಹಿಳಾ ರಂಗ ತರಬೇತಿ' ಶಿಬಿರದಲ್ಲಿ ಹಲವು ವಿದ್ಯಾರ್ಥಿನಿಯರು ಪಾಲ್ಗೊಂಡು, ರಂಗ ಕಲೆ ಬಗ್ಗೆ ಆಸಕ್ತಿ ಪ್ರದರ್ಶಿಸಿದರು.

ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಹಯೋಗದೊಂದಿಗೆ ರಂಗಾಂತರಂಗ ಮೈಸೂರು ಸಂಸ್ಥೆ ವತಿಯಿಂದ ಆಯೋಜಿಸಿದ್ದ ಮಹಿಳಾ ರಂಗ ತರಬೇತಿ ಶಿಬಿರಕ್ಕೆ ಹಿರಿಯ ರಂಗಕರ್ಮಿ ಕೆ.ಆರ್.ಸುಮತಿ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿನಿಯರು ಶಿಕ್ಷಣದೊಂದಿಗೆ ರಂಗ ತರಬೇತಿ ಪಡೆದುಕೊಳ್ಳಬೇಕು. ಕಲಿಕೆ ಸಮಾಜದಲ್ಲಿ ಬದುಕು ಕಟ್ಟಿಕೊಳ್ಳಲು ರಂಗ ತರಬೇತಿ ಸಹಕಾರಿಯಾಗುತ್ತದೆ. ಇಂತಹ ಶಿಬಿರಗಳು ಹೆಚ್ಚಾಗಿ ಆಯೋಜಿಸಿ, ಹೆಚ್ಚಿನ ವಿದ್ಯಾರ್ಥಿಗಳನ್ನು ರಂಗಭೂಮಿಗೆ ಸಜ್ಜುಗೊಳಿಸಬೇಕು. ಅದರಲ್ಲೂ ಮಹಿಳೆಯರು, ವಿದ್ಯಾರ್ಥಿನಿಯರು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ರಂಗಾಂತರಂಗ ಸಂಸ್ಥಾಪಕ ಕೀರ್ತಿರಾಜ್ ಕೆಎಂ ಮಾತನಾಡಿ, ಶಿಬಿರದ ಉದ್ದೇಶ ಮತ್ತು ಶಿಬಿರದ ಕಲಿಕಾ ವಿಧಾನಗಳನ್ನು ತಿಳಿಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಅನಿತಾ ಮಾತನಾಡಿ, ವಿದ್ಯಾರ್ಥಿನಿಯರಿಗೆ ರಂಗಭೂಮಿಯ ಆಸಕ್ತಿ ಮೂಡಿಸುವ ಸಲುವಾಗಿ ಈ ರಂಗ ತರಬೇತಿ ಶಿಬಿರ ಮಹತ್ವದ್ದಾಗಿದೆ ಎಂದರು.

ಈ ಸಂದರ್ಭದಲ್ಲಿ ಲೇಖಕ ನಾ.ದಿವಾಕರ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಕಾಲೇಜಿನ ಸಾಂಸ್ಕೃತಿಕ ವೇದಿಕೆ ಕಾರ್ಯದರ್ಶಿ ಡಾ.ಭಾಸ್ಕರ್, ರಂಗಕರ್ಮಿ ವೆಂಕಟೇಶ್ ಈಡಿಗರ, ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಯಿ ಜೊತೆ ಜಗಳದ ಬಳಿಕ ಬೊಮ್ಮಾಯಿ ಆಪ್ತ ಕಾರ್ಯದರ್ಶಿ ಪುತ್ರ ಆತ್ಮಹತ್ಯೆ!

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಪ್ತ ಕಾರ್ಯದರ್ಶಿ ಚಂದ್ರು ಅವರ ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಹೇಮಂತ್ (20) ಆತ್ಮಹತ್ಯೆ ಮಾಡಿಕೊಂಡ ಯುವಕ. ಪಿಎಸ್ ಆಗಿದ್ದ ಚಂದ್ರು ಬೆಂಗಳೂರಿನ ಸಂಜಯನಗರ ನಿವಾಸದಲ್ಲಿ ವಾಸಿಸುತ್ತಿದ್ದರು. ಇಂದು ಬೆಳಗ್ಗೆ ಕೋಣೆಯ ಬಾಗಿಲು ತೆಗೆದಾಗ ಹೇಮಂತ್ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಂದು ಕುಟುಂಬಸ್ಥರೆಲ್ಲರೂ ತಿರುಪತಿಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದರು.

ಶುಕ್ರವಾರ ಹೇಮಂತ್‌ನ ತಂಗಿಗೆ ಆಭರಣ ಕೊಡಿಸಲಾಗಿತ್ತು. ಈ ಸಂಬಂಧ ತಾಯಿ ಜೊತೆ ಹೇಮಂತ್ ಜಗಳ ಮಾಡಿಕೊಂಡಿದ್ದನು. ತಂಗಿಗೆ ಕೇಳಿದ್ದೆಲ್ಲಾ ಕೊಡಿಸ್ತೀರಾ, ನನಗೇನೂ ಕೊಡಿಸಲ್ಲ ಎಂದು ಕೋಪದಲ್ಲಿ ಕೋಣೆಗೆ ಹೋಗಿದ್ದ ಹೇಮಂತ್ ಬಾಗಿಲು ಹಾಕಿಕೊಂಡಿದ್ದನು. ರಾತ್ರಿ ಊಟಕ್ಕೂ ಕರೆದರೂ ಹೇಮಂತ್ ಕೋಣೆಯಿಂದ ಹೊರಗೆ ಬಂದಿರಲಿಲ್ಲ.

ರಾತ್ರಿ ಸುಮಾರು 8 ಗಂಟೆವರೆಗೂ ಸ್ನೇಹಿತರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ್ದಾನೆ. ನಂತರ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾನೆ. ರಾತ್ರಿ ಸುಮಾರು 12 ಗಂಟೆಗೆ ಹೇಮಂತ್ ನೇಣುಬಿಗಿದುಕೊಂಡಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಸಂಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೋಟಿ ಕೋಟಿ ಹಣ ಬಾಕಿ ಉಳಿಸಿಕೊಂಡ ಸರ್ಕಾರ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಟಿ–ಎಂಆರ್‌ಐ ಸ್ಥಗಿತ

ಬೆಂಗಳೂರು: ಖಾಸಗಿ ಡಯಾಗ್ನೋಸ್ಟಿಕ್ ಸಂಸ್ಥೆಯೊಂದು 2019ರಿಂದ 143 ಕೋಟಿ ರೂ.ಬಾಕಿ ಪಾವತಿ ಆಗಿಲ್ಲ ಎಂದು ಆರೋಪಿಸಿ ಸೇವೆ ಸ್ಥಗಿತಗೊಳಿಸಿರುವುದರಿಂದ ರಾಜ್ಯದ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ CT ಮತ್ತು MRI ಸ್ಕ್ಯಾನ್ ಸೇವೆಗಳು ವ್ಯತ್ಯಯಗೊಂಡಿವೆ.

ಫೆ.18ರಿಂದ ಸೇವೆ ಬಂದ್ ಆಗಿದ್ದು, ಇದರಿಂದ ನೂರಾರು ರೋಗಿಗಳು ಆಸ್ಪತ್ರೆಗಳ ಮುಂದೆ ಅಸಹಾಯಕರಾಗಿ ನಿಲ್ಲುವಂತಾಗಿದೆ.

ಈ ನಡುವೆ ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡುರಾವ್, ಸರಿಯಾದ ಪರಿಶೀಲನೆ ನಂತರವೇ ಹಣ ಬಿಡುಗಡೆ ಮಾಡಲಾಗುವುದು. ಪ್ರತಿ ಪ್ರಕರಣದ ಪರಿಶೀಲನೆ ಇಲ್ಲದೆ ಸಾರ್ವಜನಿಕ ಹಣ ಬಿಡುಗಡೆ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ವಿರೋಧ ಪಕ್ಷಗಳ ಆರೋಪಗಳನ್ನು ತಳ್ಳಿಹಾಕಿದ ಅವರು, ಆರೋಗ್ಯ ಇಲಾಖೆ ಕಾರ್ಯ ಸ್ಥಗಿತಗೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು.



ಸಾರ್ವಜನಿಕ ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 13 ಸರ್ಕಾರಿ ಆಸ್ಪತ್ರೆಗಳಿಗೆ ಈ ವ್ಯತ್ಯಯ ಪರಿಣಾಮ ಬೀರಿದೆ. ಹೆಚ್ಚಿನ ಆಸ್ಪತ್ರೆಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು, ರೋಗಿಗಳನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗಳು, ಪಟ್ಟಿಯಲ್ಲಿರುವ ಖಾಸಗಿ ಕೇಂದ್ರಗಳು ಮತ್ತು ಸಮೀಪದ ಸ್ಕ್ಯಾನ್ ಕೇಂದ್ರಗಳಿಗೆ ರೆಫರ್ ಮಾಡಲಾಗುತ್ತಿದೆ. ಉಳಿದ ಆಸ್ಪತ್ರೆಗಳಲ್ಲಿ ಶೀಘ್ರದಲ್ಲೇ ಬ್ಯಾಕ್‌ಅಪ್ ವ್ಯವಸ್ಥೆ ಕಲ್ಪಿಸಲಾಗುವುದು. ಅರ್ಹ ರೋಗಿಗಳಿಗೆ ಉಚಿತ ಸ್ಕ್ಯಾನ್ ಸೇವೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ನ್ಯಾಯ ನ್ಯಾಯಾಲಯದಲ್ಲಿ ಮಾತ್ರವಲ್ಲ ಕೋರ್ಟ್ ಹೊರಗೂ ಲಭ್ಯವಾಗಬೇಕು

ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಪ್ರತಿಪಾದನೆ

ಮೈಸೂರು, ಫೆ.21(ವಿವಿಹೆಚ್)– ಜನರು ಪ್ರಸ್ತುತ ಕಾನೂನು ಸ್ಥಿತಿ ಏನು, ಈ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ, ತಮ್ಮ ಹಕ್ಕುಗಳ ಜಾರಿ ಹೇಗೆ, ಅಹವಾಲುಗಳಿಗೆ ಪರಿಹಾರ ಪಡೆಯುವುದು ಹೇಗೆ ಎನ್ನುವ ವಿಷಯಗಳ ಬಗ್ಗೆ ಜನರು ಕಾನೂನು ಸೇವಾ ಪ್ರಾಧಿಕಾರಗಳ ಮೂಲಕ ತಿಳಿದುಕೊಳ್ಳಬಹುದಾಗಿದೆ ಎಂದು ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ತಿಳಿಸಿದರು.

ಮೈಸೂರಿನ ಕುವೆಂಪುನಗರದಲ್ಲಿರುವ ಜೆಎಸ್‌ಎಸ್ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಪ್ರೊ ಲೀಗಲ್ ಟ್ರಸ್ಟ್ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಲೀಗಲ್ ಲೈಮ್ ಟೈಮ್ ವಿಶೇಷ ಸಂಚಿಕೆ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಡಾ.ಎಂ.ಕೆ.ನಾಗರಾಜ್ ರಚಿತ "ಕ್ರಿಮಿನಾಲಿಸ್ಟಿಕ್ ಫೋರೆನ್ಸಿಕ್ಸ್" ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾಗರಿಕರಿಗೆ ಯಾವ ಹಕ್ಕುಗಳು ಇವೆ. ಅವರು ಯಾವ ಹಕ್ಕುಗಳನ್ನು ಹೇಗೆ ಅನುಭವಿಸಬಹುದು ಮತ್ತು ಅವರಿಗೆ ಯಾವ ರೀತಿಯ ಪರಿಹಾರ ದೊರಕಬಹುದು ಎಂಬುದು ಮುಖ್ಯವಾದ ವಿಚಾರವಾಗಿದೆ. ನ್ಯಾಯವು ನ್ಯಾಯಾಲಯಗಳಲ್ಲಷ್ಟೇ ಸೀಮಿತವಾಗದೆ, ನ್ಯಾಯಾಲಯದ ಹೊರಗೂ ಲಭ್ಯವಾಗಬೇಕು ಎಂದು ಅಭಿಪ್ರಾಯಿಸಿದರು.



ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಲೀಗಲ್ ಲೈಮ್ ಟೈಮ್ ವಿಶೇಷ ಸಂಚಿಕೆ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಡಾ.ಎಂ.ಕೆ.ನಾಗರಾಜ್ ರಚಿತ "ಕ್ರಿಮಿನಾಲಿಸ್ಟಿಕ್ ಫೋರೆನ್ಸಿಕ್ಸ್" ಪುಸ್ತಕ ಬಿಡುಗಡೆ ಮಾಡಿದರು.

ಈ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಕಾನೂನನ್ನು ತಿಳಿಯುವ ಹಕ್ಕಿದೆ. ಅದೇ ರೀತಿ ಅವರು ನೀಡುವ ಅಹವಾಲಿಗೆ ಪರಿಹಾರ ಪಡೆಯುವ ಹಕ್ಕೂ ಇದೆ. ಪುಸ್ತಕದಲ್ಲಿರುವ ಕಾನೂನು ಒಂದು ಭಾಗವಾದರೆ, ಹಳ್ಳಿಯ ಅನಕ್ಷರಸ್ಥ ವ್ಯಕ್ತಿಗೂ ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಇರಬೇಕಾಗಿರುವುದು ಮತ್ತೊಂದು ಭಾಗವಾಗಿದೆ ಎಂದರು.

ಕಾನೂನು ಎನ್ನುವುದು ಯಾವಾಗಲೂ ಜೀವಂತ ಮತ್ತು ಚೇತನಾತ್ಮಕ ಪ್ರಕ್ರಿಯೆಯಾಗಿದೆ. ಜನರಿಂದ ಆಯ್ಕೆಯಾಗಿ ಹೋಗುವ ಪ್ರತಿನಿಧಿಗಳ ಅಭಿಪ್ರಾಯಗಳ ಆಧಾರದ ಮೇಲೆ ಕಾನೂನು ರೂಪುಗೊಳ್ಳುತ್ತದೆ. ಕಾಲಕ್ಕೆ ಅನುಗುಣವಾಗಿ ಕಾನೂನಿನ ಅಗತ್ಯಗಳು ಬದಲಾವಣೆಯಾಗುತ್ತಾ ಹೋಗುತ್ತವೆ. 1950ರಿಂದ ನಮಗೆ ನಮ್ಮದೇ ಸಂವಿಧಾನವಿದೆ. ಬ್ರಿಟಿಷರ ಕಾಲದ ಕಾನೂನುಗಳು ಇದ್ದು, ನಮ್ಮ ಸಂಸತ್ತಿನ ಮೂಲಕ ಅನೇಕ ಕಾನೂನುಗಳನ್ನೂ ರೂಪಿಸಲಾಗಿದೆ ಎಂದು ವಿವರಿಸಿದರು.

ಪ್ರಸ್ತುತ ಫೋರೆನ್ಸಿಕ್ ಕಾನೂನಿನಲ್ಲೂ ಸಂಪೂರ್ಣವಾಗಿ ಬದಲಾವಣೆಯಾಗಿದೆ. ಒಂದು ಕಾಲದಲ್ಲಿ ಫೋರೆನ್ಸಿಕ್ ಸೈನ್ಸ್ ಪುಸ್ತಕವೇ ಪ್ರಮುಖ ಗ್ರಂಥವಾಗಿತ್ತು. ಆದರೆ ಇಂದು ಎಲೆಕ್ಟ್ರಾನಿಕ್ ಡೇಟಾ, ಡಿಜಿಟಲ್ ಸಾಕ್ಷ್ಯಗಳು, ತಂತ್ರಜ್ಞಾನಗಳ ಮೂಲಕ ತನಿಖಾ ಪ್ರಕ್ರಿಯೆಗೆ ಆಧುನಿಕ ಸ್ಪರ್ಶ ಸಿಕ್ಕಿದೆ ಎಂದರು.

ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಮಾತನಾಡಿ, ಪೊಲೀಸ್ ಧರಿಸುವ ಖಾಕಿ, ವಕೀಲರ ಕಪ್ಪು ಸೂಟ್ ಅಥವಾ ಯಾವುದೇ ಸಮವಸ್ತ್ರವಿರಲಿ, ಅವೆಲ್ಲದರ ಗುರಿ ನ್ಯಾಯ ನೀಡುವುದು ಮತ್ತು ಶಾಂತಿಯನ್ನು ಕಾಪಾಡುವುದಾಗಿದೆ ಎಂದು ತಿಳಿಸಿದರು.


ತನಿಖೆಯು ಅಜಾಗರೂಕವಾಗಿದ್ದರೆ ನ್ಯಾಯವು ನರಳುತ್ತದೆ ಎಂದು ನಾನು ನಂಬುತ್ತೇನೆ. ನ್ಯಾಯವು ನಿಷ್ಪಕ್ಷಪಾತವಾಗಿರದಿದ್ದರೆ ಸಾರ್ವಜನಿಕರು ನರಳುತ್ತಾರೆ. ಸಾರ್ವಜನಿಕರು ನರಳಿದರೆ ಪ್ರಜಾಪ್ರಭುತ್ವವು ನರಳುತ್ತದೆ. ನಾವೆಲ್ಲರೂ ನ್ಯಾಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

ಪ್ರಸ್ತುತ ಅಪರಾಧಗಳು ದಿನೇ–ದಿನೆ ಹೆಚ್ಚಾಗುತ್ತಿವೆ. ಸೈಬರ್ ಅಪರಾಧ, ನಾರ್ಕೋಟಿಕ್ಸ್, ಆರ್ಥಿಕ ವಂಚನೆಗಳು ಇವೆಲ್ಲವೂ ಸಂಘಟಿತ ಅಪರಾಧಗಳಾಗಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಬೇಕಿದೆ ಎಂದು ಸಲಹೆ ನೀಡಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಿರಿಯ ನ್ಯಾಯವಾದಿ ಕೆ.ದಿವಾಕರ್, ಪಿಆರ್‌ಸಿಐ ಸಂಸ್ಥಾಪಕ ಅಧ್ಯಕ್ಷ ಎಂ.ಬಿ.ಜಯರಾಮ್, ಪ್ರೊ ಲೀಗಲ್ ಟ್ರಸ್ಟ್ ಅಧ್ಯಕ್ಷ ಎಚ್.ಎಲ್.ರಾಮಕೃಷ್ಣ, ಉಪಾಧ್ಯಕ್ಷ ಡಾ.ಕೆ.ಶ್ರೀನಿವಾಸನ್, ಸಂಸ್ಕೃತಿ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ಇಂದು ವಾರ್ಷಿಕೋತ್ಸವ, ಪಲ್ಲಕ್ಕಿ ಉತ್ಸವ

ಮೈಸೂರು, ಫೆ. 21– ಮೈಸೂರು ಹೆಬ್ಬಾಳಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ನಾಳೆ (ಫೆ.22) 35ನೇ ವರ್ಷದ ವಾರ್ಷಿಕೋತ್ಸವ ಮತ್ತು ಪಲ್ಲಕ್ಕಿ ಉತ್ಸವ ಏರ್ಪಡಿಸಲಾಗಿದೆ. ಬೆಳಗ್ಗೆ 6.30ಕ್ಕೆ ಅಮ್ಮನವರಿಗೆ ಕುಂಭಾಭಿಷೇಕ, ಬೆಳಗ್ಗೆ 8.30ಕ್ಕೆ ಅಲಂಕಾರ ಪೂಜೆ, 10.30ಕ್ಕೆ ಪಲ್ಲಕ್ಕಿ ಉತ್ಸವ, ಮಧ್ಯಾಹ್ನ 12ಕ್ಕೆ ರಾಶಿ ಪೂಜೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಕೋರಲಾಗಿದೆ.


ಜಾತ್ಯಾತೀತ ಜನತಾ ದಳ ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರ
ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮ
ಜನರೊಂದಿಗೆ ಜನತಾದಳ
ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ
ರಾಜ್ಯ ಯುವ ಜನತಾ ದಳ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿರವರಿಗೆ
ಹಾಗೂ ಪಕ್ಷದ ಮುಖಂಡರುಗಳಿಗೂ, ತಾಲ್ಲೂಕಿನ ಎಲ್ಲಾ ಕಾರ್ಯಕರ್ತರುಗಳಿಗೂ
ಸುಸ್ವಾಗತ
VISMAYA ADVERTISERS
ದಿನಾಂಕ 22.02.2026, ಭಾನುವಾರ, ಸಂಜೆ 4 :00 ಗಂಟೆಗೆ, ಸ್ಥಳ : ರೇಡಿಯೋ ಮೈದಾನ, ಕೆ.ಆರ್.ನಗರ